



ಕರ್ನಾಟಕ ಸರ್ಕಾರ
Government of Karnataka



೨೦೨೦-೨೦೨೪
ಮಧ್ಯಮಾವಧಿ
ವಿತ್ತೀಯ ಯೋಜನೆ

**MEDIUM TERM
FISCAL PLAN
2020-2024**

(ಮಾರ್ಚ್ ೨೦೨೦ರಂದು ವಿಧಾನಮಂಡಲದಲ್ಲಿ ಮಂಡಿಸಿದಂತೆ)
(As Presented to the Legislature in March 2020)



ಕರ್ನಾಟಕ ಸರ್ಕಾರ

ಆರ್ಥಿಕ ಇಲಾಖೆ

ಮಧ್ಯಮಾವಧಿ ವಿತ್ತೀಯ ಯೋಜನೆ

2020-24

(2020 ರ- ಮಾರ್ಚ್ ತಿಂಗಳಲ್ಲಿ ವಿಧಾನಮಂಡಲದ ಮುಂದೆ ಮಂಡಿಸಿದಂತೆ)

ಮಧ್ಯಮಾವಧಿ ವಿತ್ತೀಯ ಯೋಜನೆ 2020-24

ಪರಿವಿಡಿ

ಮುನ್ನುಡಿ	
ಅಧ್ಯಾಯ 1-ಪೀಠಿಕೆ	
1.1	ರಾಷ್ಟ್ರೀಯ ಆರ್ಥಿಕ ಚಿತ್ರಣ
1.2	ರಾಜ್ಯದ ಆರ್ಥಿಕತೆ
1.3	ಜಾಗತಿಕ ಆರ್ಥಿಕ ಚಿತ್ರಣ
1.4	ಜಿ.ಡಿ.ಪಿ ಬೆಳವಣಿಗೆ ದರದಲ್ಲಿನ ಪ್ರವೃತ್ತಿ
1.5	ರಾಜ್ಯದ ಆರ್ಥಿಕ ನಿರ್ವಹಣೆ
1.6	ವಿತ್ತೀಯ ನಿರ್ವಹಣೆ ಪರಿಶೀಲನಾ ಸಮಿತಿ
ಅಧ್ಯಾಯ 2- ಸ್ಥೂಲ ಆರ್ಥಿಕ ದೃಷ್ಟಿಕೋನ	
2.1	ಕರ್ನಾಟಕ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ಜಿ.ಎಸ್.ಡಿ.ಪಿ)
ಅಧ್ಯಾಯ 3- ವಿತ್ತೀಯ ನಿರ್ವಹಣೆಯ ಮೌಲ್ಯ ಮಾಪನ	
3.1	ವಿತ್ತೀಯ ಬಲವರ್ಧನೆ ಮಾರ್ಗಸೂಚಿ ಮತ್ತು ವಸ್ತು ಸ್ಥಿತಿ
3.2	ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದಡಿ ಇತರೆ ಸಾಂಸ್ಥಿಕ ಸುಧಾರಣೆಗಳು
3.3	2018-19ಕ್ಕೆ ಪ್ರತಿಯಾಗಿ ಆರ್ಥಿಕ ವರ್ಷ 2019-20ರಲ್ಲಿ ರಾಜ್ಯದ ವಿತ್ತೀಯ ನಿರ್ವಹಣೆ
3.4	ಸ್ವೀಕೃತಿಗಳು, ವೆಚ್ಚಗಳು ಮತ್ತು ವಿತ್ತೀಯ ಸೂಚಕಗಳ ನಿರ್ವಹಣೆ (ಆರ್ಥಿಕ ವರ್ಷ 2016-17 ರಿಂದ 2019-20 ರವರೆಗೆ)
3.5	ವಿತ್ತೀಯ ನಿರ್ವಹಣೆ 2016-17 ರಿಂದ 2019-20
ಅಧ್ಯಾಯ 4- ರಾಜಸ್ವ ನಿರ್ವಹಣೆ ಮತ್ತು ಸುಧಾರಣೆಗಳು	
4.1	ತೆರಿಗೆ ನೀತಿ ಮತ್ತು ವ್ಯವಸ್ಥೆ
4.2	ತೆರಿಗೆ ಸಂಗ್ರಹಣೆ

4.3	ಪ್ರಮುಖ ಸ್ವಂತ ತೆರಿಗೆಗಳ ನಿರ್ವಹಣೆ	
	i	ವಾಣಿಜ್ಯ ತೆರಿಗೆಗಳು
	ii	ರಾಜ್ಯ ಅಬಕಾರಿ
	iii	ಮುದ್ರಾಂಕ ಮತ್ತು ನೋಂದಣಿ
	iv	ಮೋಟಾರು ವಾಹನ ತೆರಿಗೆಗಳು
4.4	ಉಪಕರ ಸ್ವೀಕೃತಿಗಳು	
4.5	ತೆರಿಗೆಯೇತರ ರಾಜಸ್ವಗಳು	
ಅಧ್ಯಾಯ 5- ವೆಚ್ಚ ನಿರ್ವಹಣೆ		
5.1	ಸರ್ಕಾರಿ ವೆಚ್ಚದಲ್ಲಿನ ಪ್ರವೃತ್ತಿಗಳು	
5.2	ರಾಜಸ್ವ ಮತ್ತು ಬಂಡವಾಳ ವೆಚ್ಚ	
5.3	ವಲಯವಾರು ಹಂಚಿಕೆಗಳು	
5.4	ಫಲಾನುಭವಿ ನಿರ್ದೇಶಿತ ಯೋಜನೆಗಳು ಮತ್ತು ಸಹಾಯಧನಗಳು	
5.5	ಸ್ಥಳೀಯ ಸಂಸ್ಥೆಗಳಿಗೆ ಸಂಪನ್ಮೂಲಗಳ ವರ್ಗಾವಣೆ	
5.6	ಬದ್ಧ ವೆಚ್ಚ	
5.7	ನಿಧಿ ಬಿಡುಗಡೆ ಮಾಡಲು ಆಡಳಿತ ಇಲಾಖೆಗಳಿಗೆ ಅಧಿಕಾರಗಳ ಪ್ರತ್ಯಾಯೋಜನೆ	
ಅಧ್ಯಾಯ 6- ಹೊಣೆಗಾರಿಕೆ ನಿರ್ವಹಣೆ		
6.1	ಋಣಗಳ ಒಟ್ಟಾರೆ ವಸ್ತುಸ್ಥಿತಿ	
6.2	ಋಣ ಸಂಯೋಜನೆ	
6.3	ಋಣ ನಿರ್ವಹಣೆ	
6.4	ಆಯವ್ಯಯೇತರ ಸಾಲಗಳು	
6.5	ರಾಜ್ಯ ಸರ್ಕಾರಿ ಹೂಡಿಕೆ ಪತ್ರಗಳ ಕಾಲಾವಧಿಯ ಚಿತ್ರಣ	
6.6	ಸಂಭಾವ್ಯ ಹೊಣೆಗಾರಿಕೆಗಳು	

6.7	ಎಸ್.ಡಬ್ಲ್ಯೂ.ಎಂ.ಎ. ಹಾಗೂ ಎನ್.ಡಬ್ಲ್ಯೂ.ಎಂ.ಎ
6.8	ಸಾಲ ಪಡೆಯುವ ಕಾಲಾವಧಿ
ಅಧ್ಯಾಯ 7- ವ್ಯವಸ್ಥಿತ ಸುಧಾರಣೆಗಳು	
7.1	ವಾಣಿಜ್ಯ ತೆರಿಗೆ ಇಲಾಖೆ
7.2	ಮುದ್ರಾಂಕ ಮತ್ತು ನೋಂದಣಿ ಇಲಾಖೆ
7.3	ಗಣಿ ಮತ್ತು ಭೂವಿಜ್ಞಾನ ಇಲಾಖೆ
ಅಧ್ಯಾಯ 8- ಮಧ್ಯಮಾವಧಿ ವಿತ್ತೀಯ ಯೋಜನೆಯ ಮುನ್ನಂದಾಜುಗಳು -2020-2024	
8.1	ವಿತ್ತೀಯ ಸೂಚಕಗಳ ಅನುಸರಣೆಯ ಸಂಕ್ಷಿಪ್ತ ಮೌಲ್ಯಮಾಪನ
8.2	ರಾಜಸ್ವ ಸ್ವೀಕೃತಿ ಮತ್ತು ರಾಜಸ್ವ ವೆಚ್ಚಗಳ ಮಧ್ಯೆ ಸಮತೋಲನ
8.3	ಉತ್ಪಾದನಾ ಆಸ್ತಿಯನ್ನು ಸೃಜಿಸಲು ಸಾಲವನ್ನು ಒಳಗೊಂಡಂತೆ ಬಂಡವಾಳ ಸ್ವೀಕೃತಿಯ ಬಳಕೆ
ಮಧ್ಯಮಾವಧಿ ವಿತ್ತೀಯ ಯೋಜನೆ ಪರಿಕಲ್ಪನೆಗಳು-2020-24 (ಕೋಷ್ಟಕ-ಬಿ)	
ಮಧ್ಯಮಾವಧಿ ವಿತ್ತೀಯ ಯೋಜನೆ 2020-24 ರಲ್ಲಿ ಮುನ್ನಂದಾಜುಗಳಿಗೆ ಪರಿಗಣಿಸಿರುವ ಪರಿಕಲ್ಪನೆಗಳು	
ಲಗತ್ತಿಸಲಾದ ಕೋಷ್ಟಕಗಳು - ಕೆಎಫ್‌ಆರ್‌ಎ ಅಧಿನಿಯಮ ಸೆಕ್ಷನ್ 5(2)(ಸಿ) ಪ್ರಕಾರದ ಅನುಬಂಧಗಳು.	

ಕೋಷ್ಟಕಗಳ ಪಟ್ಟಿ

ಕೋಷ್ಟಕ ಸಂಖ್ಯೆ	ವಿವರ
1	ಆರ್ಥಿಕ ಚಟುವಟಿಕೆಯ ಆಧಾರದ ಮೇಲೆ ಮೂಲ ದರಗಳಲ್ಲಿ ಒಟ್ಟು ಮೌಲ್ಯವರ್ಧನೆಯ ಮೊದಲನೇ ಮುಂಗಡ ಅಂದಾಜು (2011-12ರ ಸ್ಥಿರ ದರಗಳಲ್ಲಿ)
2	ಪ್ರಸಕ್ತ ಮಾರುಕಟ್ಟೆ ಬೆಲೆಗಳಲ್ಲಿ ಜಿ.ಎಸ್.ಡಿ.ಪಿ
3	ಭಾರತದ ಜಿ.ಡಿ.ಪಿ ಮತ್ತು ಕರ್ನಾಟಕದ ಜಿ.ಎಸ್.ಡಿ.ಪಿ.ಯ ವಾರ್ಷಿಕ ಬೆಳವಣಿಗೆ ದರಗಳ ಪ್ರವೃತ್ತಿ (ಸ್ಥಿರ ಬೆಲೆಗಳಲ್ಲಿ)
4	ವಿತ್ತೀಯ ನಿರ್ವಹಣೆ
5	ಜಿ.ಎಸ್.ಡಿ.ಪಿ.ಯ ವಲಯವಾರು ಪ್ರವೃತ್ತಿ (ಪ್ರಸಕ್ತ ದರಗಳಲ್ಲಿ)
6	ಜಿ.ಎಸ್.ಡಿ.ಪಿ.ಯ ವಲಯವಾರು ಪ್ರವೃತ್ತಿ (ಸ್ಥಿರ ದರಗಳಲ್ಲಿ)
7	ಕೆ.ಎಫ್.ಆರ್.ಎ. ವಿತ್ತೀಯ ಮಾನದಂಡಕ್ಕೆ ಅನುಸರಣೆ
8	ರಾಜ್ಯದ ವಿತ್ತೀಯ ನಿರ್ವಹಣೆ
9	ವಿತ್ತೀಯ ಕೊರತೆಯ ಪ್ರವೃತ್ತಿ
A	ವಿತ್ತೀಯ ನಿರ್ವಹಣೆ 2016-17 ರಿಂದ 2019-20
10	ರಾಜ್ಯದ ಸ್ವಂತ ತೆರಿಗೆಗಳಲ್ಲಿನ ಬಯೋನಿ
11	ಆರ್ಥಿಕ ವರ್ಷ 2019-20ರಲ್ಲಿ ವಾಣಿಜ್ಯ ತೆರಿಗೆಗಳ ಪ್ರವೃತ್ತಿ
12	ಆರ್ಥಿಕ ವರ್ಷ 2019-20ರಲ್ಲಿ ಅಬಕಾರಿ ತೆರಿಗೆಗಳ ಪ್ರವೃತ್ತಿ
13	ಆರ್ಥಿಕ ವರ್ಷ 2019-20ರಲ್ಲಿ ಮುದ್ರಾಂಕ ಮತ್ತು ನೋಂದಣಿ ತೆರಿಗೆಯ ಪ್ರವೃತ್ತಿ
14	ಆರ್ಥಿಕ ವರ್ಷ 2019-20ರಲ್ಲಿ ಮೋಟಾರು ವಾಹನಗಳ ತೆರಿಗೆಗಳ ಪ್ರವೃತ್ತಿ
15	ಸೇವೆಗಳ ಮೇಲಿನ ವೆಚ್ಚ
16	ಪ್ರಮುಖ ಅಭಿವೃದ್ಧಿ ವಲಯಗಳಿಗೆ ಹಂಚಿಕೆ
17	ಸಹಾಯಧನ
18	ರಾಜಸ್ವ ಸ್ವೀಕೃತಿಗಳ ಅನುಪಾತವಾಗಿ ಬದ್ಧ ವೆಚ್ಚ
19	ಶೇಕಡವಾರು ವೆಚ್ಚ ಸಾಧನೆಯ ಪ್ರವೃತ್ತಿ
20	ಒಟ್ಟು ಸಾರ್ವಜನಿಕ ಋಣದ ಸಂಯೋಜನೆ
21	ಸರ್ಕಾರಿ ಖಾತರಿಗಳು
B	ಮಧ್ಯಮಾವಧಿ ವಿತ್ತೀಯ ಯೋಜನೆ ಪರಿಕಲ್ಪನೆಗಳು 2020-24

ಅನುಬಂಧಗಳ ಪಟ್ಟಿ

ಕೋಷ್ಟಕ ಸಂಖ್ಯೆ	ವಿವರ
1	ಆರ್ಥಿಕ ವರ್ಷ 2018-19 ಮತ್ತು 2019-20ರ ಮೊದಲ ಮೂರು ತ್ರೈಮಾಸಿಕಗಳಲ್ಲಿ ಕಬ್ಬು ಖರೀದಿ ತೆರಿಗೆ ಮುಂದೂಡುವಿಕೆಯಡಿ ತೆರಿಗೆ ವೆಚ್ಚ/ ರಾಜಸ್ವ ಬಿಟ್ಟು ಕೊಟ್ಟಿರುವುದು
1A	2018-19ನೇ ಹಣಕಾಸು ವರ್ಷ ಮತ್ತು 2019-20ರ ಮೊದಲ ಮೂರು ತ್ರೈ ಮಾಸಿಕಗಳಿಗೆ ಸಂಬಂಧಿಸಿದಂತೆ ಕೈಬಿಡಲಾದ ತೆರಿಗೆ ವೆಚ್ಚ/ರಾಜಸ್ವದ ಬಗ್ಗೆ ಮಾಹಿತಿ
1B	ಮಾಹಿತಿ 1-ಎ ರ ಸಾರಾಂಶ
1C	ಆರ್ಥಿಕ ವರ್ಷ 2018-19 ಮತ್ತು 2019-20ರ ಮೊದಲ ಮೂರು ತ್ರೈ ಮಾಸಿಕಗಳಿಗೆ ಸಂಬಂಧಿಸಿದ ತೆರಿಗೆ ವೆಚ್ಚ/ ಕೈಬಿಟ್ಟ ರಾಜಸ್ವ
2	ರಾಜ್ಯದ ಪ್ರಮುಖ ತೆರಿಗೆಗಳ ಅನುಸರಣೆಯ ವೆಚ್ಚ
3	ಪ್ರಮುಖ ಇಲಾಖೆಗಳ ಬಂಡವಾಳ ವೆಚ್ಚ ಮತ್ತು ಭೌತಿಕ ಆಸ್ತಿಗಳಿಂದಾಗಿ ರಾಜಸ್ವದ ಮೇಲೆ ಪರಿಣಾಮ
4	ಸರ್ಕಾರಿ ಜಮೀನು ವಿವರಗಳು
5	ಪ್ರಧಾನ ನೀತಿ ಬದಲಾವಣೆಯಿಂದ ಹಣಕಾಸು ವರ್ಷ 2019-20 ರಲ್ಲಿ ಮತ್ತು ಮುಂಬರುವ ಮೂರು ವರ್ಷಗಳ ಬದ್ಧ ವೆಚ್ಚಗಳು
6	ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಹೊಣೆಗಾರಿಕೆಗಳು

ಅನುಸರಣಾ ಹೇಳಿಕೆ

1. ಮಧ್ಯಮಾವಧಿ ವಿತ್ತೀಯ ಯೋಜನೆ 2020-24 ನ್ನು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ (2002)ರ 3ನೇ ಪ್ರಕರಣದ ಅನುಸಾರ ವಿಧಾನಮಂಡಲದ ಮುಂದೆ ಮಂಡಿಸಲಾಗಿದೆ.
2. ಅಧಿನಿಯಮದ 3ನೇ ಪ್ರಕರಣವು, ಮಧ್ಯಮಾವಧಿ ವಿತ್ತೀಯ ಯೋಜನೆಯು ಈ ಮುಂದಿನ ಅಂಶಗಳನ್ನು ಹೊಂದಿರಬೇಕೆಂದು ತಿಳಿಸುತ್ತದೆ. ಮಧ್ಯಮಾವಧಿ ವಿತ್ತೀಯ ಯೋಜನೆಯ ದಾಖಲೆಯು ಈ ಅಂಶಗಳನ್ನು ಒಳಗೊಂಡಿದ್ದು ಅವುಗಳು ಕೆಳಕಂಡಂತಿವೆ :
 - a. ಮಧ್ಯಮಾವಧಿ ವಿತ್ತೀಯ ಉದ್ದೇಶಗಳು (ಅಧ್ಯಾಯ 1,3,4,5,6,7 ಮತ್ತು 8)
 - b. ಹಿಂದಿನ ವರ್ಷದಲ್ಲಿ ವಿತ್ತೀಯ ಸೂಚಕಗಳನ್ನು ನಿಗದಿಪಡಿಸಿದಂತೆ ಕಾರ್ಯನಿರ್ವಹಣೆಯ ಮೌಲ್ಯಮಾಪನ (ಅಧ್ಯಾಯ 3)
 - c. ಆರ್ಥಿಕತೆಯಲ್ಲಿ ಇತ್ತೀಚಿನ ಬೆಳವಣಿಗೆಗಳು ಮತ್ತು ಅಭಿವೃದ್ಧಿಗೆ ಅವಕಾಶಗಳು (ಅಧ್ಯಾಯ 1 ಮತ್ತು 2)
 - d. ಸರ್ಕಾರವು ರೂಪಿಸಿರುವ ವಿತ್ತೀಯ ನೀತಿಗಳು ಮತ್ತು ಅವುಗಳ ಅನುಷ್ಠಾನಕ್ಕಾಗಿ ರಚಿಸಿದ ಕಾರ್ಯತಂತ್ರದ ಮೌಲ್ಯಮಾಪನ (ಅಧ್ಯಾಯ 4 ರಿಂದ 8)
 - e. ಮುಂದಿನ ನಾಲ್ಕು ವರ್ಷಗಳಿಗೆ ನಿಗದಿಪಡಿಸಿರುವ ಗುರಿಗಳು (ಅಧ್ಯಾಯ 8 ಮತ್ತು ಕೋಷ್ಟಕ ಬಿ)
 - f. ರಾಜಸ್ವ ಸ್ವೀಕೃತಿಗಳು ಮತ್ತು ರಾಜಸ್ವ ವೆಚ್ಚಗಳ ನಡುವಿನ ಸಮತೋಲನದ ಸಾಮರ್ಥ್ಯದ ಬಗ್ಗೆ ಮೌಲ್ಯಮಾಪನ ಮತ್ತು ಉತ್ಪಾದನಾ ಆಸ್ತಿಗಳನ್ನು ಸೃಜಿಸಲು ಸಾಲ ಪಡೆಯುವುದನ್ನು ಒಳಗೊಂಡಂತೆ ಬಂಡವಾಳ ಸ್ವೀಕೃತಿಯ ಬಳಕೆ (ಅಧ್ಯಾಯ-8)
3. ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮ ತಿದ್ದುಪಡಿ ಪ್ರಕರಣ 5(2) (ಸಿ) ಪ್ರಕಾರ ಪ್ರಕಟಣೆಗಳು(ಅನುಬಂಧದ ಪಟ್ಟಿಗಳು).
4. ಕೋಷ್ಟಕ ಎ - ಕಳೆದ ಮೂರು ಆರ್ಥಿಕ ವರ್ಷಗಳ ಹಾಗೂ ಆಯವ್ಯಯ 2019-20 ರ ವಿತ್ತೀಯ ನಿರ್ವಹಣೆ.
5. ಕೋಷ್ಟಕ ಬಿ - ಆಯವ್ಯಯ ಅಂದಾಜು 2020-21ನ್ನು ಒಳಗೊಂಡಂತೆ ನಾಲ್ಕು ವರ್ಷಗಳ ವಿತ್ತೀಯ ಪರಿಕಲ್ಪನೆಗಳು.

2020-24 ರ ಮಧ್ಯಮಾವಧಿ ವಿತ್ತೀಯ ಯೋಜನೆ ಬಗ್ಗೆ ಮುನ್ನುಡಿ

ಕರ್ನಾಟಕ ಆರ್ಥಿಕ ಹೊಣೆಗಾರಿಕೆಗಳ ಅಧಿನಿಯಮ, 2002 ಮತ್ತು ಕರ್ನಾಟಕ ಆರ್ಥಿಕ ಹೊಣೆಗಾರಿಕೆ ನಿಯಮಗಳು, 2003ರ ಅನುಸಾರ 2020-24ರ ಮಧ್ಯಮಾವಧಿ ವಿತ್ತೀಯ ಯೋಜನೆಯನ್ನು ರಾಜ್ಯ ವಿಧಾನ ಮಂಡಲದ ಮುಂದೆ ಮಂಡಿಸಲಾಗುತ್ತಿದೆ. ಈ ದಾಖಲೆಯು ಪ್ರಾರಂಭದಲ್ಲಿನ ಅನುಸರಣಾ ಹೇಳಿಕೆಯು ಒಳಗೊಂಡಿರುವ ಪ್ರಮುಖ ಅಂಶಗಳ ಬಗ್ಗೆ ತಿಳಿಸುತ್ತದೆ. ರಾಜಸ್ವ ಹರಿವು ಮತ್ತು ವೆಚ್ಚದ ಹಂಚಿಕೆಗಳಲ್ಲಿನ ಪ್ರಮುಖ ಸವಾಲುಗಳನ್ನು ಮಧ್ಯಮಾವಧಿ ವಿತ್ತೀಯ ಯೋಜನೆ 2020-24ರಲ್ಲಿ ತಿಳಿಸಲಾಗಿದೆ.

ಕರ್ನಾಟಕ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ಅಧಿನಿಯಮ, 2011ರ ತಿದ್ದುಪಡಿ ಪ್ರಕರಣ 5 ರ ಪ್ರಕಾರ ರಾಜ್ಯವು ವಿತ್ತೀಯ ಪಾರದರ್ಶಕತೆಯ ಕ್ರಮವಾಗಿ ಕೆಲವು ಹೆಚ್ಚುವರಿ ಮಾಹಿತಿಗಳನ್ನು ಬಹಿರಂಗಗೊಳಿಸಬೇಕಾಗಿದ್ದು, ಅವುಗಳನ್ನು ಪ್ರತ್ಯೇಕ ಅನುಬಂಧಗಳಾಗಿ ಈ ಮಧ್ಯಮಾವಧಿ ವಿತ್ತೀಯ ಯೋಜನೆಯ ದಾಖಲೆಯಲ್ಲಿ ಲಗತ್ತಿಸಲಾಗಿದೆ.

ಅಧ್ಯಾಯ-1

ಪೀಠಿಕೆ

ಆರ್ಥಿಕ ಮುನ್ನೋಟ^{1,2,3}

1.1) ರಾಷ್ಟ್ರೀಯ ಆರ್ಥಿಕ ಚಿತ್ರಣ

1. ಭಾರತವನ್ನು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿರುವ ದೇಶವನ್ನಾಗಿಸುವ ಧ್ಯೇಯದೊಂದಿಗೆ 2019-20 ರ ಆಯವ್ಯಯವನ್ನು ಕೇಂದ್ರ ಸರ್ಕಾರ ಮಂಡಿಸಿತು. ಆದರೆ ಜಾಗತಿಕ ಬೆಳವಣಿಗೆಯ ಕುಸಿತದಿಂದಾಗಿ ದೇಶದ ಆರ್ಥಿಕತೆಯು ಇಳಿಮುಖವಾಗಿದ್ದು, ಈ ಮೈಲುಗಲ್ಲನ್ನು ಕ್ರಮಿಸುವ ಹಾದಿ ಸವಾಲಿನದಾಗಿ ಪರಿಣಮಿಸಿದೆ. ಹಣದ ಹರಿವು ಕಡಿವೆಯಾಗಿರುವುದು, ಗ್ರಾಹಕ ಬೇಡಿಕೆಯ ಕುಸಿತದಿಂದ ವ್ಯಾಪಾರ ವಹಿವಾಟುಗಳು ಕುಂಟಿತವಾಗಿರುವುದು ಮತ್ತು ಪ್ರಕೃತಿ ವಿಕೋಪಗಳಿಂದ ಕೃಷಿ ಮತ್ತು ಉತ್ಪಾದನ ಕ್ಷೇತ್ರಗಳಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗಿರುವುದು ರಾಷ್ಟ್ರೀಯ ಆರ್ಥಿಕ ಬೆಳವಣಿಗೆಯನ್ನು ಮಂದಗತಿಯಲ್ಲಿರಿಸಿದೆ. ತೆರಿಗೆ ಸಂಗ್ರಹಣೆಯಲ್ಲಿ ನಿರೀಕ್ಷಿತ ಬೆಳವಣಿಗೆ ಸಾಧಿಸದಿರುವುದು ಸರ್ಕಾರವನ್ನು ಕಟ್ಟಿಹಾಕಿದೆ. ಈ ಆರ್ಥಿಕ ಹಿಂಜರಿತದಿಂದ ರಾಷ್ಟ್ರವನ್ನು ಹೊರತರಲು ಸರ್ಕಾರವು ಕಾಪೋರೆಟ್ ತೆರಿಗೆಗಳ ಇಳಿಕೆ, ವಿದೇಶಿ ನೇರ ಹೊಡಿಕೆಗಳ ಉದಾರೀಕರಣ ಹೀಗೆ ಹಲವು ಕ್ರಮಗಳನ್ನು ಕೈಗೊಂಡಿದೆ. ರೈತರಿಗೆ ಆರ್ಥಿಕ ನೆರವನ್ನು ನೀಡುವ ಮೂಲಕ ಸರ್ಕಾರವು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಲಕ್ಷ್ಯ ವಹಿಸಿದೆ. ರಿಸರ್ವ್ ಬ್ಯಾಂಕ್ ಕೂಡಾ ದರ ಇಳಿಕೆ ಮಾಡುವ ಮೂಲಕ ಆರ್ಥಿಕತೆಯನ್ನು ಉತ್ತೇಜಿಸುವ ಕ್ರಮ ಕೈಗೊಂಡಿದೆ.
2. ಭಾರತದ ಆರ್ಥಿಕತೆ 2019-20 ರಲ್ಲಿ ರೂ.147.79 ಲಕ್ಷ ಕೋಟಿ ದಾಖಲಿಸುವ ಮೂಲಕ ಶೇ.5 ರಷ್ಟು ಬೆಳವಣಿಗೆ ಹೊಂದುವ ನಿರೀಕ್ಷೆಯಿದೆ ಎಂದು ಸಾಂಖ್ಯಿಕ ಸಚಿವಾಲಯದ ಕೇಂದ್ರ ಅಂಕಿ ಅಂಶಗಳ ಸಂಘಟನೆ, ತನ್ನ ಮೊದಲ ಮುಂಗಡ ಅಂದಾಜು ವರದಿಯಲ್ಲಿ ತಿಳಿಸಿದೆ. 2018-19 ರಲ್ಲಿ ರಾಷ್ಟ್ರೀಯ ಆಂತರಿಕ ಉತ್ಪನ್ನದ ಬೆಳವಣಿಗೆಯು ಶೇ.6.8 ದಾಖಲಾಗಿದ್ದು ಪ್ರಸಕ್ತ ಸಾಲಿನಲ್ಲಿ ಸ್ವಲ್ಪ ಇಳಿಮುಖಗೊಂಡಿದೆ. ಒಟ್ಟು ಮೌಲ್ಯ ವರ್ಧನೆಯು 2018-19ರಲ್ಲಿ ಶೇ.6.6 ಬೆಳವಣಿಗೆ ಹೊಂದಿದ್ದು 2019-20 ರಲ್ಲಿ ಶೇ.4.9 ದಾಖಲಿಸುವ ನಿರೀಕ್ಷೆಯಿದೆ. ರಾಷ್ಟ್ರದ ತಲಾಯದಲ್ಲಿನ ಬೆಳವಣಿಗೆಯೂ ಕೂಡಾ ಇಳಿಕೆ ಕಂಡಿದ್ದು ಕಳೆದ ಸಾಲಿನ ಶೇ.5.6 ರ ಬೆಳವಣಿಗೆಗೆ ಹೋಲಿಸಿದರೆ

1. ಮೊದಲನೇ ಮುಂಗಡ ಅಂದಾಜು - ಸಾಂಖ್ಯಿಕ, ಯೋಜನೆ ಮತ್ತು ಕಾರ್ಯಕ್ರಮ ಸಂಯೋಜನೆ ಮಂತ್ರಾಲಯ.

2. ಅಂತರರಾಷ್ಟ್ರೀಯ ಹಣಕಾಸು ನಿಧಿಯ ಜಾಗತಿಕ ಆರ್ಥಿಕ ಮುನ್ನೋಟ, ಜನವರಿ, 2020.

3. ವಿಶ್ವ ಬ್ಯಾಂಕಿನ ಜಾಗತಿಕ ಆರ್ಥಿಕ ನೋಟ, ಜನವರಿ 2020.

2019-20 ರಲ್ಲಿ ಶೇ.4.3 ರಷ್ಟು ಬೆಳವಣಿಗೆ ಸಾಧಿಸುವ ಮೂಲಕ ರಾಷ್ಟ್ರದ ತಲಾದಾಯವು 96,563 ರೂಪಾಯಿಗಳು ತಲುಪುವುದೆಂದು ಅಂದಾಜಿಸಲಾಗಿದೆ.

ಕೋಷ್ಟಕ -1		
ಆರ್ಥಿಕ ಚಟುವಟಿಕೆಯ ಆಧಾರದ ಮೇಲೆ ಮೂಲ ದರಗಳಲ್ಲಿ ಒಟ್ಟು ಮೌಲ್ಯವರ್ಧನೆಯ ಮೊದಲನೇ ಮುಂಗಡ ಅಂದಾಜು(2011-12ರ ಸ್ಥಿರ ದರಗಳಲ್ಲಿ)		
ಕೈಗಾರಿಕೆ	ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೇಕಡಾವಾರು ಬದಲಾವಣೆ	
	2018-19 (ತಾ.ಅಂ.)	2019-20 (1ನೇ.ಮು.ಅಂ.)
ಕೃಷಿ, ಅರಣ್ಯ ಮತ್ತು ಮೀನುಗಾರಿಕೆ	2.9%	2.8%
ಗಣಿಗಾರಿಕೆ ಮತ್ತು ಕಲ್ಲು ಗಣಿಗಾರಿಕೆ	1.3%	1.5%
ಉತ್ಪಾದನೆ	6.9%	2.0%
ವಿದ್ಯುತ್, ಅನಿಲ, ನೀರು ಸರಬರಾಜು ಮತ್ತು ಇತರೆ ಉಪಯುಕ್ತ ಸೇವೆಗಳು	7.0%	5.4%
ನಿರ್ಮಾಣ	8.7%	3.2%
ವ್ಯಾಪಾರ, ಹೋಟೆಲುಗಳು, ಸಾರಿಗೆ, ಸಂಪರ್ಕ ಮತ್ತು ಪ್ರಸಾರಣಕ್ಕೆ ಸಂಬಂಧಿಸಿದ ಸೇವೆಗಳು	6.9%	5.9%
ಹಣಕಾಸು, ರಿಯಲ್ ಎಸ್ಟೇಟ್ ಮತ್ತು ವೃತ್ತಿಪರ ಸೇವೆಗಳು	7.4%	6.4%
ಸಾರ್ವಜನಿಕ ಆಡಳಿತ, ರಕ್ಷಣೆ ಮತ್ತು ಇತರ ಸೇವೆಗಳು	8.6%	9.1%
ಜಿ.ವಿ.ಎ. ಮೂಲ ದರಗಳಲ್ಲಿ	6.6%	4.9%

ತಾ.ಅಂ.- ತಾತ್ಕಾಲಿಕ ಅಂದಾಜು, ಮು.ಅಂ. - ಮುಂಗಡ ಅಂದಾಜು

3. ಜಾಗತಿಕ ಬೇಡಿಕೆಯ ಕುಸಿತ ಮತ್ತು ನಗದು ಹರಿವು ಕಡಿಮೆಯಾದ ಕಾರಣ ರಾಷ್ಟ್ರದ ಆರ್ಥಿಕತೆಯ ಸುಧಾರಣೆಗೆ ತೊಡಕಾಗಿದೆ, ಇದರಿಂದಾಗಿ 2019-20 ರಲ್ಲಿ ಭಾರತದ ಆರ್ಥಿಕತೆಯು ಶೇ.5 ರಷ್ಟು ಬೆಳವಣಿಗೆಯನ್ನು ಸಾಧಿಸಲಿದೆ ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದೆ. ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯು ಭಾರತದ ಆರ್ಥಿಕತೆ ಮತ್ತಷ್ಟು ಕಡಿಮೆಯಾಗಬಹುದೆಂದು ಶೇ.4.8 ಬೆಳವಣಿಗೆ ದಾಖಲಿಸಲಿದೆ ಎಂದು ಅಂದಾಜಿಸಿದೆ. ದೇಶದ ಆರ್ಥಿಕತೆಯನ್ನು ಬೆಳವಣಿಗೆಯ ಪಥದಲ್ಲಿ ಕರೆದೊಯ್ಯಲು ಕೇಂದ್ರ ಸರ್ಕಾರ ಕೈಗೊಂಡಿರುವ ಹಲವು ಕ್ರಮಗಳಿಂದಾಗಿ 2020-21 ನೇ ಸಾಲಿನಲ್ಲಿ ರಾಷ್ಟ್ರೀಯ ಆಂತರಿಕ ಉತ್ಪನ್ನವು ಶೇ.5.8 ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ ಮತ್ತು ವಿಶ್ವ ಬ್ಯಾಂಕ್ ಅಂದಾಜಿಸಿದೆ.

1.2) ರಾಜ್ಯದ ಆರ್ಥಿಕತೆ

4. 2019-20 ರ ಸಾಲಿನಲ್ಲಿ ರಾಜ್ಯದ ಆಂತರಿಕ ಉತ್ಪನ್ನವು ಶೇ.6.8 ಬೆಳವಣಿಗೆ ದಾಖಲಿಸಲಿದೆ. 2018-19 ರಲ್ಲಿ ಈ ಬೆಳವಣಿಗೆಯು ಶೇ.7.8 ರಷ್ಟು ದಾಖಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಕೃಷಿ ಕ್ಷೇತ್ರದಲ್ಲಿನ ಬೆಳವಣಿಗೆಯಲ್ಲಿ ಸುಧಾರಣೆ ಕಂಡು ಬಂದಿದೆ. ಆದರೆ ಬೇಡಿಕೆಯ ಕುಸಿತದಿಂದಾಗಿ ಒಟ್ಟು ಆಂತರಿಕ ಉತ್ಪನ್ನಕ್ಕೆ ಕೈಗಾರಿಕೆ ಮತ್ತು ಸೇವಾ ವಲಯಗಳ ಕೊಡುಗೆ ಕಳೆದ ಸಾಲಿಗೆ ಹೋಲಿಸಿದರೆ ಕಡಿಮೆಯಾಗಿದೆ.
5. ಭಾರತ ಸರ್ಕಾರವು 2019-20ನೇ ಸಾಲಿನಲ್ಲಿ ರಾಜ್ಯದ ಆಂತರಿಕ ಉತ್ಪನ್ನವನ್ನು ರೂ.16,98,685 ಕೋಟಿಗಳೆಂದು ಅಂದಾಜಿಸಿದೆ ಹಾಗೂ ರಾಜ್ಯದ ವಿತ್ತೀಯ ಸೂಚಕಗಳನ್ನು ಅಂದಾಜಿಸಲು ಇದೇ ಮೊತ್ತವನ್ನು ಪರಿಗಣಿಸಬೇಕೆಂದು ತಿಳಿಸಿದೆ. 2020-21 ಸೇ ಸಾಲಿನ ರಾಜ್ಯ ಆಂತರಿಕ ಉತ್ಪನ್ನವನ್ನು ಅಂದಾಜಿಸಲು ಶೇ.6.3 ರಷ್ಟು ಬೆಳವಣಿಗೆಯನ್ನು ಪರಿಗಣಿಸಲಾಗಿದೆ.

ಕೋಷ್ಟಕ-2		
ಪ್ರಸಕ್ತ ಮಾರುಕಟ್ಟೆ ಬೆಲೆಗಳಲ್ಲಿ ಜಿ.ಎಸ್.ಡಿ.ಪಿ. (ರೂ.ಕೋಟಿಗಳಲ್ಲಿ)		
ವರ್ಷ	ಭಾರತ ಸರ್ಕಾರದ ಹಣಕಾಸು ಮಂತ್ರಾಲಯವು ತಿಳಿಸಿರುವ ಪ್ರಕಾರ	ಆಯವ್ಯಯ ಅಂದಾಜುಗಳಲ್ಲಿ ಅಳವಡಿಸಿಕೊಂಡಂತೆ
2019-20	16,98,685	15,88,303
2020-21	-	18,05,742

1.3) ಜಾಗತಿಕ ಆರ್ಥಿಕ ಚಿತ್ರಣ

6. ಜಾಗತಿಕ ಆರ್ಥಿಕತೆಯು ಮಂಕಾಗಿದ್ದು, ಜೀನೀ ಆರ್ಥಿಕತೆಯ ಮೇಲೆ Covid-19ರ ಪರಿಣಾಮ, ಜಾಗತಿಕ ವಾಣಿಜ್ಯ ಕಲಹಗಳು, ಪ್ರಮುಖ ಆರ್ಥಿಕ ದೇಶಗಳ ಬೆಳವಣಿಗೆಗಳಲ್ಲಿನ ಇಳಿಕೆ ಹಾಗೂ ಉದಯೋನ್ಮುಖ ಮಾರುಕಟ್ಟೆ ರಾಷ್ಟ್ರಗಳ ಮತ್ತು ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆಗಳ ಹಣಕಾಸು ವಲಯಗಳಲ್ಲಿನ ವ್ಯತಿರಿಕ್ತಗಳು ಜಾಗತಿಕ ಬೆಳವಣಿಗೆಗೆ ತೊಡಕಾಗಿ ಪರಿಣಮಿಸಿದೆ. ಏರುತ್ತಿರುವ ಸಾಲದ ಮಟ್ಟ ಮತ್ತು ಉತ್ಪಾದನೆಯ ಬೆಳವಣಿಗೆ ಕುಸಿಯುತ್ತಿರುವುದು ಯೋಜನೆಗಳನ್ನು ರೂಪಿಸಲು ಸವಾಲಿನ ಕೆಲಸವಾಗಿದೆ. ಜಾಗತಿಕ ಬೆಡಿಕೆಯ ಕುಸಿತದಿಂದಾಗಿ ಉತ್ಪಾದನ ಚಟುವಟಿಕೆ ಕ್ಷೀಣಿಸಿದ್ದು, ಜಾಗತಿಕ ವ್ಯಾಪಾರ ಚಟುವಟಿಕೆ ಸಂಕುಚಿತಗೊಂಡಿದೆ. ಚೀನಾದಲ್ಲಿ Covid-19 ರ ಪರಿಣಾಮದಿಂದಾಗಿ ಜಾಗತಿಕ ತೈಲ ಬೇಡಿಕೆಯಲ್ಲಿ ವ್ಯತಿರಿಕ್ತ ಪರಿಸ್ಥಿತಿ

ಉದ್ಭವಿಸುವ ಸಂಭವವಿದೆ. ಈ ಎಲ್ಲಾ ಪರಿಣಾಮಗಳಿಂದಾಗಿ ಜಾಗತಿಕ ಬೆಳವಣಿಗೆಯು 2019 ರಲ್ಲಿ ಶೇ.2.4 ತಲುಪಲಿದೆ ಎಂದು ವಿಶ್ವಬ್ಯಾಂಕ ಅಂದಾಜಿಸಿದೆ. ಜಾಗತಿಕ ವಲಯದಲ್ಲಿ ಹೂಡಿಕೆ ಮತ್ತು ವ್ಯಾಪಾರ ವಹಿವಾಟುಗಳಲ್ಲಿ ಸುಧಾರಣೆ ಕಂಡುಬಂದರೆ 2020 ರಲ್ಲಿ ಜಾಗತಿಕ ಬೆಳವಣಿಗೆಯು ಶೇ.2.5 ತಲುಪುವ ಸಾಧ್ಯತೆಯಿದೆ ಎಂದು ವಿಶ್ವ ಬ್ಯಾಂಕ ಅಂದಾಜಿಸಿದೆ. ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ ಜಾಗತಿಕ ಬೆಳವಣಿಗೆಯನ್ನು 2019 ಮತ್ತು 2020ವರ್ಷಗಳಿಗೆ ಕ್ರಮವಾಗಿ ಶೇ.2.9 ಮತ್ತು ಶೇ.3.3 ಎಂದು ಅಂದಾಜಿಸಿದೆ.

1.4) ಜಿ.ಡಿ.ಪಿ ಬೆಳವಣಿಗೆ ದರದಲ್ಲಿನ ಪ್ರವೃತ್ತಿ

7. ಕೋಷ್ಟಕ-3 ರಲ್ಲಿ ಭಾರತದ ಜಿ.ಡಿ.ಪಿ. ಹಾಗೂ ಕರ್ನಾಟಕದ ಜಿ.ಎಸ್.ಡಿ.ಪಿ.ಯ ಬೆಳವಣಿಗೆ ದರದಲ್ಲಿನ ಪ್ರವೃತ್ತಿಯನ್ನು ತೋರಿಸುತ್ತದೆ. ರಾಷ್ಟ್ರದ ಜಿ.ಡಿ.ಪಿ.ಗೆ ಹೋಲಿಸಿದಲ್ಲಿ, ರಾಜ್ಯದ ಜಿ.ಎಸ್.ಡಿ.ಪಿ.ಯ ಬೆಳವಣಿಗೆ ದರವು ಉತ್ತಮವಾಗಿರುವುದು ಕಂಡುಬಂದಿದೆ.

ಕೋಷ್ಟಕ-3				
ಭಾರತದ ಜಿ.ಡಿ.ಪಿ ಮತ್ತು ಕರ್ನಾಟಕದ ಜಿ.ಎಸ್.ಡಿ.ಪಿ.ಯ ಬೆಳವಣಿಗೆ ದರಗಳ ಪ್ರವೃತ್ತಿ (ಸ್ಥಿರ ಬೆಲೆಗಳಲ್ಲಿ)				
	2016-17 3ನೇ ಪ.ಅಂ.	2017-18 2ನೇ ಪ.ಅಂ.	2018-19 1ನೇ ಪ.ಅಂ.	2018-19 ಮು.ಅಂ.
ಭಾರತದ ಜಿ.ಡಿ.ಪಿ.	8.3	7.0	6.1	5.7
ಕರ್ನಾಟಕದ ಜಿ.ಎಸ್.ಡಿ.ಪಿ.	13.3	10.8	7.8	6.8

ಮು.ಅಂ.- ಮುಂಗಡ ಅಂದಾಜು, 1ನೇ.ಪ.ಅಂ-1ನೇ ಪರಿಷ್ಕೃತ ಅಂದಾಜು, 2ನೇ.ಪ.ಅಂ.-2ನೇ ಪರಿಷ್ಕೃತ ಅಂದಾಜು, 3ನೇ.ಪ.ಅಂ.-3ನೇ ಪರಿಷ್ಕೃತ ಅಂದಾಜು

1.5) ರಾಜ್ಯದ ಆರ್ಥಿಕ ನಿರ್ವಹಣೆ

8. ಪರಿಷ್ಕೃತ ಅಂದಾಜುಗಳಲ್ಲಿ ತೋರಿರುವಂತೆ ರಾಜ್ಯದ ಆರ್ಥಿಕ ನಿರ್ವಹಣೆಯ ವಿತ್ತೀಯ ಮಾನದಂಡಗಳಾದ ರಾಜಸ್ವ ಹೆಚ್ಚುವರಿ ಮತ್ತು ವಿತ್ತೀಯ ಕೊರತೆಯು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮವು ನಿರ್ದಿಷ್ಟಪಡಿಸಿರುವ ಮಿತಿಯೊಳಗಿರುತ್ತದೆ.

ಕೋಷ್ಟಕ - 4							
ವಿತ್ತೀಯ ನಿರ್ವಹಣೆ (ರೂ. ಕೋಟಿಗಳಲ್ಲಿ)							
ವಿಷಯ	2013-14	2014-15	2015-16	2016-17	2017-18	2018-19	2019-20 ಪ.ಅಂ.
ಜಿ.ಎಸ್.ಡಿ.ಪಿ.	6,01,633	6,85,207	7,35,975	11,17,334	13,10,879	14,08,112	16,98,685
ವಿತ್ತೀಯ ಕೊರತೆ	17,092	19,577	19,169	28,665	31,101	38,442	38,752
ಜಿ.ಎಸ್.ಡಿ.ಪಿ.ಯ ಶೇ.ವಾರು ಪ್ರಮಾಣದಲ್ಲಿ ವಿತ್ತೀಯ ಕೊರತೆ	2.84%	2.86%	2.60%	2.57%	2.37%	2.73%	2.28%
ರಾಜಸ್ವ ಹೆಚ್ಚುವರಿ	353	528	1,789	1,293	4,517	679	285

1.6) ವಿತ್ತೀಯ ನಿರ್ವಹಣೆ ಪರಿಶೀಲನಾ ಸಮಿತಿ

9. ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮ (ಕೆ.ಎಫ್.ಆರ್.ಎ)ದ ಅನುಸಾರ ರಾಜ್ಯ ಸರ್ಕಾರವು ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ವಿತ್ತೀಯ ನಿರ್ವಹಣೆ ಮತ್ತು ಪರಿಶೀಲನಾ ಸಮಿತಿಯನ್ನು (ಎಫ್.ಎಂ.ಆರ್.ಸಿ.) ರಚಿಸಿದ್ದು, ಈ ಸಮಿತಿಯು ರಾಜ್ಯದ ಹಣಕಾಸು ಮತ್ತು ಋಣದ ಸ್ಥಿತಿಗತಿಯ ಬಗ್ಗೆ ಪುನರವಲೋಕಿಸಿ ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಗೊತ್ತುಪಡಿಸಿರುವ ಮಾನದಂಡಗಳಿಗೆ ಬದ್ಧವಾಗಿರಲು ಅನುಸರಿಸಬೇಕಾದ ಪರಿಹಾರೋಪಾಯಗಳ ಬಗ್ಗೆ ಹಣಕಾಸು ಸಚಿವರಿಗೆ ಸಲಹೆ ನೀಡುತ್ತದೆ. ಅದರಂತೆ ಎಫ್.ಎಂ.ಆರ್.ಸಿ.ಯು ಫೆಬ್ರವರಿ 27, 2020 ರಂದು ಸಭೆ ಸೇರಿ ರಾಜ್ಯದ ಪ್ರಸಕ್ತ ವರ್ಷದ ಮತ್ತು ಮುಂದಿನ ವರ್ಷಗಳ ವಿತ್ತೀಯ ಸ್ಥಿತಿಗತಿಯ ಬಗ್ಗೆ ಪರಿಶೀಲಿಸಿತು.

10. ಆರ್ಥಿಕ ವರ್ಷ 2019-20ರ ವಿತ್ತೀಯ ಪರಿಸ್ಥಿತಿ ಹಾಗೂ 2020-21 ರ ಅಂದಾಜುಗಳ ಕುರಿತು ವಿವರವಾಗಿ ಪರಾಮರ್ಶಿಸಿದ ವಿತ್ತೀಯ ನಿರ್ವಹಣೆ ಹಾಗೂ ಪರಿಶೀಲನಾ ಸಮಿತಿಯು ಈ ಕೆಳಕಂಡ ಅಂಶಗಳ ಕುರಿತು ಪರಿಹಾರ ಸೂಚಿಸಿತು.

a. ಆರ್ಥಿಕ ವರ್ಷ 2019-20ನೇ ಸಾಲಿನಲ್ಲಿ ಈವರೆಗಿನ ತೆರಿಗೆ ಸಂಗ್ರಹದ ಬಗ್ಗೆ ಪರಾಮರ್ಶಿಸಿತು

- i. ವಾಣಿಜ್ಯ ತೆರಿಗೆ ಹಾಗೂ ರಾಜ್ಯ ಅಬಕಾರಿ ಇಲಾಖೆಯ ರಾಜಸ್ವ ಸಂಗ್ರಹಣೆಗಳು ನಿರೀಕ್ಷಿತ ಗುರಿ ತಲುಪಲಿವೆ.
- ii. ವಾಹನಗಳ ಮಾರಾಟದಲ್ಲಿ ಇಳಿಕೆಯಾಗಿರುವುದರಿಂದ, ಮೋಟಾರು ವಾಹನ ತೆರಿಗೆ ಸಂಗ್ರಹಣೆಯಲ್ಲಿ ಸ್ವಲ್ಪ ಪ್ರಮಾಣದ ಕೊರತೆ ಉಂಟಾಗಬಹುದು.
- iii. ರಿಯಲ್ ಎಸ್ಟೇಟ್ ವಲಯದ ಕುಸಿತದಿಂದಾಗಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹಣೆಯಲ್ಲಿ ಸ್ವಲ್ಪ ಪ್ರಮಾಣದ ಕೊರತೆ ಉಂಟಾಗಬಹುದು.

b. ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡಬೇಕಾಗಿರುವ ಜಿ.ಎಸ್.ಟಿ. ಪರಿಹಾರದಲ್ಲಿ ಇಳಿಕೆಯಾಗುವ ಸಾಧ್ಯತೆಯನ್ನು ಸಮಿತಿಯು ಗಮನಿಸಿತು. ಈ ಕೊರತೆಯನ್ನು ಸರಿದೂಗಿಸಲು ಜಿ.ಎಸ್.ಟಿ. ದರಗಳನ್ನು ಅಥವಾ ಜಿ.ಎಸ್.ಟಿ. ಉಪಕರದ ದರಗಳನ್ನು ಹೆಚ್ಚಿಸುವಂತೆ ಜಿ.ಎಸ್.ಟಿ. ಸಮಿತಿಗೆ ಬೇಡಿಕೆಯನ್ನು ಸಲ್ಲಿಸುವಂತೆ ಆರ್ಥಿಕ ಇಲಾಖೆಗೆ ಸಲಹೆ ನೀಡಿತು. ಅಲ್ಲದೆ, ಡಿಸೆಂಬರ್ ಹಾಗೂ ಜನವರಿ ತಿಂಗಳುಗಳ ಬಾಕಿಯಿರುವ ಜಿ.ಎಸ್.ಟಿ. ಪರಿಹಾರವನ್ನು ಆದಷ್ಟು ಬೇಗ ಬಿಡುಗಡೆ ಮಾಡಲು ಕೇಂದ್ರ ಸರ್ಕಾರದ ಜೊತೆ ಚರ್ಚಿಸಲು ಅಗತ್ಯ ಕ್ರಮಕೈಗೊಳ್ಳಲು ಆರ್ಥಿಕ ಇಲಾಖೆಗೆ ಸಲಹೆ ನೀಡಿತು.

- c. ಪ್ರಸಕ್ತ ವರ್ಷದಲ್ಲಿ ರಾಜ್ಯದ ಖಜಾನೆಯಲ್ಲಿನ ನಗದು ಶಿಲ್ಕು ಭಾರತ ಸರ್ಕಾರದ ಖಜನೆ ಬಿಲ್ಲುಗಳಲ್ಲಿ ಹೂಡಿಕೆ ಮಾಡುವಷ್ಟು ಹೆಚ್ಚು ಇಲ್ಲದೆಯಿರುವ ಕಾರಣ ಬಡ್ಡಿ ಸ್ವೀಕೃತಿಗಳು ಗುರಿ ತಲುಪುವುದಿಲ್ಲ. ಇದರಿಂದಾಗಿ ತೆರಿಗೆಯೇತರ ರಾಜಸ್ವ ಸಂಗ್ರಹಣೆಯಲ್ಲಿ ಕೊರತೆ ಉಂಟಾಗಿರುವುದನ್ನು ಸಮಿತಿಯು ಗಮನಿಸಿತು. ಮುಂಬರುವ ಆಯವ್ಯಯದಲ್ಲಿ ಬಡ್ಡಿ ಸ್ವೀಕೃತಿಗಳನ್ನು ವಸ್ತು ಸ್ಥಿತಿಗೆ ತಕ್ಕಂತೆ ಅಂದಾಜು ಮಾಡಲು ಮುಖ್ಯ ಕಾರ್ಯದರ್ಶಿಗಳು ನಿರ್ದೇಶಿಸಿದರು.
- d. 15ನೇ ಹಣಕಾಸು ಆಯೋಗದ ಶಿಫಾರಸ್ಸಿನನ್ವಯ 2020-21ನೇ ಸಾಲಿಗೆ ಕೇಂದ್ರ ತೆರಿಗೆಯಲ್ಲಿ ರಾಜ್ಯದ ಪಾಲು ಗಣನೀಯವಾಗಿ ಕಡಿತವಾಗಿರುವ ಬಗ್ಗೆ ಮತ್ತು ಆಯೋಗವು ರಾಜ್ಯ ಸರ್ಕಾರಕ್ಕೆ ನೀಡಲು ಶಿಫಾರಸ್ಸು ಮಾಡಿದ್ದ ರೂ.5,495 ಕೋಟಿಗಳ ವಿಶೇಷ ಅನುದಾನನ್ನು ಕೇಂದ್ರ ಸರ್ಕಾರವು ಒಪ್ಪದಿರುವುದನ್ನು ಸಮಿತಿಯು ಗಮನಿಸಿತು. ಈ ವಿಷಯದ ಕುರಿತು 15ನೇ ಹಣಕಾಸು ಆಯೋಗ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ, ಕೇಂದ್ರ ಸರ್ಕಾರದ ಪೂರಕ ಅಂದಾಜಿನಲ್ಲಿ ವಿಶೇಷ ಅನುದಾನವನ್ನು ರಾಜ್ಯಕ್ಕೆ ಒದಗಿಸಲು ಕೋರುವಂತೆ ಮುಖ್ಯ ಕಾರ್ಯದರ್ಶಿಗಳು ಆರ್ಥಿಕ ಇಲಾಖೆಗೆ ಸಲಹೆ ನೀಡಿದರು.
- e. 15ನೇ ಹಣಕಾಸು ಆಯೋಗವು 2020-21ನೇ ಸಾಲಿಗೆ ಸಲ್ಲಿಸಿರುವ ಮಧ್ಯಂತರ ವರದಿಯ ಶಿಫಾರಸ್ಸುಗಳ ಆಧಾರದ ಮೇಲೆಯೇ 2021-22 ರಿಂದ 2025-26 ರ ಅವಧಿಗೆ ಶಿಫಾರಸ್ಸನ್ನು ಸಲ್ಲಿಸಿದರೆ ರಾಜ್ಯದ ಹಿತಾಸಕ್ತಿಗೆ ಪೆಟ್ಟುಬೀಳಲಿದೆ ಎಂಬುದನ್ನು ಸಮಿತಿಯು ಗಮನಿಸಿತು. ಆಯೋಗವು ರಾಜ್ಯಕ್ಕೆ ನೀಡಿರುವ ಹಂಚಿಕೆಯನ್ನು ಪುನಃ ಪರಿಶೀಲಿಸುವಂತೆ ಹೆಚ್ಚುವರಿ ಜ್ಞಾಪಕ ಪತ್ರವನ್ನು ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿಗಳು ಆರ್ಥಿಕ ಇಲಾಖೆಗೆ ನಿರ್ದೇಶನ ನೀಡಿದರು.
- f. ಕಳೆದ ಸಾಲಿನಲ್ಲಿ ಎಫ್.ಎಂ.ಆರ್.ಸಿ ಸಮಿತಿಯು ನಿರ್ದೇಶಿಸಿದಂತೆ ರಾಜ್ಯ ಸರ್ಕಾರವು ವಿವಿಧ ಸಾರ್ವಜನಿಕ ವಲಯದ ಉದ್ಯಮಗಳಿಗೆ ಹಾಗೂ ಸರ್ಕಾರದ ಇತರೆ ಸಹ ಸಂಸ್ಥೆಗಳಿಗೆ ನೀಡಿರುವ ಸಾಲಗಳ ಮರುಪಾವತಿಯ ಕುರಿತು ಆರ್ಥಿಕ ಇಲಾಖೆಯು ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಿತಿಯು ಗಮನಿಸಿತು. ಮುಂದುವರೆದು,

ಕಾರ್ಯದರ್ಶಿಗಳ ಮಟ್ಟದಲ್ಲಿ ಆಡಳಿತ ಇಲಾಖೆಗಳೊಂದಿಗೆ ನಿರಂತರ ಸಭೆಗಳನ್ನು ನಡೆಸುವ ಮೂಲಕ ಸಕಾಲದಲ್ಲಿ ಸಾಲಗಳ ಮರುಪಾವತಿ ಪಡೆಯುವಂತೆ ಮುಖ್ಯ ಕಾರ್ಯದರ್ಶಿಗಳು ಆರ್ಥಿಕ ಇಲಾಖೆಗೆ ಸಲಹೆ ನೀಡಿದರು.

g. ಸಹಾಯಾನುದಾನ ಪಡೆಯುತ್ತಿರುವ ಸಂಸ್ಥೆಗಳ ವೇತನವನ್ನು ಹೆಚ್.ಆರ್.ಎಂ.ಎಸ್. ತಂತ್ರಾಂಶದಡಿ ತರಲು ಸಮಿತಿಯು ಹಿಂದಿನ ವರ್ಷ ನೀಡಿದ್ದ ಸಲಹೆಯಂತೆ, ಆರ್ಥಿಕ ಇಲಾಖೆಯು ಸಂಬಂಧಿಸಿದ ಆಡಳಿತ ಇಲಾಖೆಗಳಿಗೆ ನೀಡಿರುವ ಸೂಚನೆಗಳನ್ನು ಸಮಿತಿಯು ಗಮನಿಸಿತು. ಮುಂದುವರೆದು, ಸಹಾಯಾನುದಾನ ಪಡೆಯುತ್ತಿರುವ ಸಂಸ್ಥೆಗಳಿಗೆ 1ನೇ ಏಪ್ರಿಲ್ 2020 ರಿಂದ ಹೆಚ್.ಆರ್.ಎಂ.ಎಸ್. ತಂತ್ರಾಂಶದ ಮೂಲಕವೇ ವೇತನ ಪಾವತಿಯಾಗಬೇಕೆಂದು ಸಮಿತಿಯು ಆರ್ಥಿಕ ಇಲಾಖೆಗೆ ನಿರ್ದೇಶನ ನೀಡಿತು.

h. 6ನೇ ವೇತನ ಆಯೋಗದ ಶಿಫಾರಸ್ಸುಗಳನ್ವಯ ಆಡಳಿತಾತ್ಮಕ ಸುಧಾರಣೆಗಾಗಿ ಸಚಿವ ಸಂಪುಟದ ನಿರ್ಣಯದಂತೆ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಲಾಗಿದ್ದು, ಇದರಿಂದಾಗಿ ಕಾಲಾಂತರದಲ್ಲಿ ಆಡಳಿತ ಕಾರ್ಯಗಳಲ್ಲಿ ಸುಧಾರಣೆಗೊಳ್ಳುವುದರ ಜೊತೆಗೆ ಸರ್ಕಾರದ ಬದ್ಧ ವೆಚ್ಚವು ಕಡಿಮೆಯಾಗಲಿದೆ ಎಂಬುದನ್ನು ಸಮಿತಿಯು ಗಮನಿಸಿತು. ಮುಖ್ಯ ಕಾರ್ಯದರ್ಶಿಗಳು ಸಚಿವ ಸಂಪುಟ ಉಪ ಸಮಿತಿಗೆ ಅವಶ್ಯಕವಾದ ಮಾಹಿತಿಯನ್ನು ನೀಡುವಂತೆ ಆರ್ಥಿಕ ಇಲಾಖೆ ಹಾಗೂ ಯೋಜನಾ ಇಲಾಖೆಗೆ ಸಲಹೆ ನೀಡಿದರು.

i. ಕಳೆದ ಸಾಲಿನ ಸಮಿತಿಯ ನಿರ್ದೇಶನದಂತೆ ಸರ್ಕಾರದ ವಿವಿಧ ಇಲಾಖೆಗಳ ಮತ್ತು ಮಂಡಳಿ ಹಾಗೂ ನಿಗಮಗಳ ಬ್ಯಾಂಕ್ ಖಾತೆಗಳ ವಿವರಗಳನ್ನು ಆರ್ಥಿಕ ಇಲಾಖೆಯು ಪರಿಶೀಲಿಸಿರುವ ಅಂಶವನ್ನು ಸಮಿತಿಯು ಗಮನಿಸಿತು. ರಾಜ್ಯ ವಲಯದ ಎಲ್ಲಾ ಯೋಜನೆಗಳ ಮೇಲ್ವಿಚಾರಣೆ ಮಾಡಲು ಪಿ.ಎಫ್.ಎಂ.ಎಸ್. ರಡಿ ತರಲು ಸಮಿತಿಯು ನಿರ್ಧರಿಸಿತು.

j. ಹಿಂದಿನ ಆಯವ್ಯಯಗಳಲ್ಲಿ ಘೋಷಿಸಿದ್ದ ಕೃಷಿ ಸಾಲ ಮನ್ನಾ ಯೋಜನೆಯು ಬಹುತೇಕ ಪೂರ್ಣವಾಗಿರುವುದನ್ನು ಸಮಿತಿಯು ಗಮನಿಸಿತು.

11. ವಿತ್ತೀಯ ನಿರ್ವಹಣೆ ಹಾಗೂ ಪರಿಶೀಲನಾ ಸಮಿತಿಯ ಶಿಫಾರಸ್ಸುಗಳು ವಿತ್ತೀಯ ಸ್ಥಿತಿಯನ್ನು ಸದೃಢಗೊಳಿಸುವ ಗುರಿಯನ್ನು ಹೊಂದಿದ್ದು, ಇದಕ್ಕಾಗಿ ಆಡಳಿತಾತ್ಮಕ ಇಲಾಖೆಗಳು ಸರ್ಕಾರ ಮಾಡುವ ವೆಚ್ಚಗಳಲ್ಲಿ ಪರಿಣಾಮಕಾರಿಯಾಗಿ ಸುಧಾರಣೆ ತರಲು ಕ್ರಿಯಾ ಯೋಜನೆಯನ್ನು ರೂಪಿಸಬೇಕೆಂದು ಸಮಿತಿಯು ಸಲಹೆ ಮಾಡಿತು.
12. ತೆರಿಗೆಗಳು, ಉಪಕರ ಹಾಗೂ ತೆರಿಗೆಯೇತರ ರಾಜಸ್ವವನ್ನು ವೃದ್ಧಿಸಲು ವಿವಿಧ ಇಲಾಖೆ/ ಸ್ಥಳೀಯ ಸಂಸ್ಥೆ/ ಮಂಡಳಿ/ ನಿಗಮ ಹಾಗೂ ಸರ್ಕಾರದ ಇತರೆ ಸಹ ಸಂಸ್ಥೆಗಳೊಂದಿಗೆ ಚರ್ಚಿಸಿ ವಿವಿಧ ಮಾರ್ಗೋಪಾಯಗಳನ್ನು ಕಂಡು ಹಿಡಿಯುವಂತೆ ಹಾಗೂ ರಾಜ್ಯದ ಜಿ.ಎಸ್.ಡಿ.ಪಿಗೆ ತೆರಿಗೆಯ ಅನುಪಾತವನ್ನು ಹೆಚ್ಚಿಸಲು ಪರಿಶೀಲಿಸುವಂತೆ ಸಮಿತಿಯು ಆರ್ಥಿಕ ಇಲಾಖೆಗೆ ಸಲಹೆ ನೀಡಿತು.
13. ಈ ಹಿಂದೆಯೇ ಎದುರಿಸಿದ ಸವಾಲುಗಳೊಂದಿಗೆ ಪ್ರಸಕ್ತ ವರ್ಷದಲ್ಲಿ ಗಮನಹರಿಸಬೇಕಾಗಿರುವ ಸವಾಲುಗಳು ಕೆಳಗಿನಂತಿವೆ.
 - a. 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಕೇಂದ್ರ ತೆರಿಗೆಯಲ್ಲಿ ರಾಜ್ಯದ ಪಾಲು ಇಳಿಕೆಯಾಗಿರುವುದು.
 - b. ವೇತನ, ಪಿಂಚಣಿ ಮತ್ತು ಬಡ್ಡಿ ಪಾವತಿಗಳು ಸೇರಿದಂತೆ ಬಡ್ಡ ವೆಚ್ಚಗಳು ರಾಜಸ್ವ ಜಮೆಯ ಶೇಕಡಾ 90 ರಷ್ಟು ತಲುಪಿರುವುದು.
 - c. ಜಲ ಸಂಪನ್ಮೂಲ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿ ವಲಯದಲ್ಲಿನ ಬೃಹತ್ ಬಂಡವಾಳ ವೆಚ್ಚವನ್ನು ಭರಿಸುವುದು.

ಅಧ್ಯಾಯ 2
ಸೂಲ ಆರ್ಥಿಕ ದೃಷ್ಟಿಕೋನ

2.1) ಕರ್ನಾಟಕ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ಜಿ.ಎಸ್.ಡಿ.ಪಿ)

14. ಕೋಷ್ಟಕ-5 ರಲ್ಲಿ ಜಿ.ಎಸ್.ಡಿ.ಪಿಯ ವಲಯವಾರು ಪ್ರವೃತ್ತಿಯನ್ನು, ವಿವಿಧ ವಲಯಗಳ ಶೇಕಡಾ ಪ್ರಮಾಣದ ಪಾಲು ಮತ್ತು ಪ್ರಸಕ್ತ ದರಗಳಲ್ಲಿ ಜಿ.ಎಸ್.ಡಿ.ಪಿಯ ಬೆಳವಣಿಗೆಯೊಂದಿಗೆ ತೋರಿಸಲಾಗಿದೆ.

ಕೋಷ್ಟಕ - 5					
ಜಿ.ಎಸ್.ಡಿ.ಪಿಯ ವಲಯವಾರು ಪ್ರವೃತ್ತಿ (ಪ್ರಸಕ್ತ ದರಗಳಲ್ಲಿ)					(ಕೋಟಿ ರೂ.ಗಳಲ್ಲಿ)
ವಲಯಗಳು	2015-16	2016-17	2017-18 2ನೇ ಪ.ಅಂ.	2018-19 1ನೇ ಪ.ಅಂ.	2019-20 ಮು.ಅಂ.
ಪ್ರಾಥಮಿಕ	118506	127345	158590	162856	174920
ದ್ವಿತೀಯ	220464	261708	287889	319292	338443
ತೃತೀಯ	603698	695871	775684	901430	1005191
ಒಟ್ಟಾರೆ ಮೌಲ್ಯ ವರ್ಧನೆ (ಮೂಲ ದರಗಳಲ್ಲಿ)	942669	1084923	1222163	1383578	1518554
ಉತ್ಪನ್ನಗಳ ತೆರಿಗೆಗಳು	126376	146461	161034	189193	211064
ಉತ್ಪನ್ನಗಳ ಸಹಾಯಧನ	23877	22248	25618	28372	30502
ಜಿ.ಎಸ್.ಡಿ.ಪಿ. ಮಾರುಕಟ್ಟೆ ದರಗಳಲ್ಲಿ (ಮೌಲ್ಯ ವರ್ಧನೆ + ಉ.ತೆ.-ಉ.ಸ)	1045168	1209136	1357579	1544399	1699115
ಒಟ್ಟು ಮೌಲ್ಯ ವರ್ಧನೆಗೆ ವಿವಿಧ ವಲಯಗಳ ಶೇಕಡಾವಾರು ಪಾಲು					
ಪ್ರಾಥಮಿಕ	12.57	11.74	12.98	11.77	11.52
ದ್ವಿತೀಯ	23.39	24.12	23.56	23.08	22.29
ತೃತೀಯ	64.04	64.14	63.47	65.15	66.19
ಒಟ್ಟು	100.00	100.00	100.00	100.00	100.00
ಒಟ್ಟಾರೆ ಮೌಲ್ಯ ವರ್ಧನೆಯಲ್ಲಿ ವಿವಿಧ ವಲಯಗಳ ವಾರ್ಷಿಕ ಬೆಳವಣಿಗೆ					
I ಕೃಷಿ	3.2	7.3	23.8	3.7	7.7
II ಕೈಗಾರಿಕೆ	10.8	18.5	10.7	10.1	5.9
III ಸೇವೆಗಳು	16.6	15.3	11.5	16.2	11.5
ಜಿ.ಎಸ್.ಡಿ.ಪಿ. ಬೆಳವಣಿಗೆ ದರ ಪ್ರಸಕ್ತ ದರಗಳಲ್ಲಿ	14.4	15.7	12.3	13.8	10.0

ಮು.ಅಂ.- ಮುಂಗಡ ಅಂದಾಜು, 1ನೇ.ಪ.ಅಂ-1ನೇ ಪರಿಷ್ಕೃತ ಅಂದಾಜು, 2ನೇ.ಪ.ಅಂ.-2ನೇ ಪರಿಷ್ಕೃತ ಅಂದಾಜು

15. ಕೋಷ್ಟಕ-6ರಲ್ಲಿ ಜಿ.ಎಸ್.ಡಿ.ಪಿಯ ವಲಯವಾರು ಪ್ರವೃತ್ತಿಯನ್ನು ಸ್ಥಿರ ದರಗಳಲ್ಲಿ ತೋರಿಸಲಾಗಿದೆ.

ಕೋಷ್ಟಕ - 6					
ಜಿ.ಎಸ್.ಡಿ.ಪಿಯ ವಲಯವಾರು ಪ್ರವೃತ್ತಿ (ಸ್ಥಿರ ದರಗಳಲ್ಲಿ)					(ಕೋಟಿ ರೂ.ಗಳಲ್ಲಿ)
ವಲಯಗಳು	2015-16	2016-17	2017-18 2ನೇ ಪ.ಅಂ.	2018-19 1ನೇ ಪ.ಅಂ.	2019-20 ಮು.ಅಂ.
ಪ್ರಾಥಮಿಕ	81326	83846	98810	95993	99518
ದ್ವಿತೀಯ	199252	233971	247347	262970	275948
ತೃತೀಯ	474737	527830	572336	628359	678181
ಒಟ್ಟಾರೆ ಮೌಲ್ಯ ವರ್ಧನೆ (ಮೂಲ ದರಗಳಲ್ಲಿ)	755314	845647	918493	987321	1053647
ಉತ್ಪನ್ನಗಳ ತೆರಿಗೆಗಳು	95147	113916	144293	157348	168548
ಉತ್ಪನ್ನಗಳ ಸಹಾಯಧನ	19131	17341	19252	20247	21164
ಜಿ.ಎಸ್.ಡಿ.ಪಿ. ಮಾರುಕಟ್ಟೆ ದರಗಳಲ್ಲಿ (ಮೌಲ್ಯ ವರ್ಧನೆ +ಉ.ತೆ.-ಉ.ಸ)	831330	942221	1043533	1124423	1201031
ಒಟ್ಟು ಮೌಲ್ಯ ವರ್ಧನೆಗೆ ವಿವಿಧ ವಲಯಗಳ ಶೇಕಡಾವಾರು ಪಾಲು					
ಪ್ರಾಥಮಿಕ	10.77	9.92	10.76	9.72	9.45
ದ್ವಿತೀಯ	26.38	27.67	26.93	26.63	26.19
ತೃತೀಯ	62.85	62.42	62.31	63.64	64.37
ಒಟ್ಟು	100.00	100.00	100.00	100.00	100.00
ಒಟ್ಟಾರೆ ಮೌಲ್ಯ ವರ್ಧನೆಯಲ್ಲಿ ವಿವಿಧ ವಲಯಗಳ ವಾರ್ಷಿಕ ಬೆಳವಣಿಗೆ					
I ಕೃಷಿ	-9.9	4.2	19.5	-1.6	3.9
II ಕೈಗಾರಿಕೆ	15.0	16.4	5.6	5.6	4.8
III ಸೇವೆಗಳು	12.3	11.2	8.4	9.8	7.9
ಜಿ.ಎಸ್.ಡಿ.ಪಿ. ಬೆಳವಣಿಗೆ ದರ ಸ್ಥಿರ ದರಗಳಲ್ಲಿ	11.1	13.3	10.8	7.8	6.8

ಮು.ಅಂ.- ಮುಂಗಡ ಅಂದಾಜು, 1ನೇ.ಪ.ಅಂ-1ನೇ ಪರಿಷ್ಕೃತ ಅಂದಾಜು, 2ನೇ.ಪ.ಅಂ.-2ನೇ ಪರಿಷ್ಕೃತ ಅಂದಾಜು

ಅಧ್ಯಾಯ - 3
ವಿತ್ತೀಯ ನಿರ್ವಹಣೆಯ ಮೌಲ್ಯ ಮಾಪನ

3.1) ವಿತ್ತೀಯ ಬಲವರ್ಧನೆ ಮಾರ್ಗಸೂಚಿ ಮತ್ತು ವಸ್ತು ಸ್ಥಿತಿ

16. ರಾಜ್ಯವು ಅನುಸರಿಸಬೇಕಾಗಿರುವ ಪ್ರಮುಖ ವಿತ್ತೀಯ ಮತ್ತು ಋಣದ ಮಾನದಂಡಗಳಿಗೆ ಎದುರಾಗಿ ರಾಜ್ಯದ ಅನುಸರಣಾ ಮಾಹಿತಿಯ ವಿವರಗಳನ್ನು ಕೆಳಗಿನ ಕೋಷ್ಟಕ-7ರಲ್ಲಿ ತೋರಿಸಲಾಗಿದೆ.

ಕೋಷ್ಟಕ-7		
ವಿವರಗಳು	ಶಾಸನಬದ್ಧ ಮಾನದಂಡ	ರಾಜ್ಯದ ಅನುಸರಣೆ
ರಾಜಸ್ವ ಕೊರತೆ	ರಾಜಸ್ವ ಕೊರತೆಯನ್ನು 31.3.2006 ರ ಹೊತ್ತಿಗೆ ಶೂನ್ಯಕ್ಕೆ ಇಳಿಸುವುದು	2004-05 ರಲ್ಲಿಯೇ ಗುರಿಯನ್ನು ಸಾಧಿಸಲಾಗಿದೆ. ಆನಂತರದಲ್ಲಿ ರಾಜಸ್ವ ಹೆಚ್ಚುವರಿಯನ್ನು ಕಾಯ್ದುಕೊಳ್ಳಲಾಗಿದೆ.
ವಿತ್ತೀಯ ಕೊರತೆ	ಜೆ.ಎಸ್.ಡಿ.ಪಿಯ ಶೇ.3ಕ್ಕಿಂತ ಅಧಿಕಗೊಳ್ಳದಂತೆ 31.03.2006ರೊಳಗೆ ವಿತ್ತೀಯ ಕೊರತೆಯನ್ನು ಇಳಿಸುವುದು.	2004-05ರಿಂದಲೂ ವಿತ್ತೀಯ ಕೊರತೆಯನ್ನು ಶೇ 3 ಕ್ಕಿಂತ ಕಡಿಮೆ ಮಟ್ಟದಲ್ಲಿ ಕಾಯ್ದುಕೊಳ್ಳಲಾಗಿದೆ.*
ಜೆ.ಎಸ್.ಡಿ.ಪಿಗೆ ಒಟ್ಟು ಹೊಣೆಗಾರಿಕೆ	ಒಟ್ಟು ಹೊಣೆಗಾರಿಕೆ ಹಾಗೂ ಜೆ.ಎಸ್.ಡಿ.ಪಿಯ ಅನುಪಾತವು ಶೇ.25 ನ್ನು ಮೀರದಿರುವುದು.	ಆರ್ಥಿಕ ವರ್ಷ 2010-11ರಲ್ಲಿಯೇ ಈ ಗುರಿಯನ್ನು ಸಾಧಿಸಲಾಗಿದೆ ಮತ್ತು ಅದನ್ನು ಕಾಯ್ದುಕೊಳ್ಳಲಾಗಿದೆ.
ಬಾಕಿ ಉಳಿದ ಖಾತರಿ	ಬಾಕಿ ಉಳಿದ ಖಾತರಿಯು ಅದಕ್ಕೆ ಹಿಂದಿನ ಎರಡು ವರ್ಷದ ರಾಜಸ್ವ ಸ್ವೀಕೃತಿಯ ಶೇ.80ನ್ನು ಮೀರಬಾರದು.	ಕರ್ನಾಟಕ, ಸರ್ಕಾರಿ ಖಾತರಿಗಳ ಮೇಲಿನ ಮಿತಿ ಅಧಿನಿಯಮ, 1999ರ ಅನುಷ್ಠಾನದ ನಂತರದಲ್ಲಿ ಈ ಮಿತಿಯನ್ನು ಎಂದಿಗೂ ಮೀರಿರುವುದಿಲ್ಲ.

* ಕೇಂದ್ರ ಸರ್ಕಾರದ ಸೂಚನೆಯಂತೆ ಆರ್ಥಿಕ ನಿಧಾನಗತಿಯನ್ನು ಸರಿ ಪಡಿಸಲು ಮತ್ತು ಸಾರ್ವಜನಿಕ ಬಳಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಆರ್ಥಿಕ ವರ್ಷ 2009-10ರಲ್ಲಿ ವಿತ್ತೀಯ ಕೊರತೆ ಶೇ.3 ಕ್ಕಿಂತ ಹೆಚ್ಚಾದುದನ್ನು ಹೊರತುಪಡಿಸಿ

3.2) ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದಡಿ ಇತರೆ ಸಾಂಸ್ಥಿಕ ಸುಧಾರಣೆ

ಭಾಗ 5(2)(ಸಿ)ರಂತೆ ಪ್ರಕಟಣೆ	ಎಂ.ಟಿ.ಎಫ್.ಪಿ.ಯ ಕಡೆಯ ಭಾಗದಲ್ಲಿ ಅನುಬಂಧವಾಗಿ ಲಗತ್ತಿಸಿದೆ
ಎಫ್.ಎಂ.ಆರ್.ಸಿ.ಯ ರಚನೆ	ಎಫ್.ಎಂ.ಆರ್.ಸಿ.ಯನ್ನು ರಚಿಸಲಾಗಿದ್ದು, ಸಮಿತಿಯ ನಡವಳಿಯನ್ನು ಕಂಡಿಕೆ 10ರಲ್ಲಿ ನೀಡಲಾಗಿದೆ.
ರಾಜ್ಯದ ಹೊಣೆಗಾರಿಕೆಯನ್ನು ಲೆಕ್ಕ ಮಾಡುವಾಗ ಆಯವ್ಯಯೇತರ ಸಾಲದ ಪರಿಗಣನೆ	ಒಟ್ಟು ಹೊಣೆಗಾರಿಕೆಯನ್ನು ಲೆಕ್ಕ ಮಾಡುವಾಗ ಆಯವ್ಯಯೇತರ ಸಾಲವನ್ನು ರಾಜ್ಯದ ಸ್ವಂತ ಹೊಣೆಗಾರಿಕೆಯ ಭಾಗವಾಗಿ ಪರಿಗಣಿಸಲಾಗುತ್ತಿದೆ
ಪಾರದರ್ಶಕತೆ	ರಾಜ್ಯದ ಹಣಕಾಸು ಪರಿಸ್ಥಿತಿಯನ್ನು ಆರ್ಥಿಕ ಇಲಾಖೆಯ ಜಾಲತಾಣವಾದ https://www.finance.karnataka.gov.in ನಲ್ಲಿ ಪ್ರಕಟಿಸಲಾಗುತ್ತಿದೆ

3.3) 2018-19ಕ್ಕೆ ಪ್ರತಿಯಾಗಿ ಆರ್ಥಿಕ ವರ್ಷ 2019-20ರಲ್ಲಿ ರಾಜ್ಯದ ವಿತ್ತೀಯ ನಿರ್ವಹಣೆ

17. 2018-19 ಕ್ಕೆ ನಿಗದಿಪಡಿಸಿದ ಗುರಿಗಳಿಗೆ ಪ್ರತಿಯಾಗಿ ಆ ಅವಧಿಯ ರಾಜ್ಯದ ನಿರ್ವಹಣೆ ಹಾಗೂ 2019-20ನೇ ಸಾಲಿನ ಗುರಿಗಳಿಗೆ ಪ್ರತಿಯಾಗಿ ಸಂಭವನೀಯ ನಿರ್ವಹಣೆನ್ನು (ಪರಿಷ್ಕೃತ ಅಂದಾಜು) ಕೋಷ್ಟಕ-8ರಲ್ಲಿ ತೋರಿಸಲಾಗಿದೆ.

ಕೋಷ್ಟಕ-8				
ರಾಜ್ಯದ ವಿತ್ತೀಯ ನಿರ್ವಹಣೆ				
(ಕೋಟಿ ರೂ.ಗಳಲ್ಲಿ)				
ವಿವರಗಳು	2018-19		2019-20	
	ಆಯವ್ಯಯ ಅಂದಾಜು	ಲೆಕ್ಕ	ಆಯವ್ಯಯ ಅಂದಾಜು	ಪರಿಷ್ಕೃತ ಅಂದಾಜು
ರಾಜಸ್ವ ಹೆಚ್ಚುವರಿ	106	679	258	285
ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇಕಡಾವಾರು ಪ್ರಮಾಣಕ್ಕೆ ವಿತ್ತೀಯ ಕೊರತೆ	2.89%	2.73%	2.48%	2.28%
ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಒಟ್ಟು ಹೊಣೆಗಾರಿಕೆಗಳು	20.75%	20.26%	19.26%	19.19%

3.4) ಸ್ವೀಕೃತಿಗಳು, ವೆಚ್ಚಗಳು ಮತ್ತು ವಿತ್ತೀಯ ಸೂಚಕಗಳ ನಿರ್ವಹಣೆ (2016-17 ರಿಂದ 2019-20 ರವರೆಗೆ)


18. ಕರ್ನಾಟಕ ವಿತ್ತೀಯ ಹೊಣೆಗಾರಿಕೆಯ ನಿಯಮಗಳ ನಿಯಮ-4(ಇ) ರಂತೆ ಈ ಅಧ್ಯಾಯ ಹಾಗೂ ಕೋಷ್ಟಕ-ಎ ನಲ್ಲಿ 2016-17 ರಿಂದ 2019-20 (ಆ.ಅಂ) ರ ಅವಧಿಯ ವಿತ್ತೀಯ ನಿರ್ವಹಣೆಯನ್ನು ವಿಶ್ಲೇಷಿಸಲಾಗಿದೆ ಮತ್ತು ಅಧ್ಯಾಯ-8 ಹಾಗೂ ಕೋಷ್ಟಕ-ಬಿ ನಲ್ಲಿ 2020-21 ರ ಆಯ್ಕೆಯ ಅಂದಾಜುಗಳು ಮತ್ತು ನಂತರದ ಮೂರು ವರ್ಷಗಳ ಮುನ್ನಂದಾಜುಗಳನ್ನು ವಿಶ್ಲೇಷಿಸಲಾಗಿದೆ.

ರಾಜಸ್ವ ಸ್ವೀಕೃತಿಗಳು:

19. ರಾಜ್ಯದ ರಾಜಸ್ವ ಸ್ವೀಕೃತಿಗಳನ್ನು ನಾಲ್ಕು ಪ್ರಮುಖ ಅಂಶಗಳನ್ನಾಗಿ ವರ್ಗೀಕರಿಸಲಾಗಿದೆ. ಅವುಗಳೆಂದರೆ, ಸ್ವಂತ ತೆರಿಗೆ ರಾಜಸ್ವಗಳು, ಸ್ವಂತ ತೆರಿಗೆಯೇತರ ರಾಜಸ್ವಗಳು, ಕೇಂದ್ರ ತೆರಿಗೆಗಳಲ್ಲಿ ಪಾಲು ಹಾಗೂ ಭಾರತ ಸರ್ಕಾರದಿಂದ ಸಹಾಯಾನುದಾನ ಮತ್ತು ವಂತಿಗೆಗಳು.


ರಾಜ್ಯದ ಸ್ವಂತ ತೆರಿಗೆ ರಾಜಸ್ವಗಲು:

20. ರಾಜ್ಯದ ಸ್ವಂತ ತೆರಿಗೆ ರಾಜಸ್ವಗಲು ರಾಜ್ಯದ ನಾಲ್ಕು ಪ್ರಮುಖ ತೆರಿಗೆಗಲನ್ನು ಮತ್ತು ಇತರೆ ತೆರಿಗೆಗಲನ್ನು ಒಲಗೊಂಡಿರುತ್ತದೆ. 2019-20ನೇ ಸಾಲಿನ ಆಯವ್ಯದಲ್ಲಿ ರೂ.1,18,993 ಕೋಟಿಗಲ ಸ್ವಂತ ತೆರಿಗೆ ರಾಜಸ್ವ ಸಂಗ್ರಹವಾಗುವುದೆಂದು ಅಂದಾಜು ಮಾಡಲಾಗಿತ್ತು. ಇದು 2018-19ನೇ ಸಾಲಿನ ಲೆಕ್ಕಕ್ಕಿಂತ ಶೇ.10.6ರಷ್ಟು ಹೆಚ್ಚಿರುತ್ತದೆ. ತೆರಿಗೆ ಸಂಗ್ರಹವು ಆಯವ್ಯಯದ ಗುರಿ ತಲುಪುವ ನಿರೀಕ್ಷೆಯಿದೆ.



ರಾಜ್ಯದ ಸ್ವಂತ ತೆರಿಗೆಯೇತರ ರಾಜಸ್ವ :

21. ರಾಜ್ಯದ ಸ್ವಂತ ತೆರಿಗೆಯೇತರ ರಾಜಸ್ವದ ಪ್ರಮುಖ ಭಾಗವೆಂದರೆ, “ಪ್ರಮುಖ ಹಾಗೂ ಉಪ ಖನಿಜಗಲ ಮೇಲಿನ ಸ್ವಾಮ್ಯಶುಲ್ಕ”, ಬಡ್ಡಿ ಸ್ವೀಕೃತಿಗಲು ಮತ್ತು ಲಾಭಾಂಶಗಲು. ಪ್ರಸಕ್ತ ವರ್ಷದಲ್ಲಿ 8,055 ಕೋಟಿ ರೂ.ಗಲ ಸ್ವಂತ ತೆರಿಗೆಯೇತರ ರಾಜಸ್ವ ಸಂಗ್ರಹಣೆಯಾಗಬಹುದು ಎಂದು ಆಯವ್ಯಯದಲ್ಲಿ ಅಂದಾಜಿಸಲಾಗಿತ್ತು. ಆದರೆ ರಾಜ್ಯದ ಖಜಾನೆಯಲ್ಲಿನ ನಗದು ಶಿಲ್ಕು ಭಾರತ ಸರ್ಕಾರದ ಖಜನೆ ಬಿಲ್ಲುಗಲಲ್ಲಿ ಹೂಡಿಕೆ ಮಾಡವಷ್ಟು ಹೆಚ್ಚು ಇಲ್ಲದೆಯಿರುವ ಕಾರಣ ಬಡ್ಡಿ ಸ್ವೀಕೃತಿಗಲು ಗುರಿ ತಲುಪಿರುವುದಿಲ್ಲ. ಒಟ್ಟಾರೆಯಾಗಿ ಪರಿಷ್ಕೃತ ಅಂದಾಜಿನಲ್ಲಿ ತೆರಿಗೆಯೇತರ ಸ್ವೀಕೃತಿಗಲಲ್ಲಿ ರೂ.548 ಕೋಟಿಗಲಷ್ಟು ಕಡಿಮೆಯಾಗಿದೆ.




ಋಣೇತರ ಬಂಡವಾಳ ಸ್ವೀಕೃತಿಗಳು :

22. ಋಣೇತರ ಬಂಡವಾಳ ಸ್ವೀಕೃತಿಗಳು ಪ್ರಮುಖವಾಗಿ ಆಸ್ತಿಯ ಮಾರಾಟ ಮತ್ತು ಸಾಲ ವಸೂಲಾತಿ ಹಾಗೂ ಮುಂಗಡಗಳನ್ನು ಒಳಗೊಂಡಿರುತ್ತದೆ. 2019-20ರಲ್ಲಿ ಋಣೇತರ ಬಂಡವಾಳ ಸ್ವೀಕೃತಿಗಳು ರೂ.275 ಕೋಟಿಗಳೆಂದು ಆಯವ್ಯಯ ಅಂದಾಜು ಮಾಡಲಾಗಿದ್ದು, ಈ ಗುರಿಯನ್ನು ತಲುಪುವ ನಿರೀಕ್ಷೆಯಿದೆ.

ಬಂಡವಾಳ ವೆಚ್ಚ :

23. ರಾಜ್ಯದ ರಾಜಸ್ವ ಹೆಚ್ಚುವರಿಯು ಅಲ್ಪ ಮೊತ್ತವಾಗಿದ್ದು ಬಂಡವಾಳ ವೆಚ್ಚಕ್ಕಾಗಿ ಸಾಲದ ಮೇಲೆ ಅವಲಂಬಿತವಾಗಬೇಕಾಗಿದೆ. ಕೇಂದ್ರ ಸರ್ಕಾರವು 2019-20ರ ಪರಿಷ್ಕೃತ ಅಂದಾಜಿನಲ್ಲಿ ಕೇಂದ್ರದ ತೆರಿಗೆಯಲ್ಲಿ ರಾಜ್ಯದ ಪಾಲನ್ನು ಕಡಿಮೆ ಮಾಡಿದೆ. ಇದರಿಂದಾಗಿ ರಾಜ್ಯದ ರಾಜಸ್ವ ಸ್ವೀಕೃತಿ ಕಡಿಮೆಯಾಗಿದ್ದು ಕೆ.ಎಫ್.ಆರ್.ಎ ಅಧಿನಿಯಮದಂತೆ ರಾಜ್ಯವು ಆರ್ಥಿಕ ಶಿಸ್ತನ್ನು ಕಾಪಾಡಲು ಅಗತ್ಯ ಕ್ರಮ ವಹಿಸಿದೆ. 2019-20 ರ ಪರಿಷ್ಕೃತ ಅಂದಾಜಿನಲ್ಲಿ ಜಿ.ಎಸ್.ಡಿ.ಪಿಗೆ ಬಂಡವಾಳ ವೆಚ್ಚದ ಅನುಪಾತವು ಶೇ. 2.3 ರಷ್ಟಿದೆ. ಕೆಳಗಿನ ರೇಖಾ ಚಿತ್ರದಲ್ಲಿ ಜಿ.ಎಸ್.ಡಿ.ಪಿಗೆ ಬಂಡವಾಳ ವೆಚ್ಚದ ಅನುಪಾತವು ಇಳಿಕೆ ಪ್ರವೃತ್ತಿ ತೋರುತ್ತಿದ್ದರು, ಒಟ್ಟು ಆಯವ್ಯಯದ ಹಂಚಿಕೆಯಲ್ಲಿ ಬಂಡವಾಳ ವೆಚ್ಚವು 2018-19ರ ರೂ.39,147 ಕೋಟಿಗಳಿಂದ 2019-20 ರ ಪರಿಷ್ಕೃತ ಅಂದಾಜಿನಲ್ಲಿ ರೂ.39,380 ಕೋಟಿಗಳಿಗೆ ಏರಿಕೆಯಾಗಿದೆ.




ರಾಜಸ್ವ ಹೆಚ್ಚುವರಿ :

24. ರಾಜ್ಯವು 2004-05ರಿಂದ ನಿರಂತರವಾಗಿ ರಾಜಸ್ವ ಹೆಚ್ಚುವರಿಯನ್ನು ಕಾಯ್ದುಕೊಂಡು ಬಂದಿದ್ದು, 2019-20ನೇ ಸಾಲಿನ ಪರಿಷ್ಕೃತ ಅಂದಾಜಿನಲ್ಲಿ ರೂ.285 ಕೋಟಿಗಳ ರಾಜಸ್ವ ಹೆಚ್ಚುವರಿಯನ್ನು ನಿರೀಕ್ಷಿಸಲಾಗಿದೆ.

ವಿತ್ತೀಯ ಕೊರತೆ :


25. ಕಳೆದ ಮೂರು ವರ್ಷಗಳಲ್ಲಿ ಜಿ.ಎಸ್.ಡಿ.ಪಿಯ ಶೇಕಡವಾರು ಪ್ರಮಾಣವಾಗಿ ವಿತ್ತೀಯ ಕೊರತೆಯು ಶೇ. 3 ರ ಮಿತಿಯನ್ನು ಮೀರಿರುವುದಿಲ್ಲ ಎಂಬುದನ್ನು ಕೋಷ್ಟಕ-9 ಮತ್ತು ಕೆಳಗಿನ ರೇಖಾ ಚಿತ್ರದಲ್ಲಿ ಕಾಣಬಹುದು. ಪರಿಷ್ಕೃತ ಅಂದಾಜು 2019-20ರಲ್ಲಿ ವಿತ್ತೀಯ ಕೊರತೆಯು ಸುಮಾರು ಶೇಕಡ 2.28 ರಷ್ಟಾಗಬಹುದೆಂದು ನಿರೀಕ್ಷಿಸಲಾಗಿದೆ.

ಕೋಷ್ಟಕ-9				
ವಿತ್ತೀಯ ಕೊರತೆಯ ಪ್ರವೃತ್ತಿ (ಜಿ.ಎಸ್.ಡಿ.ಪಿ ಯ ಶೇಕಡವಾರು ಪ್ರಮಾಣದಲ್ಲಿ)				
ವರ್ಷ	2016-17	2017-18	2018-19	2019-20 ಪ.ಅಂ
ಸಾಧನೆ	2.57%	2.37%	2.73%	2.28%




ರಾಜಸ್ವ ಜಮೆಗಳಿಗೆ ಬಡ್ಡಿ ಪಾವತಿಗಳು:

26. ರಾಜ್ಯವು ಈವರೆಗೂ ಬಂಡವಾಳ ವೆಚ್ಚದ ಅವಶ್ಯಕತೆಗೆ ಅನುಗುಣವಾಗಿ ಮಾರುಕಟ್ಟೆ ಸಾಲವನ್ನು ಪಡೆದಿರುತ್ತದೆ, ಆದ್ದರಿಂದ ರಾಜ್ಯದ ರಾಜಸ್ವ ಜಮೆಗಳಿಗೆ ಬಡ್ಡಿ ಪಾವತಿಗಳ ಅನುಪಾತವು ಶೇ.9 ರ ಮಿತಿಯನ್ನೇ ಕಾಯ್ದುಕೊಂಡಿರುತ್ತದೆ. ಆದರೆ 2019-20 ರಲ್ಲಿ ಕೇಂದ್ರ ತೆರಿಗೆಯಲ್ಲಿನ ರಾಜ್ಯದ ಪಾಲು ಆಯವ್ಯಯ ಅಂದಾಜಿಗಿಂತ ರೂ.8,887 ಕೋಟಿಗಳಷ್ಟು ಕಡಿಮೆಯಾಗಿರುವ ಕಾರಣ ರಾಜ್ಯದ ಒಟ್ಟು ರಾಜಸ್ವ ಜಮೆಯಲ್ಲಿ ಇಳಿಕೆಯಾಗಿದೆ. ಈ ಕಾರಣದಿಂದಾಗಿ 2019-20 ರ ಪರಿಷ್ಕೃತ ಅಂದಾಜಿನಲ್ಲಿ ರಾಜಸ್ವ ಜಮೆಗಳಿಗೆ ಬಡ್ಡಿ ಪಾವತಿಗಳ ಅನುಪಾತವು ಶೇ.10.5 ರಷ್ಟು ತಲುಪಿದೆ.



ಒಟ್ಟು ಹೊಣೆಗಾರಿಕೆ ಹಾಗೂ ಜಿ.ಎಸ್.ಡಿ.ಪಿ. ನಡುವಿನ ಅನುಪಾತ:

27. ರಾಜ್ಯವು ಆಯವ್ಯಯೇತರ ಸಾಲಗಳನ್ನೊಳಗೊಂಡ ಒಟ್ಟು ಹೊಣೆಗಾರಿಕೆಯನ್ನು ನಿಗದಿತ ಮಿತಿಯೊಳಗೆ ಕಾಯ್ದುಕೊಂಡು ಬಂದಿದೆ. ಈ ಕೆಳಗಿನ ಚಿತ್ರವೂ ಜಿ.ಎಸ್.ಡಿ.ಪಿಗೆ ಒಟ್ಟು ಹೊಣೆಗಾರಿಕೆಯ ಅನುಪಾತವನ್ನು ಬಿಂಬಿಸುತ್ತದೆ.



3.5) ವಿತ್ತೀಯ ನಿರ್ವಹಣೆ 2016-17 ರಿಂದ 2019-20

28. ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಅನುಸಾರದಂತೆ ಕಳೆದ ನಾಲ್ಕು ವರ್ಷಗಳ ವಿತ್ತೀಯ ನಿರ್ವಹಣೆಯನ್ನು 2019-20 ನೇ ಆಯವ್ಯಯ ಅಂದಾಜು ಒಳಗೊಂಡಂತೆ (ಒಟ್ಟಾರೆ ಅಂಕಿಗಳಲ್ಲಿ ಮತ್ತು ಜಿ.ಎಸ್.ಡಿ.ಪಿಯ ಶೇಕಡವಾರು ಪ್ರಮಾಣದಲ್ಲಿ) ಈ ಕೆಳಗಿನ ಕೋಷ್ಟಕ-ಎ ನಲ್ಲಿ ನೀಡಲಾಗಿದೆ.

ಕೋಷ್ಟಕ-ಎ

ವಿತ್ತೀಯ ನಿರ್ವಹಣೆ 2016-17 ರಿಂದ 2019-20

(ಕೋಟಿ ರೂ.ಗಳಲ್ಲಿ)

	ವಿವರಗಳು	2016-17 ಲಕ್ಷ	2017-18 ಲಕ್ಷ	2018-19 ಲಕ್ಷ	2019-20 ಅ.ಅಂ
1	ರಾಜಸ್ವ ಸ್ವೀಕೃತಿಗಳು	133214	147000	164979	181863
	(i) ರಾಜ್ಯದ ಸ್ವಂತ ತೆರಿಗೆ *	82956	93376	107584	118993
	(ii) ತೆರಿಗೆಯೇತರ ರಾಜಸ್ವಗಳು	5795	6477	6773	8055
	(iii) ಕೇಂದ್ರ ಸರ್ಕಾರದ ಸ್ವೀಕೃತಿಗಳು				
	- ತೆರಿಗೆ ಪಾಲು	28760	31752	35895	39806
	- ಸಹಾಯಾನುದಾನ	15703	15395	14727	15008
2	ರಾಜಸ್ವ ವೆಚ್ಚ	131921	142482	164300	181605
	(i) ಬಡ್ಡಿ	12033	13930	15423	19060
	(ii) ವೇತನಗಳು	21489	22818	28967	32988
	(iii) ನಿವೃತ್ತಿ ವೇತನಗಳು	11295	11684	15109	19236
	(iv) ಸಹಾಯಧನ #	15254	18289	19415	21118
	(vi) ಯುಎಲ್‌ಬಿಗಳಿಗೆ ವರ್ಗಾವಣೆ	5686	6490	5425	6856
	(vii) ಒ ಮತ್ತು ಎಂ	35009	34992	37593	41900
	(viii) ಆಡಳಿತಾತ್ಮಕ ವೆಚ್ಚ	2112	2547	2297	2657
	(ix) ಇತರೆ ರಾಜಸ್ವ ವೆಚ್ಚ	29043	31733	40072	37789
3	ರಾಜಸ್ವ ಹೆಚ್ಚಳ	1293	4517	679	258
4	ಬಂಡವಾಳ ಸ್ವೀಕೃತಿ (ಸಾಲೇತರ)	127	141	26	275
5	ಬಂಡವಾಳ ವೆಚ್ಚ	30085	35759	39147	42584
6	ವಿತ್ತೀಯ ಕೊರತೆ	28665	31101	38442	42051
7	ಬಾಕಿಯಿರುವ ಸಾಲಗಳು	211071	233058	270377	308820
8	ಒಟ್ಟು ಹೊಣೆಗಾರಿಕೆಗಳು	221320	246232	285238	327209
9	ಪ್ರಸಕ್ತ ದರಗಳಲ್ಲಿ ಜಿ.ಎಸ್.ಡಿ.ಪಿ.	1117334	1310879	1408112	1698685
10	ಜಿ.ಎಸ್.ಡಿ.ಪಿ. ಬೆಳವಣಿಗೆ ದರ		17.3%	7.4%	20.6%
ಜಿ.ಎಸ್.ಡಿ.ಪಿ. ಶೇ.ವಾರು ಪ್ರಮಾಣವಾಗಿ					
1	ರಾಜಸ್ವ ಸ್ವೀಕೃತಿಗಳು	11.92	11.21	11.72	10.71
	(i) ರಾಜ್ಯದ ಸ್ವಂತ ತೆರಿಗೆ	7.42	7.12	7.64	7.01
	(ii) ತೆರಿಗೆಯೇತರ ರಾಜಸ್ವಗಳು	0.52	0.49	0.48	0.47
	(iii) ಕೇಂದ್ರ ಸರ್ಕಾರದ ಸ್ವೀಕೃತಿಗಳು				
	- ತೆರಿಗೆ ಪಾಲು	2.57	2.42	2.55	2.34
	- ಸಹಾಯಾನುದಾನ	1.41	1.17	1.05	0.88
2	ರಾಜಸ್ವ ವೆಚ್ಚ	11.81	10.87	11.67	10.69
	(i) ಬಡ್ಡಿ	1.08	1.06	1.10	1.12
	(ii) ವೇತನಗಳು	1.92	1.74	2.06	1.94
	(iii) ನಿವೃತ್ತಿ ವೇತನಗಳು	1.01	0.89	1.07	1.13
	(iv) ಸಹಾಯಧನ	1.37	1.40	1.38	1.24
	(vi) ಯುಎಲ್‌ಬಿಗಳಿಗೆ ವರ್ಗಾವಣೆ	0.51	0.50	0.39	0.40
	(vii) ಒ ಮತ್ತು ಎಂ	3.13	2.67	2.67	2.47
	(viii) ಆಡಳಿತಾತ್ಮಕ ವೆಚ್ಚ	0.19	0.19	0.16	0.16
	(ix) ಇತರೆ ರಾಜಸ್ವ ವೆಚ್ಚ	2.60	2.42	2.85	2.22
3	ರಾಜಸ್ವ ಹೆಚ್ಚಳ	0.12	0.34	0.05	0.02
4	ಬಂಡವಾಳ ಸ್ವೀಕೃತಿ (ಸಾಲೇತರ)	0.01	0.01	0.00	0.02
5	ಬಂಡವಾಳ ವೆಚ್ಚ	2.69	2.73	2.78	2.51
6	ವಿತ್ತೀಯ ಕೊರತೆ	2.57	2.37	2.73	2.48
7	ಬಾಕಿಯಿರುವ ಸಾಲಗಳು	18.89	17.78	19.20	18.18
8	ಒಟ್ಟು ಹೊಣೆಗಾರಿಕೆಗಳು	19.81	18.78	20.26	19.26

*ರಾಜ್ಯದ ಸ್ವಂತ ತೆರಿಗೆಯು ಜಿ.ಎಸ್.ಡಿ.ಪಿ. ಪರಿಹಾರ ಒಳಗೊಂಡಿರುತ್ತದೆ. # ಅವ್ಯಕ್ತ ಸಹಾಯಧನ ಒಳಗೊಂಡಿರುವುದಿಲ್ಲ


ಅಧ್ಯಾಯ 4
ರಾಜಸ್ವ ನಿರ್ವಹಣೆ ಮತ್ತು ಸುಧಾರಣೆಗಳು

4.1) ತೆರಿಗೆ ನೀತಿ ಮತ್ತು ವ್ಯವಸ್ಥೆ


29. ಮಧ್ಯಮಾವಧಿ ವಿತ್ತೀಯ ಯೋಜನೆ 2012-16 ರಿಂದ ರಾಜ್ಯವು ತಾನು ವಿಧಿಸುವ ವಿವಿಧ ಬಗೆಯ ತೆರಿಗೆಗಳಿಗೆ ಸಂಬಂಧಪಟ್ಟ ಅನುಸರಣಾ ವೆಚ್ಚಗಳನ್ನು ತಿಳಿಯಪಡಿಸುತ್ತಿದೆ. ಕಡಿಮೆ ಅನುಸರಣಾ ವೆಚ್ಚವು ತೆರಿಗೆ ಸರಳೀಕರಣದ ಒಂದು ಸೂಚಕವಾಗಿದೆ. ರಾಜ್ಯ ಸರ್ಕಾರದ 4 ಪ್ರಮುಖ ತೆರಿಗೆಗಳ ಅನುಸರಣಾ ವೆಚ್ಚವನ್ನು, 2020-24 ರ ಮಧ್ಯಮಾವಧಿ ವಿತ್ತೀಯ ಯೋಜನೆಯ ಅನುಬಂಧ-2 ರಲ್ಲಿ ತಿಳಿಸಲಾಗಿದೆ.

4.2) ತೆರಿಗೆ ಸಂಗ್ರಹಣೆ

30. ಜಿ.ಎಸ್.ಡಿ.ಪಿಯ ಅಂದಾಜು ಮಾಡುವ ವಿಧಾನದಲ್ಲಿನ ಬದಲಾವಣೆ ಮತ್ತು ಜಿ.ಎಸ್.ಡಿ.ಪಿಯ ಅಂದಾಜು ಮಾಡಲು ಪರಿಗಣಿಸುವ ಆಧಾರ ವರ್ಷದಲ್ಲಿನ ಬದಲಾವಣೆಯು ಜಿ.ಎಸ್.ಡಿ.ಪಿಗೆ ರಾಜಸ್ವದ ಅನುಪಾತದ ಮೇಲೆ ಪರಿಣಾಮ ಬೀರಿದೆ. ಈ ಕೆಳಗಿನ ರೇಖಾ ಚಿತ್ರವು ಜಿ.ಎಸ್.ಡಿ.ಪಿಗೆ ರಾಜ್ಯದ ರಾಜಸ್ವದ ಅನುಪಾತವನ್ನು ಬಿಂಬಿಸುತ್ತದೆ.



31. 2016-17ರಿಂದ ಜಿ.ಎಸ್.ಡಿ.ಪಿಯ ಶೇಕಡಾವಾರು ಪ್ರಮಾಣದಲ್ಲಿ ಪ್ರಮುಖ ತೆರಿಗೆಗಳ ಚಿತ್ರಣವನ್ನು ಕೆಳಗಿನ ರೇಖಾ ಚಿತ್ರದಲ್ಲಿ ನೋಡಬಹುದು.



32. ವಾರ್ಷಿಕ ಬೆಳವಣಿಗೆಯ ಪ್ರಮಾಣವನ್ನು ಮತ್ತು ಈ ತೆರಿಗೆಗಳ ಬಯೋನ್ನಿಯನ್ನು 7 ವರ್ಷಗಳ ಅವಧಿಗೆ ಪ್ರತ್ಯೇಕವಾಗಿ ಕೋಷ್ಟಕ-10ರಲ್ಲಿ ತೋರಿಸಲಾಗಿದೆ.

ಕೋಷ್ಟಕ-10								
ರಾಜ್ಯದ ಸ್ವಂತ ತೆರಿಗೆಗಳಲ್ಲಿನ ಬಯೋನ್ನಿ								
(ಕೋಟಿ ರೂ.ಗಳಲ್ಲಿ)								
ಪ್ರಮುಖ ತೆರಿಗೆಗಳು		2013-14	2014-15	2015-16	2016-17	2017-18	2018-19	2019-20 ಪ.ಅಂ.
ವಾಣಿಜ್ಯ ತೆರಿಗೆ *	ವಾಸ್ತವಿಕ	37781	42923	45225	51233	58100	67804	76046
	ಬೆಳವಣಿಗೆ ದರ	18.6%	13.6%	5.4%	13.3%	13.4%	16.7%	12.2%
	ಬಯೋನ್ನಿ	1.2	1.0	0.7	0.3	0.8	2.3	0.6
ಅಬಕಾರಿ ತೆರಿಗೆ	ವಾಸ್ತವಿಕ	12828	13801	15333	16484	17949	19944	20950
	ಬೆಳವಣಿಗೆ ದರ	15.9%	7.6%	11.1%	7.5%	8.9%	11.1%	5.0%
	ಬಯೋನ್ನಿ	1.0	0.5	1.5	0.1	0.5	1.5	0.2
ಮೋಟಾರು ವಾಹನ ತೆರಿಗೆ	ವಾಸ್ತವಿಕ	3912	4542	5002	5594	6209	6568	7100
	ಬೆಳವಣಿಗೆ ದರ	2.1%	16.1%	10.1%	11.8%	11.0%	5.8%	8.1%
	ಬಯೋನ್ನಿ	0.1	1.2	1.4	0.2	0.6	0.8	0.4
ಮುದ್ರಾಂಕ ಮತ್ತು ನೋಂದಣಿ	ವಾಸ್ತವಿಕ	6189	7026	8215	7806	9024	10775	11828
	ಬೆಳವಣಿಗೆ ದರ	18.4%	13.5%	16.9%	-5.0%	15.6%	19.4%	9.8%
	ಬಯೋನ್ನಿ	1.2	1.0	2.3	-0.1	0.9	2.6	0.5
ಇತರೆ ತೆರಿಗೆಗಳು	ವಾಸ್ತವಿಕ	1894	1888	1776	1839	2096	2494	3065
	ಬೆಳವಣಿಗೆ ದರ	7.4%	-0.3%	-6.0%	3.6%	14.0%	19.0%	22.9%
	ಬಯೋನ್ನಿ	0.5	0.0	-0.8	0.1	0.8	2.6	1.1
ರಾಜ್ಯದ ಸ್ವಂತ ರಾಜಸ್ವ ತೆರಿಗೆ	ವಾಸ್ತವಿಕ	62604	70180	75550	82956	93376	107584	118989
	ಬೆಳವಣಿಗೆ ದರ	16.5%	12.1%	7.7%	9.8%	12.6%	15.2%	10.6%
	ಬಯೋನ್ನಿ	1.1	0.9	1.0	0.2	0.7	2.1	0.5

*ಬಿ.ಎಸ್.ಟಿ. ಪರಿಹಾರ ಒಳಗೊಂಡಿದೆ

4.3) ಪ್ರಮುಖ ಸ್ವಂತ ತೆರಿಗೆಗಳ ನಿರ್ವಹಣೆ

i. ವಾಣಿಜ್ಯ ತೆರಿಗೆಗಳು

33. 2019-20 ರಲ್ಲಿ, ವಾಣಿಜ್ಯ ತೆರಿಗೆಯು ರೂ.76,046 ಕೋಟಿ ರೂಪಾಯಿಗಳು ಸಂಗ್ರಹವಾಗುವುದೆಂದು ಆಯವ್ಯಯದಲ್ಲಿ ಅಂದಾಜಿಸಲಾಗಿದೆ. ಆದರೆ ಕೇಂದ್ರ ಸರ್ಕಾರವು ಸಂಗ್ರಹಿಸುವ ಜಿ.ಎಸ್.ಟಿ ಉಪಕರದಲ್ಲಿ ಕುಸಿತವಾಗಿರುವುದರಿಂದ ಜಿ.ಎಸ್.ಟಿ ಪರಿಹಾರದಲ್ಲಿ ಇಳಿಕೆಯಾಗುವ ಸಂಭವವಿದೆ. ಕಳೆದ ವರ್ಷದ ಅವಧಿಗೆ ಹೋಲಿಸಿದಂತೆ ತ್ರೈಮಾಸಿಕ ಸಂಗ್ರಹಣೆ ಮತ್ತು ತ್ರೈಮಾಸಿಕ ಬೆಳವಣಿಗೆಯ ವಿವರಗಳನ್ನು ಕೋಷ್ಟಕ-11 ರಲ್ಲಿ ತೋರಿಸಲಾಗಿದೆ.

ಕೋಷ್ಟಕ-11									
ಆರ್ಥಿಕ ವರ್ಷ 2019-20 ರಲ್ಲಿ ವಾಣಿಜ್ಯ ತೆರಿಗೆಗಳ ಪ್ರವೃತ್ತಿ									(ರೂ.ಕೋಟಿಗಳಲ್ಲಿ)
ತೆರಿಗೆಗಳು	ತ್ರೆ-1	ಬೆಳವಣಿಗೆ	ತ್ರೆ-2	ಬೆಳವಣಿಗೆ	ತ್ರೆ-3	ಬೆಳವಣಿಗೆ	ತ್ರೆ-4 ರಲ್ಲಿ ನಿರೀಕ್ಷಿತ ಸಂಗ್ರಹಣೆ	ಪ.ಅಂ. 2019-20	ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ ಬೆಳವಣಿಗೆ
ವಾಣಿಜ್ಯ ತೆರಿಗೆಗಳು*	17707	27%	20796	10.5%	17752	7%	19791	76046	12%

* ಜಿ.ಎಸ್.ಟಿ. ಪರಿಹಾರ ಒಳಗೊಂಡಿದೆ

ii. ರಾಜ್ಯ ಅಬಕಾರಿ

34. 2019-20 ರಲ್ಲಿ ರಾಜ್ಯ ಅಬಕಾರಿ ತೆರಿಗೆಯು ರೂ.20,950 ಕೋಟಿಗಳೆಂದು ಆಯವ್ಯಯ ಅಂದಾಜು ಮಾಡಲಾಗಿದೆ. ತೆರಿಗೆ ಸಂಗ್ರಹದಲ್ಲಿನ ಬೆಳವಣಿಗೆ ಉತ್ತಮವಾಗಿದ್ದು ಆಯವ್ಯಯದ ಗುರಿ ತಲುಪಲಿದೆ.

ಕೋಷ್ಟಕ-12									
ಆರ್ಥಿಕ ವರ್ಷ 2019-20 ರಲ್ಲಿ ರಾಜ್ಯ ಅಬಕಾರಿ ತೆರಿಗೆಗಳ ಪ್ರವೃತ್ತಿ									(ರೂ.ಕೋಟಿಗಳಲ್ಲಿ)
ತೆರಿಗೆಗಳು	ತ್ರೆ-1	ಬೆಳವಣಿಗೆ	ತ್ರೆ-2	ಬೆಳವಣಿಗೆ	ತ್ರೆ-3	ಬೆಳವಣಿಗೆ	ತ್ರೆ-4 ರಲ್ಲಿ ನಿರೀಕ್ಷಿತ ಸಂಗ್ರಹಣೆ	ಪ.ಅಂ. 2019-20	ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ ಬೆಳವಣಿಗೆ
ರಾಜ್ಯ ಅಬಕಾರಿ	5760	16.9%	5121	4.3%	5337	3.1%	4732	20950	5%

iii. ಮುದ್ರಾಂಕ ಮತ್ತು ನೋಂದಣಿ

35. 2019-20 ರಲ್ಲಿ ರೂ.11,828 ಕೋಟಿಗಳ ತೆರಿಗೆಯು ಮುದ್ರಾಂಕ ಮತ್ತು ನೋಂದಣಿಯಿಂದ ಸಂಗ್ರಹವಾಗುತ್ತದೆ ಎಂದು ಆಯವ್ಯಯದಲ್ಲಿ ಅಂದಾಜಿಸಲಾಗಿದೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸ್ವಲ್ಪ ಕುಸಿತ ಕಂಡಿದ್ದರೂ ಸಹ ಮುದ್ರಾಂಕ ಮತ್ತು ನೋಂದಣಿ ತೆರಿಗೆ ಸಂಗ್ರಹಣೆಯಲ್ಲಿ ಬೆಳವಣಿಗೆ ತೋರುತ್ತಿದ್ದು ಆಯವ್ಯಯದ ಗುರಿ ತಲುಪುವ ನಿರೀಕ್ಷೆಯಿದೆ.

ಕೋಷ್ಟಕ-13

ಆರ್ಥಿಕ ವರ್ಷ 2019-20 ರಲ್ಲಿ ಮುದ್ರಾಂಕ ಮತ್ತು ನೋಂದಣಿ ತೆರಿಗೆಯ ಪ್ರವೃತ್ತಿ

(ರೂ.ಕೋಟಿಗಳಲ್ಲಿ)

ತೆರಿಗೆಗಳು	ತ್ಯ-1	ಬೆಳವಣಿಗೆ	ತ್ಯ-2	ಬೆಳವಣಿಗೆ	ತ್ಯ-3	ಬೆಳವಣಿಗೆ	ತ್ಯ-4 ರಲ್ಲಿ ನಿರೀಕ್ಷಿತ ಸಂಗ್ರಹಣೆ	ಪ.ಅಂ. 2019-20	ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ ಬೆಳವಣಿಗೆ
ನೋಂದಣಿ ಮತ್ತು ಮುದ್ರಾಂಕ ಶುಲ್ಕಗಳು	2688	15%	2794	5%	2913	4%	3433	11828	10%

iv. ಮೋಟಾರು ವಾಹನ ತೆರಿಗೆಗಳು

36. 2019-20 ರ ಆಯವ್ಯಯದಲ್ಲಿ ಮೋಟಾರು ವಾಹನಗಳ ತೆರಿಗೆ ಸಂಗ್ರಹಣೆಯು ರೂ.7,100 ಕೋಟಿಗಳು ಎಂದು ಅಂದಾಜಿಸಲಾಗಿದೆ. ವಾಹನ ಮಾರಟದಲ್ಲಿನ ಕುಸಿತದಿಂದಾಗಿ ತೆರಿಗೆ ಸಂಗ್ರಹಣೆಯು ಇಳಿಕೆಯಾಗಿದ್ದು ಕಳೆದ ಸಾಲಿಗೆ ಹೋಲಿಸಿದರೆ ತ್ರೈಮಾಸಿಕವಾರು ಬೆಳವಣಿಗೆಯಲ್ಲಿ ಕಡಿಮೆಯಾಗಿದೆ. ಆದ್ದರಿಂದ ಮೋಟಾರು ವಾಹನಗಳ ತೆರಿಗೆ ಸಂಗ್ರಹಣೆಯು ಆಯವ್ಯಯ ಗುರಿಗಿಂತ ಸ್ವಲ್ಪ ಕಡಿಮೆಯಾಗುವ ಸಾಧ್ಯತೆಯಿದೆ.

ಕೋಷ್ಟಕ-14

ಆರ್ಥಿಕ ವರ್ಷ 2019-20 ರಲ್ಲಿ ಮೋಟಾರು ವಾಹನ ತೆರಿಗೆ ಪ್ರವೃತ್ತಿ

(ರೂ.ಕೋಟಿಗಳಲ್ಲಿ)

ತೆರಿಗೆಗಳು	ತ್ಯ-1	ಬೆಳವಣಿಗೆ	ತ್ಯ-2	ಬೆಳವಣಿಗೆ	ತ್ಯ-3	ಬೆಳವಣಿಗೆ	ತ್ಯ-4 ರಲ್ಲಿ ನಿರೀಕ್ಷಿತ ಸಂಗ್ರಹಣೆ	ಪ.ಅಂ. 2019-20	ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ ಬೆಳವಣಿಗೆ
ಮೋಟಾರು ವಾಹನ	1476	1%	1520	-23%	1972	85%	2132	7100	8%

4.4) ಉಪಕರ ಸ್ವೀಕೃತಿಗಳು

37. ರಾಜ್ಯವು ತೆರಿಗೆಗಳ ಮೇಲೆ ವಿಧಿಸುವ ಎರಡು ಮುಖ್ಯ ಉಪಕರಗಳಾವುವೆಂದರೆ:-

ಎ. ಮೂಲಸೌಕರ್ಯ ಉಪಕರ

ಬಿ. ರಾಜ್ಯ ನಗರ ಸಾರಿಗೆ ಉಪಕರ

38. ಮೂಲಸೌಕರ್ಯ ಉಪಕರವನ್ನು ಅಬಕಾರಿ ಲೈಸೆನ್ಸ್ ಶುಲ್ಕದ ಮೇಲೆ ಶೇ.15 ರಷ್ಟು, ಮೋಟಾರು ವಾಹನ ತೆರಿಗೆ ಮೇಲೆ ಶೇ.10 ರಷ್ಟು ಮತ್ತು ಮುದ್ರಾಂಕ ಸುಂಕದ ಮೇಲೆ ಶೇ.10 ರಷ್ಟು ವಿಧಿಸಲಾಗುವುದು. ಈ ಉಪಕರಗಳನ್ನು, ಪ್ರಾಥಮಿಕವಾಗಿ ಮೂಲ ಸೌಕರ್ಯ ಉಪಕ್ರಮ ನಿಧಿ (ಐ.ಐ.ಎಫ್), ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ನಿಧಿ (ಬಿ.ಎಂ.ಆರ್.ಸಿ.ಎಲ್.ನಿಧಿ), ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ನಿಧಿ (ಸಿ.ಎಂ.ಆರ್.ಆರ್.ನಿಧಿ)ಗಳನ್ನು ಹೆಚ್ಚಿಸಲು ವಿಧಿಸಲಾಗುತ್ತದೆ.

39. ನಗರಗಳಲ್ಲಿ ಸಾರ್ವಜನಿಕ ಸಾರಿಗೆಗಾಗಿ ರಾಜ್ಯ ನಗರ ಸಾರಿಗೆ ನಿಧಿಗೆ (ಎಸ್.ಯು.ಟಿ.ಎಫ್) ವಂತಿಗೆ ನೀಡಲು ಮೋಟಾರು ವಾಹನ ತೆರಿಗೆ ಮೇಲೆ ಶೇ.1 ರಷ್ಟು ಉಪಕರ ವಿಧಿಸಲಾಗುವುದು.

40. 2019-20ರ ಆಯವ್ಯಯದಲ್ಲಿ ಮೂಲ ಸೌಕರ್ಯ ಉಪಕ್ರಮ ನಿಧಿಗೆ ವರ್ಗಾವಣೆ ಮಾಡಲು ರೂ.1,410 ಕೋಟಿಗಳ ಮತ್ತು ರಾಜ್ಯ ನಗರ ಸಾರಿಗೆ ಉಪಕರ ನಿಧಿಗೆ ವರ್ಗಾವಣೆ ಮಾಡಲು ರೂ.79 ಕೋಟಿಗಳ ಉಪಕರ ಸಂಗ್ರಹಣೆಯಾಗುವುದೆಂದು ಅಂದಾಜು ಮಾಡಲಾಗಿರುತ್ತದೆ. ಇವು ತೆರಿಗೆ ಸಂಗ್ರಹಗಳ ಪರಿಷ್ಕೃತ ಅಂದಾಜಿನಂತೆ ಬದಲಾವಣೆಯಾಗುತ್ತವೆ.

4.5) ತೆರಿಗೆಯೇತರ ರಾಜಸ್ವಗಳು

i. ಪ್ರಮುಖ ಮತ್ತು ಉಪ ಖನಿಜಗಳ ಮೇಲೆ ಸ್ವಾಮ್ಯ ಶುಲ್ಕ

41. ಪ್ರಮುಖ ಮತ್ತು ಉಪ ಖನಿಜಗಳ ಮೇಲಿನ ಸ್ವಾಮ್ಯ ಶುಲ್ಕವನ್ನು ಆಯವ್ಯಯದಲ್ಲಿ ರೂ.3,550 ಕೋಟಿಗಳೆಂದು ಅಂದಾಜಿಸಲಾಗಿದ್ದು, ಇದು ಆಯವ್ಯಯ ಅಂದಾಜನ್ನು ತಲುಪುವ ನಿರೀಕ್ಷೆಯಿದೆ.

ii. ಬಡ್ಡಿ ಸ್ವೀಕೃತಿಗಳು


42. ರಾಜ್ಯವು ನೀಡಿರುವ ಸಾಲಗಳ ಮೇಲೆ ಸ್ವೀಕೃತವಾಗುವ ಬಡ್ಡಿ ಮತ್ತು ಹೆಚ್ಚುವರಿ ನಗದನ್ನು ಕೇಂದ್ರ ಸರ್ಕಾರದ ಖಜಾನೆ ಬಿಲ್ಲುಗಳಲ್ಲಿ ಹೂಡಿಕೆ ಮಾಡುವುದರಿಂದಾಗಿ ಸ್ವೀಕೃತವಾಗುವ ಬಡ್ಡಿಯು ರೂ.1,237 ಕೋಟಿಗಳೆಂದು ಆಯವ್ಯಯದಲ್ಲಿ ಅಂದಾಜಿಸಲಾಗಿತ್ತು. ಆದರೆ ರಾಜ್ಯದ ಖಜಾನೆಯಲ್ಲಿನ ನಗದು ಶಿಲ್ಕು ಭಾರತ ಸರ್ಕಾರದ ಖಜನೆ ಬಿಲ್ಲುಗಳಲ್ಲಿ ಹೂಡಿಕೆ ಮಾಡುವಷ್ಟು ಹೆಚ್ಚು ಇಲ್ಲದೆಯಿರುವ ಕಾರಣ ಬಡ್ಡಿ ಸ್ವೀಕೃತಿಗಳು ಗುರಿ ತಲುಪುವುದಿಲ್ಲ. ಈ ಕಾರಣದಿಂದಾಗಿ ಬಡ್ಡಿ ಸ್ವೀಕೃತಿಗಳು ಆಯವ್ಯಯ ಅಂದಾಜಿಗಿಂತ ರೂ.472 ಕೋಟಿಗಳಷ್ಟು ಕಡಿಮೆಯಾಗಲಿದೆ.

ಅಧ್ಯಾಯ-5
ವೆಚ್ಚ ನಿರ್ವಹಣೆ

5.1) ಸರ್ಕಾರಿ ವೆಚ್ಚದಲ್ಲಿನ ಪ್ರವೃತ್ತಿಗಳು

43. ಸರ್ಕಾರ ಮಾಡುವ ವೆಚ್ಚವನ್ನು ಸಾಮಾನ್ಯ, ಸಾಮಾಜಿಕ ಮತ್ತು ಆರ್ಥಿಕ ಸೇವೆಗಳ ವೆಚ್ಚಗಳೆಂದು ವರ್ಗೀಕರಿಸಲಾಗಿದೆ. ಈ ಸೇವೆಗಳಲ್ಲಿನ ವೆಚ್ಚಗಳನ್ನು ರಾಜಸ್ವ, ಬಂಡವಾಳ ಮತ್ತು ಸಾಲಗಳೆಂದು ಮರು ವಿಂಗಡಿಸಲಾಗಿದೆ. ಕೆಳಗಿನ ಕೋಷ್ಟಕದಲ್ಲಿ ಸಾಮಾನ್ಯ, ಸಾಮಾಜಿಕ ಮತ್ತು ಆರ್ಥಿಕ ಸೇವೆಗಳಲ್ಲಿನ ವೆಚ್ಚಗಳನ್ನು ತೋರಿಸಲಾಗಿದೆ.

ಕೋಷ್ಟಕ -15				
ಸೇವೆಗಳ ಮೇಲಿನ ವೆಚ್ಚ			(ರೂ. ಕೋಟಿಗಳಲ್ಲಿ)	
ಸೇವೆಗಳು		2017-18	2018-19	2019-20 ಪ.ಅಂ
ಸಾಮಾನ್ಯ ಸೇವೆಗಳು	ರಾಜಸ್ವ	34484	42655	50937
	ಬಂಡವಾಳ	977	827	906
	ಸಾಲ	5	11	15
	ಒಟ್ಟು	35466	43494	51858
ಸಾಮಾಜಿಕ ಸೇವೆಗಳು	ರಾಜಸ್ವ	58652	67934	68296
	ಬಂಡವಾಳ	8677	9794	9518
	ಸಾಲ	1178	2441	1966
	ಒಟ್ಟು	68507	80169	79781
ಆರ್ಥಿಕ ಸೇವೆಗಳು	ರಾಜಸ್ವ	42856	48285	51003
	ಬಂಡವಾಳ	21013	24038	26505
	ಸಾಲ	3910	2035	469
	ಒಟ್ಟು	67778	74359	77978
ಒಟ್ಟು ಮೊತ್ತ		171752	198021	209617




44. ವಿವಿಧ ಸೇವೆಗಳ ಮೇಲೆ ಸರ್ಕಾರವು ಮಾಡಿರುವ ವೆಚ್ಚವನ್ನು ಮೇಲಿನ ರೇಖಾ ಚಿತ್ರದಲ್ಲಿ ತೋರಿಸಲಾಗಿದೆ. ಸಾಮಾನ್ಯ ಸೇವೆಗಳ ಪಾಲು ಹಿಂದಿನ ವರ್ಷಕ್ಕೆ ಹೋಲಿಸಿದರೆ ಏರಿಕೆಯಾಗಿದ್ದರೂ ಸಹ ಇತರೆ ಎರಡು ಸೇವೆಗಳಿಗೆ ಹೋಲಿಸಿದರೆ ಇದು ಕಡಿಮೆ ಇರುತ್ತದೆ.


5.2) ರಾಜಸ್ವ ಮತ್ತು ಬಂಡವಾಳ ವೆಚ್ಚ

ವೆಚ್ಚದ ಮಾದರಿ

45. ರಾಜಸ್ವ ಮತ್ತು ಬಂಡವಾಳ ವೆಚ್ಚದ ಬೆಳವಣಿಗೆಯನ್ನು ಈ ಕೆಳಗಿನ ನಕ್ಷೆಯು ಬಿಂಬಿಸುತ್ತದೆ.



46. ಅಭಿವೃದ್ಧಿ ವೆಚ್ಚ ಹಾಗೂ ಅಭಿವೃದ್ಧಿಯೇತರ ವೆಚ್ಚದ ಬೆಳವಣಿಗೆಗಳನ್ನು ಈ ಕೆಳಗಿನ ರೇಖಾ ಚಿತ್ರದಲ್ಲಿ ತೋರಿಸಲಾಗಿದೆ.



5.3) ವಲಯವಾರು ಹಂಚಿಕೆಗಳು

47. ಕಳೆದ ಮೂರು ವರ್ಷಗಳಲ್ಲಿ ಹಾಗೂ ಪರಿಷ್ಕೃತ ಅಂದಾಜು 2019-20ರಲ್ಲಿ ಕೆಲವು ಪ್ರಮುಖ ಅಭಿವೃದ್ಧಿ ವಲಯಗಳಿಗೆ ಮಾಡಿರುವ ಹಂಚಿಕೆ ಹಾಗೂ ಕಳೆದ ವರ್ಷಕ್ಕೆ ಹೋಲಿಸಿದಂತೆ ಬೆಳವಣಿಗೆಯನ್ನು ಕೋಷ್ಟಕ-16 ರಲ್ಲಿ ವಿವರಿಸಿದೆ.

ಕೋಷ್ಟಕ-16								
ಪ್ರಮುಖ ಅಭಿವೃದ್ಧಿ ವಲಯಗಳಿಗೆ ಹಂಚಿಕೆ (ರೂ. ಕೋಟಿಗಳಲ್ಲಿ)								
ವರ್ಷ	ಕೃಷಿ ಮತ್ತು ತೋಟಗಾರಿಕೆ	ಬೆಳವಣಿಗೆ	ಗ್ರಾಮೀಣ ಅಭಿವೃದ್ಧಿ	ಬೆಳವಣಿಗೆ	ಆರೋಗ್ಯ	ಬೆಳವಣಿಗೆ	ಶಿಕ್ಷಣ	ಬೆಳವಣಿಗೆ
2016-17 ಲೆಕ್ಕ	5580	21%	13719	31%	6593	11%	21492	11%
2017-18 ಲೆಕ್ಕ	6064	9%	12359	-10%	7795	18%	22710	6%
2018-19 ಲೆಕ್ಕ	5943	-2%	13559	10%	9161	18%	24973	10%
2019-20 (ಪ.ಅಂ) *	6908	16%	15013	11%	9274	1%	33029	32%

* ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಮೇಲಿನ ವೆಚ್ಚವು ಶಿಕ್ಷಣ, ಕೃಷಿ ಮತ್ತು ತೋಟಗಾರಿಕೆ ವಲಯಗಳೆರಡರಲ್ಲೂ ಹಂಚಿಕೆಯಾಗಿದೆ.


5.4) ಫಲಾನುಭವಿ ನಿರ್ದೇಶಿತ ಯೋಜನೆಗಳು ಮತ್ತು ಸಹಾಯಧನಗಳು

48. ಪ್ರತಿ ವರ್ಷ ಆಯವ್ಯಯದಲ್ಲಿ ಸಹಾಯಧನಗಳು ಕ್ರಮೇಣವಾಗಿ ಏರಿಕೆ ಕಂಡಿದೆ. ಆರ್ಥಿಕ ವರ್ಷ 2019-20 ರಲ್ಲಿ ಇಂಧನ, ಆಹಾರ ಮತ್ತು ಕೃಷಿ ಮತ್ತು ತೋಟಗಾರಿಕೆ ವಯಗಳಿಗೆ ಹೆಚ್ಚಿನ ಸಹಾಯಧನ ನೀಡಲಾಗಿದೆ. ಕೆಲ ಸಹಾಯಧನದ ಯೋಜನೆಗಳನ್ನು ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಗಳಿಗೆ ವರ್ಗಾಯಿಸಲು ಕ್ರಮವಹಿಸಲಾಗಿದೆ. ಕೋಷ್ಟಕ-17 ರಲ್ಲಿ ವರ್ಷವಾರು ಸಹಾಯಧನದ ಹಂಚಿಕೆ ನೀಡಲಾಗಿದೆ.

ಕೋಷ್ಟಕ-17				
ಸಹಾಯಧನ (ರೂ. ಕೋಟಿಗಳಲ್ಲಿ)				
ಆರ್ಥಿಕ ವರ್ಷ	2016-17	2017-18	2018-19	2019-20 ಪ.ಅಂ
ಒಟ್ಟು ಸಹಾಯಧನ	19034	22189	23330	25688

5.5) ಸ್ಥಳೀಯ ಸಂಸ್ಥೆಗಳಿಗೆ ಸಂಪನ್ಮೂಲಗಳ ವರ್ಗಾವಣೆ

49. ರಾಜ್ಯ ಹಣಕಾಸು ಆಯೋಗದ ಶಿಫಾರಸ್ಸುಗಳಂತೆ ಸ್ಥಳೀಯ ಸಂಸ್ಥೆಗಳಿಗೆ ಸಂಪನ್ಮೂಲ ವರ್ಗಾವಣೆ ಮಾಡಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳಿಗೆ ಮಾಡಿರುವ ವರ್ಗಾವಣೆಯನ್ನು ಕೆಳಗಿನ ರೇಖಾ ಚಿತ್ರದಲ್ಲಿ ತೋರಿಸಲಾಗಿದೆ.




5.6) ಬದ್ಧ ವೆಚ್ಚ

50. ಪ್ರತಿವರ್ಷವೂ ಆಯವ್ಯಯದ ಗಾತ್ರದಲ್ಲಿ ಏರಿಕೆ ಕಂಡಿದ್ದರೂ ಸಹ, ಅದರಲ್ಲಿನ ಬಹುಪಾಲು ಬದ್ಧ ವೆಚ್ಚಗಳ ರೂಪದಲ್ಲಿದೆ. ಇದು ವೆಚ್ಚಗಳ ಮೇಲಿನ ನಿರ್ಧಾರದ ಅವಕಾಶವನ್ನು ಕಡಿಮೆಗೊಳಿಸುತ್ತದೆ. ಈ ಕೆಳಗಿನ ಕೋಷ್ಟಕದಲ್ಲಿ, ರಾಜ್ಯವು ತನ್ನ ಬದ್ಧ ವೆಚ್ಚದ ಅಗತ್ಯತೆಗಳನ್ನು ಭರಿಸಿದ ನಂತರ ಲಭ್ಯವಿರುವ ರಾಜಸ್ವವು ಸೀಮಿತವಾಗಿರುವುದನ್ನು ಕಾಣಬಹುದಾಗಿದೆ.

ಕೋಷ್ಟಕ - 18				
ರಾಜಸ್ವ ಸ್ವೀಕೃತಿಗಳ ಅನುಪಾತವಾಗಿ ಬದ್ಧ ವೆಚ್ಚ (ರೂ. ಕೋಟಿಗಳಲ್ಲಿ)				
ಕ್ರಮ ಸಂಖ್ಯೆ	ಬಾಬು	2018-19 ಲೆಕ್ಕ	2019-20 ಆ.ಅಂ	2019-20 ಪ.ಅಂ
1a	ವೇತನ (ರಾಜ್ಯ ಮತ್ತು ಜಿಲ್ಲಾ ವಲಯ)	28983	32999	33611
1b	ದಿನಗೂಲಿ ನೌಕರರ ವೇತನ	138	190	189
1c	ಗುತ್ತಿಗೆ/ ಬಾಹ್ಯ ಮೂಲ	571	805	845
2	ಬಡ್ಡಿ	15423	19060	18641
3	ನಿವೃತ್ತಿ ವೇತನ	15109	19236	19555
4	ಸಾಮಾಜಿಕ ಭದ್ರತಾ ಪಿಂಚಣಿ	5273	7174	7174
5	ಸಹಾಯಧನ	23330	25175	25688
6	ವೇತನಾನುದಾನ ಮತ್ತು ಇತರೆ ಆರ್ಥಿಕ ನೆರವು	23323	23619	18004
7	ಆಡಳಿತಾತ್ಮಕ ವೆಚ್ಚ	2297	2861	2890
8	ಸ್ಥಳೀಯ ಸಂಸ್ಥೆಗಳಿಗೆ ವರ್ಗಾವಣೆ	25647	28284	28594
a	ನಗರ ಸ್ಥಳೀಯ ಸಂಸ್ಥೆಗಳಿಗೆ ವರ್ಗಾವಣೆ *	5425	6856	6734
b	ಪಂಚಾಯತ್ ರಾಜ್ ಸಂಸ್ಥೆಗಳು (ವೇತನೇತರ)	20221	21428	21860
9	ಬದ್ಧ ವೆಚ್ಚಗಳು (ಒಟ್ಟು 1 ರಿಂದ 8)	140093	159403	155191
10	ರಾಜಸ್ವ ಸ್ವೀಕೃತಿಗಳು	164979	181863	177255
11	ರಾಜಸ್ವ ಸ್ವೀಕೃತಿಗಳ ಶೇಕಡಾವಾರು ಬದ್ಧ ವೆಚ್ಚ	85	88	88

*ಲೆಕ್ಕ ಶೀರ್ಷಿಕೆ 3604 ರಲ್ಲಿ ಹಂಚಿಕೆಯಾಗಿರುವ ಅನುದಾನ ಮಾತ್ರ.



5.7) ನಿಧಿ ಬಿಡುಗಡೆ ಮಾಡಲು ಆಡಳಿತ ಇಲಾಖೆಗಳಿಗೆ ಅಧಿಕಾರಗಳ ಪ್ರತ್ಯಾಯೋಜನೆ


51. 2018-19 ರಲ್ಲಿ ಅನುಸರಿಸಿದಂತೆ 2019-20ನೇ ಸಾಲಿನಲ್ಲಿಯೂ ಸಹ ಪರಿಷ್ಕೃತ ಅಂದಾಜಿನಂತೆ ನಾಲ್ಕನೇ ತ್ರೈಮಾಸಿಕದವರೆಗೂ ಅನುದಾನ ಬಿಡುಗಡೆ ಮಾಡುವ ಅಧಿಕಾರವನ್ನು ಪ್ರತ್ಯಾಯೋಜಿಸಿದೆ. ಇದರಿಂದಾಗಿ, ಕಾರ್ಯವಿಧಾನಗಳ ವಿಳಂಬವನ್ನು ಕಡಿಮೆ ಮಾಡಬಹುದೆಂದು ನಿರೀಕ್ಷಿಸಲಾಗಿದೆ.

52. ವರ್ಷವಾರು ವೆಚ್ಚ ಪ್ರವೃತ್ತಿಯನ್ನು ಗಮನಿಸಿದಾಗ ಬಹುಪಾಲು ವೆಚ್ಚವು ನಾಲ್ಕನೇ ತ್ರೈಮಾಸಿಕದಲ್ಲಿ ಆಗುತ್ತಿತ್ತು. ಆದರೆ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ನಿರಂತರ ಪರಿಶೀಲನಾ ಸಭೆಗಳಿಂದಾಗಿ ಪ್ರಸಕ್ತ ವರ್ಷದಲ್ಲಿನ ವೆಚ್ಚ ಪ್ರವೃತ್ತಿಯಲ್ಲಿ ಸ್ವಲ್ಪ ಬೆಳವಣಿಗೆಯಾಗಿದ್ದು ಮೊದಲ ಮೂರು ತ್ರೈಮಾಸಿಕದಲ್ಲಿ ಶೇಕಡ 63 ರಷ್ಟು ವೆಚ್ಚವಾಗಿದೆ.

ಕೋಷ್ಟಕ - 19					
ಶೇಕಡವಾರು ವೆಚ್ಚ ಸಾಧನೆಯ ಪ್ರವೃತ್ತಿ					
ತ್ರೈಮಾಸಿಕ	2015-16	2016-17	2017-18	2018-19	2019-20*
ತ್ರೈಮಾಸಿಕ-1	16%	15%	15%	14%	17%
ತ್ರೈಮಾಸಿಕ-2	24%	22%	27%	24%	23%
ತ್ರೈಮಾಸಿಕ-3	20%	21%	21%	21%	23%
ತ್ರೈಮಾಸಿಕ-4	39%	42%	37%	41%	-
ಒಟ್ಟು	100%	100%	100%	100%	63%

* ಮೊದಲ ಮೂರು ತ್ರೈಮಾಸಿಕದವರೆಗಿನ ವೆಚ್ಚ

ತ್ಯಾಮಾಸಿಕವಾಗಿ ಶೇಕಡವಾರು ವೆಚ್ಚ



■ ತ್ಯಾಮಾಸಿಕ-1
 ■ ತ್ಯಾಮಾಸಿಕ-2
 ■ ತ್ಯಾಮಾಸಿಕ-3
 ■ ತ್ಯಾಮಾಸಿಕ-4

* ಮೂದಲ ಮೂರು ತ್ಯಾಮಾಸಿಕದ ವರೆಗಿನ ವೆಚ್ಚ

ಅಧ್ಯಾಯ-6
ಹೊಣೆಗಾರಿಕೆ ನಿರ್ವಹಣೆ

53. ಕೆ.ಎಫ್.ಆರ್.ಎ 2002ರ ಅಧಿನಿಯಮ ಮತ್ತು ನಂತರದ ತಿದ್ದುಪಡಿಗಳನ್ನು ಜಾರಿಗೆ ಬಂದಿದ್ದು, ರಾಜ್ಯವು ವಿತ್ತೀಯ ಮತ್ತು ಋಣ ಸೂಚಕಗಳನ್ನು ಸಾಧಿಸುವುದಕ್ಕಾಗಿ, ವಿತ್ತೀಯ ಬಲವರ್ಧನೆ ಮಾರ್ಗಸೂಚಿಯಂತೆ ಸ್ಪಷ್ಟ ಕಾಲಮಿತಿಯೊಳಗೆ ಅನುಸರಿಸಲು ಬದ್ಧವಾಗಿದೆ.

6.1) ಋಣಗಳ ಒಟ್ಟಾರೆ ವಸ್ತುಸ್ಥಿತಿ

54. ರಾಜ್ಯದ ಸಾರ್ವಜನಿಕ ಋಣವು ಮಾರುಕಟ್ಟೆ ಸಾಲಗಳು, ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲಗಳು ಮತ್ತು ಕೇಂದ್ರ ಸರ್ಕಾರದ ರಾಷ್ಟ್ರೀಯ ಸಣ್ಣ ಉಳಿತಾಯ ಯೋಜನೆ ನಿಧಿಗೆ (ಎನ್.ಎಸ್.ಎಸ್.ಎಫ್) ನೀಡಿದ ವಿಶೇಷ ಖಾತ್ರಿಗಳು ಹಾಗೂ ಭಾರತ ಸರ್ಕಾರದಿಂದ ಪಡೆದ ಸಾಲ ಮತ್ತು ಮುಂಗಡಗಳನ್ನು ಒಳಗೊಂಡಿರುತ್ತದೆ. ಪ್ರಮುಖ ಋಣ ಸೂಚಕಗಳಲ್ಲಿ ರಾಜ್ಯವು ಕೆ.ಎಫ್.ಆರ್.ಎ.ಯಲ್ಲಿರುವ ಗುರಿಗಳಿಗೆ ಬದ್ಧವಾಗಿದೆ.

6.2) ಋಣ ಸಂಯೋಜನೆ

55. ಕೋಷ್ಟಕ-20ರಲ್ಲಿ ತೋರಿಸಿರುವಂತೆ 2016-17 ರಿಂದ 2019-20 ನೇ ಆರ್ಥಿಕ ವರ್ಷದ ಅಂತ್ಯದವರೆಗೆ ಒಟ್ಟು ಸಾರ್ವಜನಿಕ ಋಣದಲ್ಲಿ ಮುಕ್ತ ಮಾರುಕಟ್ಟೆ ಸಾಲಗಳ ಪಾಲು ಹೆಚ್ಚಿರುವುದು ಕಂಡು ಬರುತ್ತದೆ. ರಾಷ್ಟ್ರೀಯ ಸಣ್ಣ ಉಳಿತಾಯ ಯೋಜನೆಯು ದುಬಾರಿಯಾದ ಕಾರಣ ರಾಜ್ಯವು 2016-17ನೇ ಸಾಲಿನಿಂದ ಈ ಯೋಜನೆಯಿಂದ ಹೊರ ಬಂದಿದೆ.

ಕೋಷ್ಟಕ-20								
ಒಟ್ಟು ಸಾರ್ವಜನಿಕ ಋಣದ ಸಂಯೋಜನೆ								
(ರೂ. ಕೋಟಿಗಳಲ್ಲಿ)								
ಸಾಲದ ವಿಧಗಳು	2016-17	ಒಟ್ಟು ಋಣದ ಶೇ.ವಾರು	2017-18	ಒಟ್ಟು ಋಣದ ಶೇ.ವಾರು	2018-19	ಒಟ್ಟು ಋಣದ ಶೇ.ವಾರು	2019-20 (ಪ.ಆಂ.)	ಒಟ್ಟು ಋಣದ ಶೇ.ವಾರು
ಮಾರುಕಟ್ಟೆ ಸಾಲಗಳು	108360	74%	125708	77%	157890	81%	198017	85%
ಹಣಕಾಸು ಸಂಸ್ಥೆಗಳಿಂದ ಸಾಲಗಳು	3973	3%	4289	3%	4430	2%	4612	2%
ರಾಷ್ಟ್ರೀಯ ಸಣ್ಣ ಉಳಿತಾಯಕ್ಕೆ ವಿಶೇಷ ಭದ್ರತೆಗಳು (ಎನ್‌ಎಸ್‌ಎಸ್‌ಎಫ್)	20157	14%	18584	11%	16989	9%	15361	7%
ಭಾರತ ಸರ್ಕಾರದಿಂದ ಸಾಲಗಳು	13794	9%	14555	9%	14657	8%	14192	6%
ಒಟ್ಟು	146283	100%	163135	100%	193967	100%	232182	100%

* ಮೂಲ: ಆರ್ಥಿಕ ವರ್ಷ 2016-17, 2017-18 ಹಣಕಾಸು ಲೆಕ್ಕ.

6.3) ಋಣ ನಿರ್ವಹಣೆ

56. ರಾಜ್ಯ ಸರ್ಕಾರದ ಎಲ್ಲಾ ಸಾಲಗಳು ಭಾರತ ಸಂವಿಧಾನದ ಅನುಚ್ಛೇದ 293 (3)ರಡಿ ಭಾರತ ಸರ್ಕಾರದ ಅನುಮತಿಗೆ ಒಳಪಟ್ಟಿವೆ. ಜಿ.ಎಸ್.ಡಿ.ಪಿಗೆ ಒಟ್ಟು ಹೊಣೆಗಾರಿಕೆಯ ಅನುಪಾತವನ್ನು ಕೆ.ಎಫ್.ಆರ್.ಎ. ಮಿತಿಯೊಳಗೆ ಕಾಯ್ದುಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಇದಲ್ಲದೆ, ಒಟ್ಟು ಸಾಲಗಳನ್ನು ಎರವಲು ಪಡೆಯುವ ಮುನ್ನ ವಲಯ ಸಂಬಂಧಿತ ಸಾಲಗಳನ್ನು (EAP, RIDF) ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.


6.4) ಆಯವ್ಯಯೇತರ ಸಾಲಗಳು

57. ಆಯವ್ಯಯೇತರ ಸಾಲಗಳು ಎಂದರೆ, ಸರ್ಕಾರದ ಸಹ ಸಂಸ್ಥೆಗಳು ಬಳಸಿಕೊಳ್ಳುವ ಸಾಲಗಳಾಗಿದ್ದು, ಇಂತಹ ಸಾಲಗಳ ಮೇಲಿನ ಅಸಲು ಹಾಗೂ ಬಡ್ಡಿ ಮರುಪಾವತಿಯ ಹೊಣೆಯು ರಾಜ್ಯ ಸರ್ಕಾರದ ಮೇಲೆ ಇರುತ್ತದೆ. ಆಯವ್ಯಯೇತರ ಸಾಲಗಳನ್ನು ಒಟ್ಟು ಹೊಣೆಗಾರಿಕೆಗಳ ಭಾಗವೆಂದು ಪರಿಗಣಿಸಲಾಗಿದ್ದು, ಜಿ.ಎಸ್.ಡಿ.ಪಿಗೆ ಒಟ್ಟು ಹೊಣೆಗಾರಿಕೆಗಳ ಅನುಪಾತವು ಶೇ.25ರ ಮಿತಿಯೊಳಗೆ ಉಳಿಸಿಕೊಳ್ಳಲಾಗಿದೆ.

6.5) ರಾಜ್ಯ ಸರ್ಕಾರಿ ಹೂಡಿಕೆ ಪತ್ರಗಳ ಕಾಲಾವಧಿಯ ಚಿತ್ರಣ

58. ಕೆಳಗಿನ ನಕ್ಷೆಯಲ್ಲಿ 2019ರ ಮಾರ್ಚ್ ಅಂತ್ಯಕ್ಕೆ ಸಂಬಂಧಿಸಿದ್ದಂತೆ ರಾಜ್ಯ ಸರ್ಕಾರ ಪಡೆದ ಸಾಲಗಳ ಬಾಕಿಯಿರುವ ಅಡಮಾನಗಳ ಕಾಲಾವಧಿ ಚಿತ್ರಣವನ್ನು ಕಾಣಬಹುದು. ರಾಜ್ಯವು ಪಡೆಯುವ ಸಾಲಗಳನ್ನು ದೀರ್ಘಾವಧಿ ಆರ್ಥಿಕ ಲಾಭಗಳಿರುವ ಯೋಜನೆಗಳಿಗೆ ಬಳಕೆ ಮಾಡಲಾಗುವುದು.

ಕರ್ನಾಟಕ ಸರ್ಕಾರದ ಬಾಕಿ ಇರುವ ಅವಧಿ ತೀರದ ಅಡಮಾನಗಳು



59. ಸರ್ಕಾರವು ಬಂಡವಾಳ ವೆಚ್ಚವನ್ನು ಭರಿಸಲು ಹೆಚ್ಚು ಸಾಲಗಳಿಗೆ ಮೊರೆ ಹೋಗುತ್ತಿರುವುದು ರಾಜ್ಯದ ಋಣ ಭಾರವನ್ನು ಹೆಚ್ಚಿಸಿದೆ. ಹೆಚ್ಚುತ್ತಿರುವ ಸಾಲ ಮತ್ತು ಬಡ್ಡಿ ಮರುಪಾವತಿಯು ರಾಜ್ಯವನ್ನು ಸಂಕಷ್ಟಕರ ವಾತಾವರಣಕ್ಕೆ ದೂಡದಂತೆ ತಡೆಯಲು, ಸರ್ಕಾರ ಪಡೆಯುವ ಸಾಲಗಳನ್ನು ಮಿತಿಯಲ್ಲಿರಿಸಬೇಕಾಗುತ್ತದೆ. ಅಲ್ಪಾವಧಿಯಲ್ಲಿ ರಾಜ್ಯದ ರಾಜಸ್ವದಲ್ಲಿ ಹೆಚ್ಚಿನ ಬೆಳವಣಿಗೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲದಿರುವುದರಿಂದ ಮತ್ತು ರಾಜಸ್ವ ವೆಚ್ಚದಲ್ಲಿ ಬದ್ಧ ವೆಚ್ಚವು ಹೆಚ್ಚಿನ ಪಾಲನ್ನು ಹೊಂದಿದ್ದು ಸಾಲಗಳ ಹೆಚ್ಚಳದಿಂದ ರಾಜಸ್ವ ವೆಚ್ಚದ ಪ್ರಮುಖ ಪಾಲನ್ನು ಬಡ್ಡಿ ಮರುಪಾವತಿಗೆ ಭರಿಸಬೇಕಾಗುತ್ತದೆ. ಆದ್ದರಿಂದ ಕಡಿಮೆ ವೆಚ್ಚದಲ್ಲಿ ಅವಶ್ಯಕತೆಗಳ ಪೂರೈಕೆ ಮತ್ತು ಸಾಲ ಮರುಪಾವತಿಯನ್ನು ಮಧ್ಯಮಾವಧಿ ಅಥವಾ ದೀರ್ಘಾವಧಿಯಲ್ಲಿ ನಿರ್ವಹಿಸುವ ಋಣ ನಿರ್ವಹಣೆಯ ಧೈಯ ಹೊಂದಬೇಕು. ಇದರ ಜೊತೆಗೆ ರಾಜಸ್ವ ಹೆಚ್ಚಳವನ್ನು ಮತ್ತಷ್ಟು ವೃದ್ಧಿಸುವ ಮೂಲಕ ಅದನ್ನು ಬಂಡವಾಳ ವೆಚ್ಚಕ್ಕೆ ವಿನಿಯೋಗಿಸಿ ಮುಂದಿನ ದಿನಗಳಲ್ಲಿ ಸಾಲಗಳನ್ನು ಮಿತಿಗೊಳಿಸಲು ಶ್ರಮಿಸಬೇಕಾಗಿದೆ.

6.6) ಸಂಭಾವ್ಯ ಹೊಣೆಗಾರಿಕೆಗಳು

ಸರ್ಕಾರಿ ಖಾತರಿಗಳು

60. 2015-16 ರಿಂದ 2018-19 ರ ಆರ್ಥಿಕ ವರ್ಷದ ಅಂತ್ಯಕ್ಕೆ ಬಾಕಿ ಇರುವ ಎಲ್ಲಾ ಖಾತರಿಗಳು ಕರ್ನಾಟಕ ಸರ್ಕಾರಿ ಖಾತರಿಗಳ ಮೇಲೆ ಗರಿಷ್ಠ ಪರಿಮಿತಿ ಅಧಿನಿಯಮ (ಕೆ.ಸಿ.ಜಿ.ಜಿ.ಎ.), 1999 ದಲ್ಲಿ ನಿಗದಿ ಪಡಿಸಿರುವ ಮಿತಿಯೊಳಗೆ ಕಾಪಾಡಿಕೊಂಡು ಬರಲಾಗಿದೆ.

ಕೋಷ್ಟಕ-21				
ಸರ್ಕಾರಿ ಖಾತರಿಗಳು (ರೂ. ಕೋಟಿಗಳಲ್ಲಿ)				
ಮಾನದಂಡ	2015-16	2016-17	2017-18	2018-19
ಖಾತರಿ ನೀಡಿದ ಗರಿಷ್ಠ ಮೊಬಲಗು	18,358	21,115	24,025	30,719
ಖಾತರಿಗಳ ಬಾಕಿ ಇರುವ ಮೊಬಲಗು (ಬಡ್ಡಿ ಸೇರಿದಂತೆ)	13,324	15,392	18,416	24,091
ಎರಡನೇ ಹಿಂದಿನ ವರ್ಷದ ಒಟ್ಟು ರಾಜಸ್ವ ಜಮೆಗಳಿಗೆ ಖಾತರಿ ನೀಡಿದ ಬಾಕಿ ಇರುವ ಮೊಬಲಗಿನ ಶೇಕಡಾವಾರು (ಮಿತಿ=80%)	14.9%	14.8%	15.5%	18.1%

6.7) ಎಸ್.ಡಬ್ಲ್ಯೂ.ಎಂ.ಎ (ವಿಶೇಷ ಅರ್ಥೋಪಾಯ ಅಗ್ರಿಮಧನ ಮುಂಗಡಗಳು) ಹಾಗೂ ಎನ್.ಡಬ್ಲ್ಯೂ.ಎಂ.ಎ (ಸಾಮಾನ್ಯ ಅರ್ಥೋಪಾಯ ಅಗ್ರಿಮಧನ ಮುಂಗಡಗಳು)

61. ರಾಜ್ಯವು ವೆಚ್ಚಕ್ಕೆ ಅನುಗುಣವಾಗಿ ನಗದನ್ನು ಸಮರ್ಪಕವಾಗಿ ನಿರ್ವಹಿಸುತ್ತ ಬಂದಿದೆ. ಆದರೆ ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ ಜಿ.ಎಸ್.ಟಿ ಸ್ವೀಕೃತಿಗಳಲ್ಲಿನ ವರ್ಗಾವಣೆಯು ತಡವಾದ ಕಾರಣ ವೆಚ್ಚಗಳನ್ನು ಭರಿಸಲು ರಾಜ್ಯವು ವಿಶೇಷ ಸೌಲಭ್ಯವನ್ನು ಕೆಲ ದಿನಗಳಿಗೆ ಪಡೆದಿರುತ್ತದೆ.

6.8) ಸಾಲ ಪಡೆಯುವ ಕಾಲಾವಧಿ

62. ರಾಜ್ಯವು ಲಭ್ಯವಿರುವ ನಗದು ಮತ್ತು ವೆಚ್ಚಗಳ ಅಗತ್ಯತೆಯ ಆಧಾರದ ಮೇಲೆ ಸಾಲಗಳನ್ನು ಪಡೆಯುತ್ತದೆ. ಅಲ್ಲದೆ ಸಾಲ ಪಡೆಯುವಾಗ ಅವುಗಳ ಮರುಪಾವತಿಯು ಒಮ್ಮೆಲೆ ರಾಶಿಯಾಗಿ ರಾಜ್ಯದ ಬೆಳವಣಿಗೆ ಕಾರ್ಯಕ್ರಮಗಳ ಮೇಲಿನ ವೆಚ್ಚಗಳಿಗೆ ತೊಂದರೆಯಾಗದಂತೆ ಎಚ್ಚರವಹಿಸಲಾಗಿರುತ್ತದೆ.

ಅಧ್ಯಾಯ-7
ವ್ಯವಸ್ಥಿತ ಸುಧಾರಣೆಗಳು

7.1) ವಾಣಿಜ್ಯ ತೆರಿಗೆ ಇಲಾಖೆ

- **ಜಿ.ಎಸ್.ಟಿ. ಪ್ರೈಮ್ ಬಿಡುಗಡೆ:** ದತ್ತಾಂಶವನ್ನು ಪರಿಣಾಮಕಾರಿಯಾಗಿ ಅರ್ಥೈಸಿಕೊಳ್ಳಲು ಹಾಗೂ ವಿಶ್ಲೇಷಿಸಲು ತೆರಿಗೆ ಆಡಳಿತಕ್ಕೆ ಒಂದು ಪರಿಣಾಮಕಾರಿ ವಿಶ್ಲೇಷಣಾ ಸಾಧನವನ್ನು ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ (ಎನ್.ಐ.ಸಿ), ಕರ್ನಾಟಕ ಇವರು GST Prime <https://gst.kar.nic.in/gstprime/> ಎಂಬ ಒಂದು ಆನ್ ಲೈನ್ ಟೂಲ್ ಸಿದ್ಧಪಡಿಸಿರುತ್ತಾರೆ. ಈ ವ್ಯವಸ್ಥೆಯು ತೆರಿಗೆ ಆಡಳಿತಗಾರರಿಗೆ ತನ್ನ ವ್ಯಾಪ್ತಿಯಲ್ಲಿನ ತೆರಿಗೆ ಸಂಗ್ರಹಣೆ ಹಾಗೂ ಅನುಪಾಲನೆಯನ್ನು ವಿಶ್ಲೇಷಿಸಲು ಹಾಗೂ ಉಸ್ತುವಾರಿ ಮಾಡಲು ಸಹಕಾರಿಯಾಗುತ್ತದೆ ಹಾಗೂ ಕ್ಷೇತ್ರೀಯ ಅಧಿಕಾರಿಗಳು ಮತ್ತು ಜಾರಿ/ಗುಪ್ತದಳದ ಅಧಿಕಾರಿಗಳಿಗೆ ತಮ್ಮ ಶಾಸನಬದ್ಧ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಬೇಕಾದ ಅಗತ್ಯತೆಗಳನ್ನು ಪೂರೈಸುತ್ತದೆ. ಈ ವ್ಯವಸ್ಥೆಯು ಜಿ.ಎಸ್.ಟಿ ಕಾಮನ್ ಪೋರ್ಟಲ್, ಇ-ವೇ ಬಿಲ್ ವ್ಯವಸ್ಥೆ ಹಾಗೂ ತೆರಿಗೆ ಆಡಳಿತಗಾರರ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ.
- **ಆನ್ ಲೈನ್ ಮರುಪಾವತಿ ವ್ಯವಸ್ಥೆ:** ತೆರಿಗೆ ಆಡಳಿತದಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ, ಆನ್ ಲೈನ್ ಮರುಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ವ್ಯಾಟ್ ಹಾಗೂ ಜಿ.ಎಸ್.ಟಿ ಅಡಿಯಲ್ಲಿನ ಎಲ್ಲಾ ಮರುಪಾವತಿಗಳನ್ನು ಆನ್ ಲೈನ್ ಮುಖಾಂತರ ನಿರ್ವಹಿಸಲಾಗುತ್ತಿದೆ. ಈ ಸಂಬಂಧ ತೆರಿಗೆದಾರರ ಕೋರಿಕೆಗಳನ್ನು ಆನ್ ಲೈನ್ ಮೂಲಕ ಪರಿಶೀಲಿಸಿ, ಮರುಪಾವತಿ ಮೊತ್ತವನ್ನು ಅವರ ಖಾತೆಗೆ ಜಮೆ ಮಾಡಲಾಗುತ್ತಿದೆ. ಇದು ವ್ಯವಹಾರವನ್ನು ಸರಳೀಕರಣಗೊಳಿಸುವ ಪ್ರಕ್ರಿಯೆಯ ಭಾಗವಾಗಿದ್ದು, ಇದು ಸಮಯದ ಮಿತಿ ಒಳಗೊಂಡ ವೇಗಮಾರ್ಗದ ಪ್ರಕ್ರಿಯೆಯಾಗಿರುವುದರಿಂದ ತೆರಿಗೆ ಆಡಳಿತದಲ್ಲಿ ಪಾರದರ್ಶಕತೆಯನ್ನು ತಂದಿದೆ.
- **ಇ-ವೇ ಬಿಲ್ ನ ಆನ್ ಲೈನ್ ಪರಿಶೀಲನೆ:** ಕರ್ನಾಟಕವು ವ್ಯವಸ್ಥಿತ ಸುಧಾರಣೆಗಳನ್ನು ಜಾರಿಗೊಳಿಸುವಲ್ಲಿ ಮುಂಚೂಣಿ ರಾಜ್ಯವಾಗಿದ್ದು ವ್ಯಾಟ್ ವ್ಯವಸ್ಥೆಯಲ್ಲಿ ಇ-ಸುಗಮ ಎಂಬ ಆನ್ ಲೈನ್ ಡೆಲಿವರಿ ನೋಟ್ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ರಾಷ್ಟ್ರದಲ್ಲಿ ಜಾರಿಗೊಳಿಸಲಾದ ಇ-ವೇ ಬಿಲ್ ವ್ಯವಸ್ಥೆಗೆ ಈ ವ್ಯವಸ್ಥೆಯು ಮುಖ್ಯ ಭೂಮಿಕೆಯನ್ನು ವಹಿಸಿರುತ್ತದೆ. ಜಿ.ಎಸ್.ಟಿ. ವಂಚನೆಯನ್ನು ತಡೆಗಟ್ಟಲು ಇಲಾಖೆಯು ಈ ವ್ಯವಸ್ಥೆಯನ್ನು ಚುರುಕಿನಿಂದ ನಿಗಾವಣೆ

ಮಾಡುತ್ತಿದೆ. ಇ-ವೇ ಬಿಲ್ ಪರಿಶೀಲನೆಯಲ್ಲಿ ಕರ್ನಾಟಕವು ರಾಷ್ಟ್ರದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಡಿಸೆಂಬರ್ 2019ರವರೆಗೆ, ಕರ್ನಾಟಕವು 86,68,010 ಇ-ವೇ ಬಿಲ್‌ಗಳನ್ನು ಪರಿಶೀಲಿಸಿದ್ದು, ಇದು ತೆರಿಗೆ ವಂಚನೆಯನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿ, ತೆರಿಗೆ ಅನುಪಾಲನೆಯು ಹೆಚ್ಚಲು ಕಾರಣವಾಗಿದೆ.

7.2) ಮುದ್ರಾಂಕ ಮತ್ತು ನೋಂದಣಿ ಇಲಾಖೆ

- ಮುದ್ರಾಂಕ ಮತ್ತು ನೋಂದಣಿ ಇಲಾಖೆಯು ಕಾವೇರಿ- ಆನ್‌ಲೈನ್ ಸೇವೆಗಳನ್ನು ನೀಡುವ ಮೂಲಕ ಸಾರ್ವಜನಿಕರಿಗೆ ನೋಂದಣಿಗೆ ಸಂಬಂಧಿಸಿದಂತಹ ಸೇವೆಗಳನ್ನು ಸುಲಭವಾಗಿಸಿದೆ. ಈ ತಂತ್ರಾಂಶದಲ್ಲಿ ಮತ್ತಷ್ಟು ಸುಧಾರಣೆ ತರಲು ಬಿ.ಬಿ.ಎಂ.ಪಿ, ಬಿ.ಡಿ.ಎ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳ ತಂತ್ರಾಂಶಗಳೊಂದಿಗೆ ಸಂಯೋಜನೆಗೊಳಿಸಲಾಗಿದೆ.

7.3) ಗಣಿ ಮತ್ತು ಭೂವಿಜ್ಞಾನ ಇಲಾಖೆ

- ಮರಳು ಮಿತ್ರ ಅಪ್ಲಿಕೇಷನ್: ರಾಜ್ಯಾದ್ಯಂತ ಮರಳು ಗಣಿಗಾರಿಕೆಯಲ್ಲಿ ಸಮಗ್ರತೆ ಮತ್ತು ಏಕ ರೂಪತೆಯ ಸಲುವಾಗಿ ಮರಳು ಮಿತ್ರ ತಂತ್ರಾಂಶವನ್ನು ಪರಿಚಯಿಸಲಾಗುತ್ತಿದೆ. ಮರಳು ಪರವಾನಿಗೆಗಳನ್ನು ರಾಜ್ಯದಲ್ಲಿನ ಸರ್ಕಾರದ ಕಾಮಗಾರಿಗಳು/ ಸಾರ್ವಜನಿಕ ಕಾಮಗಾರಿಗಳಿಗೆ ಸುಲಭ ದರದಲ್ಲಿ ವ್ಯವಸ್ಥಿತವಾಗಿ ಕಲ್ಪಿಸಲು ಮತ್ತು ಗ್ರಾಹಕರ ನೋಂದಣಿ, ಖನಿಜ ಸಾಗಾಣಿಕೆ ವಾಹನಗಳ ಟ್ರ್ಯಾಕಿಂಗ್ ಹಾಗೂ ಮರಳು ಆನ್‌ಲೈನ್ ಬುಕಿಂಗ್‌ಗೆ ಮರಳು ಮಿತ್ರ ಅಪ್ಲಿಕೇಷನ್ ಸಹಕಾರಿಯಾಗಲಿದೆ. ಸದರಿ ತಂತ್ರಾಂಶದ ತಯಾರಿಯು ಪ್ರಗತಿಯಲ್ಲಿದ್ದು, ಪೂರ್ಣ ಪರಮಾಣದಲ್ಲಿ ಅಭಿವೃದ್ಧಿ ಆದ ನಂತರ ತುಂಬಾ ಉಪಕಾರಿಯಾಗಲಿದೆ.

ಅಧ್ಯಾಯ - 8

ಮಧ್ಯಮಾವಧಿ ವಿತ್ತೀಯ ಯೋಜನೆಯ ಮುನ್ನಂದಾಜುಗಳು 2020-2024

8.1) ವಿತ್ತೀಯ ಸೂಚಕಗಳ ಅನುಸರಣೆಯ ಸಂಕ್ಷಿಪ್ತ ಮೌಲ್ಯಮಾಪನ

63. ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ, 2002, ರ 3(3)ನೇ ಪ್ರಕರಣವು ನಿರ್ದಿಷ್ಟವಾಗಿ ಮಧ್ಯಮಾವಧಿ ವಿತ್ತೀಯ ಯೋಜನೆಯು ಈ ಕೆಳಕಂಡವುಗಳಿಗೆ ಸಂಬಂಧಿಸಿದ ಅನುಸರಣೆಯ ಮೌಲ್ಯಮಾಪನವನ್ನು ಒಳಗೊಂಡಿರಬೇಕೆಂದು ಆಜ್ಞಾಪಿಸುತ್ತದೆ-

- ರಾಜಸ್ವ ಸ್ವೀಕೃತಿ ಮತ್ತು ರಾಜಸ್ವ ವೆಚ್ಚಗಳ ಮಧ್ಯೆ ಸಮತೋಲನ
- ಉತ್ಪಾದನಾ ಆಸ್ತಿಗಳನ್ನು ಸೃಜಿಸಲು ಸಾಲವನ್ನು ಒಳಗೊಂಡಂತೆ ಬಂಡವಾಳ ಸ್ವೀಕೃತಿಯನ್ನು ಬಳಸುವುದು.

ಮೇಲಿನ ಎರಡು ಅಂಶಗಳನ್ನು ಈ ಕೆಳಗೆ ಚರ್ಚಿಸಲಾಗಿದೆ.


8.2) ರಾಜಸ್ವ ಸ್ವೀಕೃತಿ ಮತ್ತು ರಾಜಸ್ವ ವೆಚ್ಚಗಳ ಮಧ್ಯೆ ಸಮತೋಲನ

64. ರಾಜ್ಯವು ಈವರೆಗೂ ವಿತ್ತೀಯ ಶಿಸ್ತನ್ನು ತನ್ನ ಗುರಿಯಾಗಿ ಕಾಪಾಡಿಕೊಂಡು ಬಂದಿದೆ. ಆದರೆ 2019-20 ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡುವ ತೆರಿಗೆ ಪಾಲಿನಲ್ಲಿ ರೂ.8,887 ಕೋಟಿಗಳಷ್ಟನ್ನು ಕಡಿತಗೊಳಿಸಿದ್ದು ರಾಜ್ಯದ ರಾಜಸ್ವ ಸಂಗ್ರಹಣೆಯಲ್ಲಿ ಬಾರಿ ನಷ್ಟವಾಗಿದೆ. ಈ ಕಾರಣದಿಂದಾಗಿ ಆರ್ಥಿಕ ಶಿಸ್ತನ್ನು ಕಾಪಾಡಲು ರಾಜ್ಯವು ವೆಚ್ಚವನ್ನು ಕಡಿತಗೊಳಿಸುವ ಅನಿವಾರ್ಯತೆ ಉದ್ಭವಿಸಿದೆ.

65. 15ನೇ ಹಣಕಾಸು ಆಯೋಗವು 2020-21 ನೇ ಸಾಲಿಗೆ ಅನ್ವಯಿಸುವಂತೆ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂಪನ್ಮೂಲಗಳ ಹಂಚಿಕೆಯ ಕುರಿತು ಮಧ್ಯಂತರ ವರದಿ ನೀಡಿದೆ. 15ನೇ ಹಣಕಾಸು ಆಯೋಗದ ವರದಿಯಂತೆ ರಾಜ್ಯದ ಪಾಲು 14ನೇ ಹಣಕಾಸು ಆಯೋಗ ನಿಗದಿಪಡಿಸಿದ್ದ ಶೇಕಡ 4.71 ರಿಂದ ಶೇಕಡ 3.64 ಕ್ಕೆ ಇಳಿದಿದೆ. 15ನೇ ಹಣಕಾಸು ಆಯೋಗದ ವರದಿಯಿಂದ ರಾಜ್ಯದ ಪಾಲಿನಲ್ಲಿ ಶೇಕಡ 23 ರಷ್ಟು ಕಡಿಮೆಯಾಗಿದೆ. ರಾಜ್ಯವು ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ಮತ್ತು ದೇಶದ ಆಂತರಿಕ ಉತ್ಪನ್ನಕ್ಕೆ ಗಣನೀಯ ಕೊಡುಗೆ ನೀಡುತ್ತ ಬಂದಿದ್ದರೂ ಸಹ 15ನೇ ಹಣಕಾಸು ಆಯೋಗದ ವರದಿಯಿಂದ ಒಟ್ಟು ಹಂಚಿಕೆಯಲ್ಲಿ ರಾಜ್ಯದ ಪಾಲು ಇಳಿಕೆಯಾಗಿರುವುದು ರಾಜ್ಯಕ್ಕೆ ಬಾರಿ ಹಿನ್ನಡೆಯಾಗಿದೆ.


66. ಜಿ.ಎಸ್.ಟಿ ಸಂಗ್ರಹದಲ್ಲಿನ ಕೊರತೆ ಸರಿದೂಗಿಸಲು ಕೇಂದ್ರ ಸರ್ಕಾರವು ರಾಜ್ಯಕ್ಕೆ ಜಿ.ಎಸ್.ಟಿ ಪರಿಹಾರ ನೀಡುತ್ತದೆ. ಆದರೆ ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರವು ಸಂಗ್ರಹಿಸುವ ಜಿ.ಎಸ್.ಟಿ ಉಪಕರಗಳಲ್ಲಿ ಇಳಿಕೆಯಾಗಿರುವುದರಿಂದ ರಾಜ್ಯಕ್ಕೆ ಬರಬೇಕಾಗಿರುವ ಜಿ.ಎಸ್.ಟಿ ಪರಿಹಾರ ಪೂರ್ಣ ಪ್ರಮಾಣದಲ್ಲಿ ಬಾರದೆಯಿರುವ ಸಾಧ್ಯತೆಯಿದೆ. ಇದರಿಂದಾಗಿ ರಾಜ್ಯದ ಬೆಳವಣಿಗೆ ಕಾರ್ಯಕ್ರಮಗಳ ವೆಚ್ಚಗಳಿಗೆ ತೊಂದರೆಯಾಗಲಿದೆ. ರಾಜ್ಯದ ಜಿ.ಎಸ್.ಟಿ ತೆರಿಗೆ ಸಂಗ್ರಹಣೆಯಲ್ಲಿ ಸ್ಥಿರತೆ ಕಂಡು ಬರುತ್ತಿದ್ದರೂ ಸಹ ಕೊರತೆಯನ್ನು ಸರಿದೂಗಿಸಲು ಮತ್ತಷ್ಟು ಕಾಲಾವಧಿ ಬೇಕಿದೆ.

67. ರಾಜ್ಯದ ರಾಜಸ್ವ ಸ್ವೀಕೃತಿಗಳಲ್ಲಿ ಬದ್ಧ ವೆಚ್ಚದ ಪಾಲು ಶೇ.90 ರಷ್ಟನ್ನು ತಲುಪಿದ್ದು ಹೊಸ ಯೋಜನೆಗಳಿಗೆ ಅವಕಾಶ ಸೀಮಿತವಾಗಿದೆ. ಆದ್ದರಿಂದ ವಿವೇಕಯುತವಾಗಿ ವೆಚ್ಚವನ್ನು ನಿರ್ವಹಿಸುವುದು ಸದ್ಯದ ಅವಶ್ಯಕತೆಯಾಗಿದೆ. ಅಲ್ಪಾವಧಿಯಲ್ಲಿ ರಾಜ್ಯದ ರಾಜಸ್ವದಲ್ಲಿ ಹೆಚ್ಚಿನ ಬೆಳವಣಿಗೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲದಿರುವುದರಿಂದ ಮತ್ತು ವಿತ್ತೀಯ ಹೊಣೆಗಾರಿಕೆ ಅಧಿನಿಯಮದಂತೆ ರಾಜಸ್ವ ಹೆಚ್ಚಳವನ್ನು ಕಾಯ್ದುಕೊಳ್ಳುವ ಅವಶ್ಯಕತೆ ಇರುವುದರಿಂದ ರಾಜಸ್ವ ವೆಚ್ಚವನ್ನು ಹಿಡಿತದಲ್ಲಿಟ್ಟುಕೊಳ್ಳುವ ಅನಿವಾರ್ಯತೆ ಇದೆ. ಸಹಾಯಧನವನ್ನು ಫಲಾನುಭವಿಗಳಿಗೆ ನೇರವಾಗಿ ವರ್ಗಾಯಿಸುವ ಮೂಲಕ ಸೀಮಿತವಾಗಿರುವ ಸಂಪನ್ಮೂಲಗಳನ್ನು ರಾಜ್ಯದ ಬೆಳವಣಿಗೆ ಕಾರ್ಯಕ್ರಮಗಳಿಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅವಶ್ಯಕತೆಯಿದೆ.



8.3) ಉತ್ಪಾದನಾ ಆಸ್ತಿಯನ್ನು ಸೃಜಿಸಲು ಸಾಲವನ್ನು ಒಳಗೊಂಡಂತೆ ಬಂಡವಾಳ ಸ್ವೀಕೃತಿಯ ಬಳಕೆ

68. ಬಂಡವಾಳ ಸ್ವೀಕೃತಿಯು ಋಣೇತರ ಬಂಡವಾಳ ಸ್ವೀಕೃತಿಗಳಾದ ಆಸ್ತಿಯ ಮಾರಾಟ ಮತ್ತು ಸಾಲ ವಸೂಲಾತಿ ಹಾಗೂ ಮುಂಗಡಗಳ ಜೊತೆಗೆ ಸಾರ್ವಜನಿಕ ಋಣದ ಸಾಲಗಳನ್ನು ಒಳಗೊಂಡಿರುತ್ತದೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿರುವ ತೆರಿಗೆ ಪಾಲಿನಲ್ಲಿ ಇಳಿಕೆಯಾಗಿರುವುದು ಮತ್ತು 2021-22 ಕ್ಕೆ ಜಿ.ಎಸ್.ಟಿ ಪರಿಹಾರ ಕೊನೆಗೊಳ್ಳಲಿದ್ದು ಇದರಿಂದಾಗಿ ರಾಜಸ್ವ ಸ್ವೀಕೃತಿಗಳು ಕಡಿಮೆಯಾಗಲಿದೆ. ಇದರಿಂದ ರಾಜಸ್ವ ಹೆಚ್ಚಳವು ಒತ್ತಡದಲ್ಲಿ ಸಿಲುಕುವ ಸಾಧ್ಯತೆಯಿದ್ದು, ಬಂಡವಾಳ ವೆಚ್ಚವನ್ನು ಭರಿಸಲು ಸಾಲಗಳ ಮೇಲೆ ಅವಲಂಬಿತವಾಗಬೇಕಿದೆ. ಆದರೆ ರಾಜ್ಯ ಸರ್ಕಾರ ಮಾಡುವ ಸಾಲಗಳು ಕೇಂದ್ರ ಸರ್ಕಾರ ನಿರ್ಧರಿಸುವ ಮಿತಿಗೆ ಒಳಪಟ್ಟಿರುವುದರಿಂದ ಬಂಡವಾಳ ವೆಚ್ಚಕ್ಕೆ ಅನುದಾನ ಕೊರತೆಯಾಗಲಿದೆ. ಸಾಲಗಳ ಹೆಚ್ಚಳದಿಂದ ಮುಂದಿನ ದಿನಗಳಲ್ಲಿ ಸಾಲ ಮರುಪಾವತಿಯ ಹೊರೆಯು ಹೆಚ್ಚಾಗಲಿದೆ.



ಕೋಷ್ಟಕ-ಬಿ

ಮಧ್ಯಮಾವಧಿ ವಿತ್ತೀಯ ಯೋಜನೆ ಪರಿಕಲ್ಪನೆಗಳು 2020-2024

(ಕೋಟಿ ರೂ.ಗಳಲ್ಲಿ)

	ವಿವರಗಳು	2018-19 ಲಕ್ಷ	2019-20 ಆ.ಅಂ	2019-20 ಪ.ಅಂ	2020-21 ಆ.ಅಂ	2021-22 ಅಂದಾಜು	2022-23 ಅಂದಾಜು	2023-24 ಅಂದಾಜು
1	ರಾಜಸ್ವ ಸ್ವೀಕೃತಿಗಳು	164979	181863	177255	179920	201686	191227	207230
	(i) ರಾಜ್ಯದ ಸ್ವಂತ ತೆರಿಗೆ *	107584	118993	118989	128107	146600	132597	144762
	(ii) ತೆರಿಗೆಯೇತರ ರಾಜಸ್ವಗಳು	6773	8055	7508	7767	8078	8401	8737
	(iii) ಕೇಂದ್ರ ಸರ್ಕಾರದ ಸ್ವೀಕೃತಿಗಳು							
	- ತೆರಿಗೆ ಪಾಲು	35895	39806	30919	28591	31164	33969	37026
	- ಸಹಾಯಾನುದಾನ	14727	15008	19840	15454	15843	16260	16705
2	ರಾಜಸ್ವ ವೆಚ್ಚ	164300	181605	176970	179776	200713	221970	254062
	(i) ಬಡ್ಡಿ	15423	19060	18641	22216	25623	29552	33876
	(ii) ವೇತನಗಳು	28967	32988	33598	37291	39399	43877	55743
	(iii) ನಿವೃತ್ತಿ ವೇತನಗಳು	15109	19236	19555	22211	24210	26389	28764
	(iv) ಸಹಾಯಧನ #	19415	21118	21562	19942	22788	26208	30349
	(vi) ಯುಎಲ್‌ಬಿಗಳಿಗೆ ವರ್ಗಾವಣೆ	5425	6856	6734	6591	7542	6822	7448
	(vii) ಒ ಮತ್ತು ಎಂ	37593	41900	39883	41255	45380	49918	54910
	(viii) ಆಡಳಿತಾತ್ಮಕ ವೆಚ್ಚ	2297	2657	2890	3133	3309	3496	3693
	(ix) ಇತರೆ ರಾಜಸ್ವ ವೆಚ್ಚ	40072	37789	34108	27137	32462	35708	39279
3	ರಾಜಸ್ವ ಹೆಚ್ಚಳ	679	258	285	143	973	-30743	-46831
4	ಬಂಡವಾಳ ಸ್ವೀಕೃತಿ (ಸಾಲೇತರ)	26	275	343	297	308	321	334
5	ಬಂಡವಾಳ ವೆಚ್ಚ	39147	42584	39380	46512	59645	35410	26038
6	ವಿತ್ತೀಯ ಕೊರತೆ	38442	42051	38752	46072	58363	65832	72536
7	ಬಾಕಿಯಿರುವ ಸಾಲಗಳು	270377	308820	308412	351759	410122	475954	548490
8	ಒಟ್ಟು ಹೊಣೆಗಾರಿಕೆಗಳು	285238	327209	325969	368692	427056	492888	565424
9	ಪ್ರಸಕ್ತ ದರಗಳಲ್ಲಿ ಜಿ.ಎಸ್.ಡಿ.ಪಿ.	1408112	1698685	1698685	1805742	2012532	2270067	2501241
10	ಜಿ.ಎಸ್.ಡಿ.ಪಿ. ಬೆಳವಣಿಗೆ ದರ	7.4%	20.6%	20.6%	6.3%	11.5%	12.8%	10.2%
	ಜಿ.ಎಸ್.ಡಿ.ಪಿ. ಶೇ.ವಾರು ಪ್ರಮಾಣವಾಗಿ							
1	ರಾಜಸ್ವ ಸ್ವೀಕೃತಿಗಳು	11.72	10.71	10.43	9.96	10.02	8.42	8.29
	(i) ರಾಜ್ಯದ ಸ್ವಂತ ತೆರಿಗೆ	7.64	7.01	7.00	7.09	7.28	5.84	5.79
	(ii) ತೆರಿಗೆಯೇತರ ರಾಜಸ್ವಗಳು	0.48	0.47	0.44	0.43	0.40	0.37	0.35
	(iii) ಕೇಂದ್ರ ಸರ್ಕಾರದ ಸ್ವೀಕೃತಿಗಳು							
	- ತೆರಿಗೆ ಪಾಲು	2.55	2.34	1.82	1.58	1.55	1.50	1.48
	- ಸಹಾಯಾನುದಾನ	1.05	0.88	1.17	0.86	0.79	0.72	0.67
2	ರಾಜಸ್ವ ವೆಚ್ಚ	11.67	10.69	10.42	9.96	9.97	9.78	10.16
	(i) ಬಡ್ಡಿ	1.10	1.12	1.10	1.23	1.27	1.30	1.35
	(ii) ವೇತನಗಳು	2.06	1.94	1.98	2.07	1.96	1.93	2.23
	(iii) ನಿವೃತ್ತಿ ವೇತನಗಳು	1.07	1.13	1.15	1.23	1.20	1.16	1.15
	(iv) ಸಹಾಯಧನ	1.38	1.24	1.27	1.10	1.13	1.15	1.21
	(vi) ಯುಎಲ್‌ಬಿಗಳಿಗೆ ವರ್ಗಾವಣೆ	0.39	0.40	0.40	0.36	0.37	0.30	0.30
	(vii) ಒ ಮತ್ತು ಎಂ	2.67	2.47	2.35	2.28	2.25	2.20	2.20
	(viii) ಆಡಳಿತಾತ್ಮಕ ವೆಚ್ಚ	0.16	0.16	0.17	0.17	0.16	0.15	0.15
	(ix) ಇತರೆ ರಾಜಸ್ವ ವೆಚ್ಚ	2.85	2.22	2.01	1.50	1.61	1.57	1.57
3	ರಾಜಸ್ವ ಹೆಚ್ಚಳ	0.05	0.02	0.02	0.01	0.05	-1.35	-1.87
4	ಬಂಡವಾಳ ಸ್ವೀಕೃತಿ (ಸಾಲೇತರ)	0.00	0.02	0.02	0.02	0.02	0.01	0.01
5	ಬಂಡವಾಳ ವೆಚ್ಚ	2.78	2.51	2.32	2.58	2.96	1.56	1.04
6	ವಿತ್ತೀಯ ಕೊರತೆ	2.73	2.48	2.28	2.55	2.90	2.90	2.90
7	ಬಾಕಿಯಿರುವ ಸಾಲಗಳು	19.20	18.18	18.16	19.48	20.38	20.97	21.93
8	ಒಟ್ಟು ಹೊಣೆಗಾರಿಕೆಗಳು	20.26	19.26	19.19	20.42	21.22	21.71	22.61

* ರಾಜ್ಯದ ಸ್ವಂತ ತೆರಿಗೆಯು ಜಿ.ಎಸ್.ಡಿ. ಪರಿಹಾರ ಒಳಗೊಂಡಿರುತ್ತದೆ, # ಅವ್ಯಕ್ತ ಸಹಾಯಧನ ಒಳಗೊಂಡಿರುವುದಿಲ್ಲ

ಮಧ್ಯಮಾವಧಿ ವಿತ್ತೀಯ ಯೋಜನೆ 2020-24 ರಲ್ಲಿ ಮುನ್ನಾಂದಾಜುಗಳಿಗೆ ಪರಿಗಣಿಸಿರುವ ಪರಿಕಲ್ಪನೆಗಳು
ಈ ಮುಂದಿನಂತಿವೆ:

ಜಿ.ಎಸ್.ಡಿ.ಪಿ

1. 15ನೇ ಹಣಕಾಸು ಆಯೋಗವು ಜಿ.ಎಸ್.ಡಿ.ಪಿ ಅಂದಾಜಿಸಲು ಯಾವುದೇ ಸೂತ್ರ ನೀಡದ ಕಾರಣ, ವಿತ್ತೀಯ ಸೂಚಕಗಳನ್ನು ಅಂದಾಜಿಸಲು 14ನೇ ಹಣಕಾಸು ಆಯೋಗದ ಸೂತ್ರದಂತೆ ರಾಜ್ಯದ ಜಿ.ಎಸ್.ಡಿ.ಪಿಯನ್ನು ಅಂದಾಜಿಸಲಾಗಿದೆ.

ರಾಜಸ್ವ ಜಮೆಗಳು

2. ಜಿ.ಎಸ್.ಟಿ ಸಂಗ್ರಹಣೆ ಮತ್ತು ಮಾರಟ ತೆರಿಗೆಯು ಕ್ರಮವಾಗಿ ಶೇ.14 ಮತ್ತು ಶೇ.8 ರಷ್ಟು ಬೆಳವಣಿಗೆ ಹೊಂದುತ್ತವೆ ಎಂದು ಅಂದಾಜು ಮಾಡಲಾಗಿದೆ.
3. ಕೇಂದ್ರ ಸರ್ಕಾರದ ಆಯವ್ಯದಲ್ಲಿ ರಾಜ್ಯಗಳಿಗೆ ಜಿ.ಎಸ್.ಟಿ ಪರಿಹಾರವನ್ನು ಜಿ.ಎಸ್.ಟಿ ಉಪಕರಗಳ ಸ್ವೀಕೃತಿಯ ಆಧಾರದ ಮೇಲೆ ನೀಡಲಾಗುವುದು ಎಂದು ಹೇಳಿದ್ದರೂ, ವಾಸ್ತವ ಕೊರತೆಯ ಆಧಾರದ ಮೇಲೆ ರಾಜ್ಯಕ್ಕೆ ಜಿ.ಎಸ್.ಟಿ ಪರಿಹಾರ ಪೂರ್ತಿಯಾಗಿ ದೊರೆಯುವುದು ಎಂದು ಅಂದಾಜಿಸಲಾಗಿದೆ.
4. ಅಬಕಾರಿ ತೆರಿಗೆಯಲ್ಲಿ ತೆರಿಗೆ ಸುಧಾರಣೆಯ ಕ್ರಮಗಳನ್ನು ಈಗಾಗಲೇ ಜಾರಿಗೆ ತಂದಿದ್ದು ಮುಂದಿನ ವರ್ಷಗಳಿಗೆ ಕನಿಷ್ಠ ಶೇ.1 ರ ಬೆಳವಣಿಗೆಯನ್ನು ಊಹಿಸಲಾಗಿದೆ.
5. ಮುಂದಿನ ದಿನಗಳಲ್ಲಿ ಹೆಚ್ಚಿನ ನೋಂದಣಿಯನ್ನು ನಿರೀಕ್ಷಿಸುತ್ತ ಮುದ್ರಾಂಕ ಮತ್ತು ನೋಂದಣಿ ತೆರಿಗೆಯ ಸಂಗ್ರಹದಲ್ಲಿ ಶೇ.8 ರ ಬೆಳವಣಿಗೆಯನ್ನು ಪರಿಗಣಿಸಲಾಗಿದೆ.
6. ವಾಹನ ಮಾರಾಟದ ಬೇಡಿಕೆಯ ಕುಸಿತದಿಂದ ಮೋಟಾರು ವಾಹನ ತೆರಿಗೆ ಸಂಗ್ರಹಣೆಯಲ್ಲಿ ಇಳಿಕೆ ಕಂಡಿದ್ದು, ಮುಂದಿನ ದಿನಗಳಲ್ಲಿ ಬೇಡಿಕೆಯ ಹೆಚ್ಚಳವನ್ನು ನಿರೀಕ್ಷಿಸುತ್ತ ಮೋಟಾರು ವಾಹನ ತೆರಿಗೆಯಲ್ಲಿ ಶೇ.4 ರಷ್ಟು ಬೆಳವಣಿಗೆಯನ್ನು ಅಂದಾಜಿಸಲಾಗಿದೆ.
7. ತೆರಿಗೆಯೇತರ ರಾಜಸ್ವವನ್ನು ಶೇ.4 ರ ಬೆಳವಣಿಗೆ ದರದಲ್ಲಿ ಅಂದಾಜಿಸಲಾಗಿದೆ.
8. ಕೇಂದ್ರದ ತೆರಿಗೆಯಲ್ಲಿ ರಾಜ್ಯದ ಪಾಲನ್ನು ಕೇಂದ್ರದ ನಿವ್ವಳ ತೆರಿಗೆಗಳ ಸಂಯುಕ್ತ ವಾರ್ಷಿಕ ಬೆಳವಣಿಗೆ ದರದಲ್ಲಿ ಅಂದಾಜು ಮಾಡಲಾಗಿದೆ.
9. ಕೇಂದ್ರ ಸರ್ಕಾರದಿಂದ ಬರುವ ಅನುದಾನವನ್ನು ಪ್ರಸಕ್ತ ವರ್ಷದ ಆಯವ್ಯದಲ್ಲಿ ಅಂದಾಜಿಸಿರುವುದನ್ನೇ ಮುಂದಿನ ವರ್ಷಗಳಿಗೂ ಪರಿಕಲ್ಪಿಸಲಾಗಿದೆ.
10. 15ನೇ ಹಣಕಾಸು ಆಯೋಗವು 2020-21 ಕ್ಕೆ ಮಾತ್ರ ಅನ್ವಯಿಸುವಂತೆ ಮಧ್ಯಂತರ ವರದಿಯನ್ನು ಸಲ್ಲಿಸಿರುವುದರಿಂದ ಮತ್ತು ತದನಂತರದ ವರ್ಷಗಳಿಗೆ ಹಣಕಾಸು ಆಯೋಗದ ಅನುದಾನದ ಬಗ್ಗೆ

ಯಾವುದೇ ಸ್ಪಷ್ಟತೆ ಇಲ್ಲದ ಕಾರಣ ಶೇ.7 ರ ಬೆಳವಣಿಗೆ ದರವನ್ನು ಹಣಕಾಸು ಆಯೋಗದ ಅನುದಾನಕ್ಕೆ ಪರಿಕಲ್ಪಿಸಲಾಗಿದೆ.

ರಾಜಸ್ವ ವೆಚ್ಚ

11. ವಿತ್ತೀಯ ಕೊರತೆಯನ್ನು ಸರಿದೂಗಿಸಲು ಪಡೆಯುವ ಸಾಲಗಳನ್ನು ಗಣನೆಗೆ ತೆಗೆದುಕೊಂಡು ಅವುಗಳ ಮೇಲಿನ ಸರಾಸರಿ ಬಡ್ಡಿ ದರವನ್ನು ಪರಿಗಣಿಸಿ, ಬಡ್ಡಿ ವೆಚ್ಚವನ್ನು ಅಂದಾಜು ಮಾಡಲಾಗಿದೆ. ಬಡ್ಡಿ ದರವು ಹಲವಾರು ಸ್ಥೂಲ ಆರ್ಥಿಕ ಅಂಶಗಳನ್ನು ಅವಲಂಬಿಸಿರುವುದರಿಂದ ಪ್ರಸ್ತುತ ಸಾಲಗಳನ್ನು ಯಾವ ದರದಲ್ಲಿ ಪಡೆಯಲಾಗುತ್ತಿದೆಯೋ ಅದೇ ದರವನ್ನು ಅಂದಾಜಿಸಲು ಬಳಸಲಾಗಿದೆ.
12. ವೇತನ ಸಂಬಂಧಿಸಿದ ವೆಚ್ಚಗಳನ್ನು ಪ್ರಸ್ತುತ ಸೇವೆಯಲ್ಲಿರುವ ನೌಕರರಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಪರಿಗಣಿಸಿ ಅಂದಾಜಿಸಲಾಗಿದೆ.
13. ಪಿಂಚಣಿ ವೆಚ್ಚಗಳನ್ನು ಶೇ.9 ರ ಬೆಳವಣಿಗೆ ದರದ ಆಧಾರದ ಮೇಲೆ ಅಂದಾಜಿಸಲಾಗಿದೆ.
14. ಸಹಾಯಧನ, ಆಡಳಿತಾತ್ಮಕ ವೆಚ್ಚ ಹಾಗೂ ನಿರ್ವಹಣಾ ವೆಚ್ಚಗಳನ್ನು ಅವುಗಳ ಸಂಯುಕ್ತ ವಾರ್ಷಿಕ ಬೆಳವಣಿಗೆ ದರವನ್ನು ಪರಿಗಣಿಸಿ ಅಂದಾಜಿಸಲಾಗಿದೆ.
15. ನಗರ ಸ್ಥಳೀಯ ಸಂಸ್ಥೆಗಳಿಗೆ ಹಣಕಾಸು ವರ್ಗಾವಣೆಯನ್ನು, ತೆರಿಗೆ ಬೆಳವಣಿಗೆಯ ದರದಲ್ಲೇ ಏರಿಕೆಯಾಗುವುದೆಂದು ಅಂದಾಜಿಸಲಾಗಿದೆ.

ಬಂಡವಾಳ ಸ್ವೀಕೃತಿಗಳು ಮತ್ತು ಸಾಲಗಳು

16. ಋಣೇತರ ಬಂಡವಾಳ ಸ್ವೀಕೃತಿಗಳು ಶೇ.4 ರ ಬೆಳವಣಿಗೆ ದರದಲ್ಲಿ ಅಂದಾಜಿಸಲಾಗಿದೆ.
17. ರಾಜಸ್ವ ಹೆಚ್ಚಳವು ಕ್ಷೀಣಿಸುತ್ತಿರುವ ಕಾರಣ, ರಾಜ್ಯವು ವೆಚ್ಚವನ್ನು ಭರಿಸಲು ಸಾಲಗಳ ಮೇಲೆ ಅವಲಂಬಿತವಾಗಬೇಕಿದೆ. ಸಾಲ ಪಡೆಯುವಿಕೆಯು ಮರುಪಾವತಿಯ ಸಾಮರ್ಥ್ಯವನ್ನು ಆಧರಿಸಿರುವ ಜೊತೆಗೆ ರಾಜಸ್ವ ಸ್ವೀಕೃತಿಗಳಿಗೆ ಬಡ್ಡಿ ಪಾವತಿಯ ಅನುಪಾತದ ಮೇಲೂ ನಿರ್ಣಯಿಸಲ್ಪಡುತ್ತದೆ.

ಬಂಡವಾಳ ವೆಚ್ಚ

18. ಬಂಡವಾಳ ವೆಚ್ಚದ ಅಂದಾಜನ್ನು ರಾಜಸ್ವ ಹೆಚ್ಚಳ ಹಾಗೂ ವಿತ್ತೀಯ ಕೊರತೆಯನ್ನು ಆಧರಿಸಿ ಅಂದಾಜಿಸಲಾಗಿದೆ. ಆದರೆ 2022-23 ರಿಂದ ರಾಜ್ಯಕ್ಕೆ ಜಿ.ಎಸ್.ಟಿ ಪರಿಹಾರ ಬಾರದೆಯಿರುವುದರಿಂದ ಮತ್ತು ಕೇಂದ್ರದಿಂದ ಬರುವ ರಾಜ್ಯದ ತೆರಿಗೆ ಪಾಲಿನಲ್ಲಿ ಇಳಿಕೆಯಾಗಿರುವುದರಿಂದ ರಾಜಸ್ವ ಕೊರತೆಯಾಗಲಿದ್ದು ಮುಂದಿನ ವರ್ಷಗಳಲ್ಲಿ ಬಂಡವಾಳ ವೆಚ್ಚವು ಕಡಿಮೆಯಾಗಲಿದೆ.

**ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದ
ಪ್ರಕರಣ 5(2)(ಸಿ)ಪ್ರಕಾರ ಅನುಬಂಧಗಳು**

ವಿವರಣಾ ಪಟ್ಟಿ-1

ಆರ್ಥಿಕ ವರ್ಷ 2018-19 ಮತ್ತು 2019-20ರ ಮೊದಲ ಮೂರು ತ್ರೈಮಾಸಿಕಗಳಲ್ಲಿ ಕಬ್ಬು ಖರೀದಿ ತೆರಿಗೆ ಮುಂದೂಡುವಿಕೆಯಡಿ ತೆರಿಗೆ ವೆಚ್ಚ / ರಾಜಸ್ವ ಬಿಟ್ಟು ಕೊಟ್ಟಿರುವುದು

(ರೂ. ಲಕ್ಷಗಳಲ್ಲಿ)

ಕ್ರಮ ಸಂಖ್ಯೆ	ಸಕ್ಕರೆ ಘಟಕದ ಹೆಸರು	2018-19ರಲ್ಲಿ ವಿನಾಯಿತಿ/ ರಿಯಾಯಿತಿ ಮೌಲ್ಯ	2019-20ರಲ್ಲಿ ವಿನಾಯಿತಿ/ ರಿಯಾಯಿತಿ ಮೌಲ್ಯ (ಮೊದಲ ಮೂರು ತ್ರೈಮಾಸಿಕಗಳಲ್ಲಿ)	ರಿಯಾಯಿತಿ ರೂಪ
1	ಮೆ ಪ್ಯಾರಿ ಶುಗರ್ಸ್ ಲಿಮಿಟೆಡ್, ರಾಮದುರ್ಗ	0	161.81	ಕಬ್ಬು ಖರೀದಿ ತೆರಿಗೆ ಬಡ್ಡಿರಹಿತ ಸಾಲವಾಗಿ ಪರಿವರ್ತನೆಯಾಗಿರುತ್ತದೆ. (2015-16) ಸರ್ಕಾರಿ ಆದೇಶ ಸಂಖ್ಯೆ:117/ಸ.ಸ.ಕಾ: 2018ರ ಬೆಂಗಳೂರು ದಿನಾಂಕ:23-05-2019.
2	ಮೆ ಸತೀಶ್ ಶುಗರ್ಸ್ ಲಿಮಿಟೆಡ್, ಹುಣಶ್ಯಾಳ. ತಾ: ಗೋಕಾಕ (2014-15)	0	381.80	ಕಬ್ಬು ಖರೀದಿ ತೆರಿಗೆ ಬಡ್ಡಿರಹಿತ ಸಾಲವಾಗಿ ಪರಿವರ್ತನೆಯಾಗಿರುತ್ತದೆ (2014-15) ಸರ್ಕಾರಿ ಆದೇಶ ಸಂಖ್ಯೆ:ಸಿಐ 18/ಸ.ಸ.ಕಾ: 2019ರ ಬೆಂಗಳೂರು ದಿನಾಂಕ:16-10-2019.
3	ಮೆ ಸತೀಶ್ ಶುಗರ್ಸ್ ಲಿಮಿಟೆಡ್, ಹುಣಶ್ಯಾಳ. ತಾ: ಗೋಕಾಕ (2015-16)	0	304.83	ಕಬ್ಬು ಖರೀದಿ ತೆರಿಗೆ ಬಡ್ಡಿರಹಿತ ಸಾಲವಾಗಿ ಪರಿವರ್ತನೆಯಾಗಿರುತ್ತದೆ (2015-16) ಸರ್ಕಾರಿ ಆದೇಶ ಸಂಖ್ಯೆ:ಸಿಐ 20/ಸ.ಸ.ಕಾ: 2019ರ ಬೆಂಗಳೂರು ದಿನಾಂಕ:05-09-2019.
4	ಮೆ ಶ್ರೀ. ಸೋಮೇಶ್ವರ ಎಸ್.ಎಸ್.ಕೆ.ಎನ್ . ಬೈಲಹೊಂಗಲ	0	475.00	ಸರ್ಕಾರಿ ಆದೇಶ ಸಂಖ್ಯೆ:10/ಸ.ವಾ.ಕೆ ಸ.ಸ.ಕಾ: 2019ರ ಬೆಂಗಳೂರು ದಿನಾಂಕ:30-03-2019 (2005-06 ರಿಂದ 2012-13)
5	ಮೆ ಗೋದಾವರಿ ಬಯೋರಿಪಾಯ ನರಿ ಲಿಮಿಟೆಡ್, ಸಮೀರವಾಡಿ	0	303.59	ಕಬ್ಬು ಖರೀದಿ ತೆರಿಗೆ ಬಡ್ಡಿರಹಿತ ಸಾಲವಾಗಿ ಪರಿವರ್ತನೆಯಾಗಿರುತ್ತದೆ. (2015-16) ಸರ್ಕಾರಿ ಆದೇಶ ಸಂಖ್ಯೆ:117/ಸ.ಸ.ಕಾ: 2018ರ ಬೆಂಗಳೂರು ದಿನಾಂಕ:23-05-2019.
6	ಮೆ ಕೆ.ಪಿ.ಆರ್.ಸುಗರ್ಸ್, ಮಿಲ್ಲ, ಪ್ರಾ.ಲಿಮಿಟೆಡ್, ಆಲಮೇಲ	0	199.60	ಕಬ್ಬು ಖರೀದಿ ತೆರಿಗೆ ಬಡ್ಡಿರಹಿತ ಸಾಲವಾಗಿ ಪರಿವರ್ತನೆಯಾಗಿರುತ್ತದೆ. (2015-16) ಸರ್ಕಾರಿ ಆದೇಶ ಸಂಖ್ಯೆ:117/ಸ.ಸ.ಕಾ: 2018ರ ಬೆಂಗಳೂರು ದಿನಾಂಕ:23-05-2019.

ಕ್ರಮ ಸಂಖ್ಯೆ	ಸಕ್ಕರೆ ಘಟಕದ ಹೆಸರು	2018-19ರಲ್ಲಿ ವಿನಾಯಿತಿ/ ರಿಯಾಯಿತಿ ಮೌಲ್ಯ	2019-20ರಲ್ಲಿ ವಿನಾಯಿತಿ/ ರಿಯಾಯಿತಿ ಮೌಲ್ಯ (ಮೊದಲ ಮೂರು ತ್ರೈಮಾಸಿಕಗಳಲ್ಲಿ)	ರಿಯಾಯಿತಿ ರೂಪ
7	ಮೆ ಬನ್ನಾರಿ ಅಮ್ಮನ್ ಪುಗರ್ನ್ ಲಿ., ಅಳಗಂಚಿ, ನಂಜನಗೂಡು ತಾಲ್ಲೂಕು. (ವಿಸ್ತೃತ ಘಟಕ)	0	175.93	ದಿನಾಂಕ:05.09.2019ರಂದು ಆರ್ಥಿಕ ವರ್ಷ 2015-16ರ ಸಾಲಿನ ಕಬ್ಬು ಖರೀದಿ ತೆರಿಗೆಯನ್ನು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಿಂದ ಬಡ್ಡಿ ರಹಿತ ಸಾಲವಾಗಿ ಪರಿವರ್ತಿಸಿ ಆದೇಶಿಸಲಾಗಿದೆ.
8	ಮೆ ವಿಜಯನಗರ ಶುಗರ್ ಪ್ರೈ.ಲಿ ಗಂಗಾಪುರ ತಾ. ಮುಂಡರಗಿ	0	207.57	2014-15 ನೇ ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆಗಳು ಸರ್ಕಾರಕ್ಕೆ ಪಾವತಿಸಬೇಕಾದ ಕಬ್ಬು ಖರೀದಿ ತೆರಿಗೆಯ ಮೇಲಿನ ಬಡ್ಡಿ ರಹಿತ ಸಾಲವಾಗಿ ಪರಿವರ್ತಿಸಲಾಗಿರುತ್ತದೆ. ಸರ್ಕಾರದ ಆದೇಶ ಸಂಖ್ಯೆ:ಸಿಐ18/ಸಸಕಾ2019/ಬೆಂಗಳೂರು ದಿನಾಂಕ:16-10-2019
9	ಮೆ ಭಾಲ್ಕೇಶ್ವರ ಶುಗರ್ ಲಿಮಿಟೆಡ್ ಬಜೋಳಗಾ ತಾ:ಭಾಲ್ಕಿ ಜಿ: ಬೀದರ	0	71.96	ಸರ್ಕಾರದ ಆದೇಶ ಸಂಖ್ಯೆ:ಸಿಐ 20 ಸಸಕಾ 2019, ಬೆಂಗಳೂರು, ದಿನಾಂಕ:05.09.2019 ಹಾಗೂ ವಾತೆಆ ರವರ ಪತ್ರ ಸಂಖ್ಯೆ:ಆರ್ಆರ್ಫಡಿ/ಸಿಆರ್- 01 /2015-16 ದಿನಾಂಕ:27.09.2019 ಪ್ರಕಾರ ಬಡ್ಡಿ ರಹಿತ ಸಾಲವಾಗಿ ಪರಿವರ್ತಿಸಲಾಗಿರುತ್ತದೆ.
10	ಮೆ ಕೊರಗ್ರೀನ್ ಶುಗರ್ & ಫ್ಯೂಲ್ ಪ್ರಾವೇಟ್ ಲಿಮಿಟೆಡ್, ತುಮಕೂರ ಜಿ: ಯಾದಗಿರಿ	0	113.61	ಸರ್ಕಾರದ ಆದೇಶ ಸಂಖ್ಯೆ:ಸಿಐ 20 ಸಸಕಾ 2019, ಬೆಂಗಳೂರು, ದಿನಾಂಕ:05.09.2019 ಹಾಗೂ ವಾತೆಆ ರವರ ಪತ್ರ ಸಂಖ್ಯೆ:ಆರ್ಆರ್ಫಡಿ/ಸಿಆರ್- 01 /2015-16 ದಿನಾಂಕ:27.09.2019 ಪ್ರಕಾರ ಬಡ್ಡಿ ರಹಿತ ಸಾಲವಾಗಿ ಪರಿವರ್ತಿಸಲಾಗಿರುತ್ತದೆ.
ಒಟ್ಟು ಮೊತ್ತ		0	2395.7	

ವಿವರಣಾ ಪಟ್ಟಿ-1-ಎ

**2018-19ನೇ ಹಣಕಾಸು ವರ್ಷ ಮತ್ತು 2019-20ರ ಮೊದಲ ಮೂರು ತ್ರೈಮಾಸಿಕಗಳಿಗೆ
ಸಂಬಂಧಿಸಿದಂತೆ ಕೈಬಿಡಲಾದ ತೆರಿಗೆ ವೆಚ್ಚ/ರಾಜಸ್ವದ ಬಗ್ಗೆ ಮಾಹಿತಿ**

(ರೂ. ಲಕ್ಷಗಳಲ್ಲಿ)

ವಿಭಾಗದ ಸಂಖ್ಯೆ	ಕ್ರಮ ಸಂಖ್ಯೆ	ಕೈಗಾರಿಕೆಯ ಹೆಸರು	ರಿಯಾಯಿತಿಯ ವರ್ಗೀಕರಣ		
			18-19ರಲ್ಲಿ ರಿಯಾಯಿತಿ ಮೌಲ್ಯ	19-20 ರಲ್ಲಿ ರಿಯಾಯಿತಿ ಮೌಲ್ಯ (ಮೊದಲ ಮೂರು ತ್ರೈಮಾಸಿಕಗಳು)	ಷರಾ
I		ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿ-4, ಬೆಂಗಳೂರು			
	1	ಮೆ. ಹೊಂಡಾ ಮೋಟರ್ ಸೈಕಲ್ಸ್ ಅಂಡ್ ಸ್ಕೂಟರ್ಸ್ ಇಂಡಿಯಾ ಪ್ರೈ.ಲಿ. ನರಸಾಪುರ ಇಂಡಸ್ಟ್ರಿಯಲ್ ಎರಿಯಾ, ಕೋಲಾರ ಡಿಸ್ಟ್ರಿಕ್ಟ್, ಟಿನ್ 29720656112	3473.45	0	ಕೇಂದ್ರೀಯ ಮರುಪಾವತಿ
	2	ಮೆ. ಟಿವಿಎಸ್ ಮೋಟರ್ ಕಂಪನಿ, 2ನೇ ಮಹಡಿ, ನಂ.383, 16ನೇ ಮೇನ್, 3ನೇ ಬ್ಲಾಕ್, ಕೋರಮಂಗಲ, ಬೆಂಗಳೂರು-560095 ಟಿನ್ 29880058504	2409.39	0	ಕೇಂದ್ರೀಯ ಮರುಪಾವತಿ
II		ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿ, ದಾವಣಗೆರೆ			
	1	ಮೆ. ಜೆಎಸ್‌ಡಬ್ಲ್ಯೂ ಲಿಮಿಟೆಡ್, ಸಿಂದೂರ್ ತಾಲ್ಲೂಕು, ತೋರಣಗಲ್ಲು. ಟಿನ್ 29630016301	7450.36	1071.82	ಕೇಂದ್ರೀಯ ಮರುಪಾವತಿ
III		ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿ, ಧಾರವಾಡ			
	1	ಮೆ. ಸಿಬಿಎಂ ಎಂಟರ್ ಪ್ರೈವೇಟ್, "ಚಂದ್ರಶೇಖರ್ ಮ್ಯಾನ್‌ಷನ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು, ಹೊಸೂರು, ಹುಬ್ಬಳ್ಳಿ-580021 ಟಿನ್ 29751346105	21.33	0	ವ್ಯಾಟ್ ಮರುಪಾವತಿ
		ಒಟ್ಟು	13354.53	1071.82	

ವಿವರಣಾ ಪಟ್ಟಿ-1-ಬಿ

(1-ಎ ಮಾಹಿತಿಗಳ ಸಾರಾಂಶ)

(ರೂ. ಲಕ್ಷಗಳಲ್ಲಿ)

ಕ್ರ.ಸಂ.	ತೆರಿಗೆ ವಿನಾಯಿತಿ ವರ್ಗೀಕರಣ ಮತ್ತು ವಿವರಗಳು	2018-19		2019-20ರ (ಮೊದಲ ಮೂರು ತ್ರೈಮಾಸಿಕಗಳು)	
		ಘಟಕಗಳ ಸಂಖ್ಯೆ	ಮೊತ್ತ	ಘಟಕಗಳ ಸಂಖ್ಯೆ	ಮೊತ್ತ
1	ಮೌಲ್ಯವರ್ಧಿತ ತೆರಿಗೆ ಮುಂದೂಡಿಕೆ	-	-	-	-
2	ಕೇಂದ್ರ ತೆರಿಗೆ ಮುಂದೂಡಿಕೆ	-	-	-	-
3	ಪ್ರವೇಶ ತೆರಿಗೆ ವಿನಾಯಿತಿ	-	-	-	-
4	ವ್ಯಾಟ್ ಮರುಪಾವತಿ	1	21.33	-	-
5	ಕೇಂದ್ರೀಯ ಮರುಪಾವತಿ	3	13333.2	1	1071.82
	ಒಟ್ಟು	4	13354.53	1	1071.82

ವಿವರಣಾ ಪಟ್ಟಿ-1-ಸಿ

ಆರ್ಥಿಕ ವರ್ಷ 2018-19 ಮತ್ತು 2019-20ರ ಮೊದಲ ಮೂರು ತ್ರೈ ಮಾಸಿಕಗಳಿಗೆ ಸಂಬಂಧಿಸಿದ
ತೆರಿಗೆ ವೆಚ್ಚ/ ಕೈಬಿಟ್ಟ ರಾಜಸ್ವ

(ರೂ. ಲಕ್ಷಗಳಲ್ಲಿ)

ಕ್ರಮ ಸಂಖ್ಯೆ	ರಿಯಾಯಿತಿಯ ರೀತಿ ಮತ್ತು ವಿವರಗಳು(ವಿನಾಯಿತಿ/ ಮುಂದೂಡಿಕೆ/ಮರುಪಾವತಿ)	ಪ್ರಯೋಜನ ಪಡೆಯುತ್ತಿರುವ ಘಟಕಗಳು	2018-19 ರಲ್ಲಿ ರಿಯಾಯಿತಿ ಮೊಬಲಗು	2019-20ರಲ್ಲಿ ಮೊದಲ ಮೂರು ತ್ರೈಮಾಸಿಕದ ರಿಯಾಯಿತಿ ಮೊಬಲಗು
1	ಮೌಲ್ಯವರ್ಧಿತ ತೆರಿಗೆ ಮುಂದೂಡಿಕೆ	-	-	-
2	ಕೇಂದ್ರ ಮಾರಾಟ ತೆರಿಗೆ ಮುಂದೂಡಿಕೆ	-	-	-
3	ಪ್ರವೇಶ ತೆರಿಗೆ ವಿನಾಯಿತಿ	-	-	-
4	ವ್ಯಾಟ್ ಮರುಪಾವತಿ	ಮೆ. ಸಿಬಿಎಂ ಎಂಟರ್ ಪ್ರೈವೇಟ್, " ಚಂದ್ರಶೇಖರ್ ಮ್ಯಾನ್ಷನ್" ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಎದುರು, ಹೊಸೂರು, ಹುಬ್ಬಳ್ಳಿ-580021 ಟೆನ್ 29751346105	21.33	0
5	ಕೇಂ.ಮಾ.ತೆ ಮರುಪಾವತಿ	ಮೆ. ಹೊಂಡಾ ಮೋಟರ್ಸ್ ಸೈಕಲ್ಸ್ ಅಂಡ್ ಸ್ಕೂಟರ್ಸ್ ಇಂಡಿಯಾ ಪ್ರೈ.ಲಿ. ನರಸಾಪುರ ಇಂಡಸ್ಟ್ರಿಯಲ್ ಏರಿಯಾ, ಕೋಲಾರ ಡಿಸ್ಟ್ರಿಕ್ಟ್, ಟೆನ್ 29720656112	3473.45	0
		ಮೆ. ಟಿವಿಎಸ್ ಮೋಟರ್ಸ್ ಕಂಪನಿ, 2ನೇ ಮಹಡಿ, ನಂ.383, 16ನೇ ಮೇನ್, 3ನೇ ಬ್ಲಾಕ್, ಕೋರಮಂಗಲ, ಬೆಂಗಳೂರು-560095 ಟೆನ್ 29880058504	2409.39	0
		ಮೆ. ಜೆಎಸ್‌ಡಬ್ಲ್ಯೂ ಲಿಮಿಟೆಡ್, ಸಿಂದೂರ್ ತಾಲ್ಲೂಕು, ತೋರಣಗಲ್ಲು. ಟೆನ್ 29630016301	7450.36	1071.82
ಒಟ್ಟು			13354.53	1071.82

ವಿವರಣಾ ಪಟ್ಟಿ - 2
ರಾಜ್ಯದ ಪ್ರಮುಖ ತೆರಿಗೆಗಳ ಅನುಸರಣೆಯ ವೆಚ್ಚ

ಅ) ವಾಣಿಜ್ಯ ತೆರಿಗೆ:

ಕ್ರ.ಸಂ.	ವರ್ತಕರ ವರ್ಗ	ವರ್ತಕರು ಭರಿಸುವ ವೆಚ್ಚದ ವಿವರ	ಪ್ರತಿ ವರ್ತಕರು ಭರಿಸುವ ಒಟ್ಟು ವಾರ್ಷಿಕ ವೆಚ್ಚ (ರೂ.ಗಳಲ್ಲಿ)
1	ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಅಡಿಯಲ್ಲಿ ವರ್ತಕರ ವಾರ್ಷಿಕ ವಹಿವಾಟು		
(ಎ)	0 ಯಿಂದ 20 ಲಕ್ಷಗಳು	ಲೆಕ್ಕಪುಸ್ತಕ ನಿರ್ವಹಿಸುವುದು ಮತ್ತು ವಹಿವಾಟು ವರದಿ ಸಲ್ಲಿಸುವುದು	6000
(ಬಿ)	20 ಯಿಂದ 50 ಲಕ್ಷಗಳು	ಲೆಕ್ಕಪುಸ್ತಕ ನಿರ್ವಹಿಸುವುದು ಮತ್ತು ವಹಿವಾಟು ವರದಿ ಸಲ್ಲಿಸುವುದು	10000
(ಸಿ)	50 ಯಿಂದ 200 ಲಕ್ಷಗಳು	ಲೆಕ್ಕಪುಸ್ತಕ ನಿರ್ವಹಿಸುವುದು ಮತ್ತು ವಹಿವಾಟು ವರದಿ ಸಲ್ಲಿಸುವುದು	20000
(ಡಿ)	200 ಯಿಂದ 500 ಲಕ್ಷಗಳು	ಲೆಕ್ಕಪುಸ್ತಕ ನಿರ್ವಹಿಸುವುದು ಮತ್ತು ವಹಿವಾಟು ವರದಿ ಸಲ್ಲಿಸುವುದು	50000
(ಇ)	500 ಲಕ್ಷಗಳ ಮೇಲ್ಪಟ್ಟು	ಲೆಕ್ಕಪುಸ್ತಕ ನಿರ್ವಹಿಸುವುದು ಮತ್ತು ವಹಿವಾಟು ವರದಿ ಸಲ್ಲಿಸುವುದು	75000
2.	ವೃತ್ತಿ ತೆರಿಗೆ ಕರದಾತರು	ಲೆಕ್ಕಪುಸ್ತಕ ನಿರ್ವಹಿಸುವುದು ಮತ್ತು ವಹಿವಾಟು ವರದಿ ಸಲ್ಲಿಸುವುದು	6000

ಆ) ಮುದ್ರಾಂಕ ಶುಲ್ಕ - ಮುದ್ರಾಂಕ ಮತ್ತು ನೋಂದಣಿ ಇಲಾಖೆ

1	ಕಡ್ಡಾಯವಲ್ಲದ ನೋಂದಾಯಿತ ದಸ್ತಾವೇಜುಗಳು	ಮೌಲ್ಯ
ಅ)	ಮುದ್ರಾಂಕ ಶುಲ್ಕವನ್ನು ಡಿ.ಡಿ./ಪೇ ಆರ್ಡರ್ ಮುಖಾಂತರ ಪಾವತಿಸುವುದು	ಕಮೀಷನ್ ಮೊತ್ತ ರೂ.250/-
ಆ)	ಉಬ್ಬಚ್ಚು ಯಂತ್ರದ ಮೂಲಕ ಮುದ್ರಾಂಕ ಶುಲ್ಕವನ್ನು ಪಾವತಿಸುವುದು	ಸೇವಾ ಶುಲ್ಕ ರೂ.5/- ಒಂದು ಪುಟಕ್ಕೆ
ಇ)	ರೂ. 5000/-ಕ್ಕಿಂತ ಕಡಿಮೆ ಮೊತ್ತದ ಮುದ್ರಾಂಕ ಶುಲ್ಕವನ್ನು ಈ-ಸ್ಟ್ಯಾಂಪಿಂಗ್ ಮುಖಾಂತರ ಪಾವತಿಸುವುದು	ಈ-ಸ್ಟ್ಯಾಂಪಿಂಗ್ ಸೇವಾ ಶುಲ್ಕ ರೂ.11/-
ಈ)	ರೂ. 5001/-ಕ್ಕಿಂತ ಮೇಲ್ಪಟ್ಟು ಮುದ್ರಾಂಕ ಶುಲ್ಕವನ್ನು ಖಜಾನೆ/ಈ-ಸ್ಟ್ಯಾಂಪಿಂಗ್ ಮುಖಾಂತರ ಪಾವತಿಸುವುದು	- ಇಲ್ಲ -
2	ಕಡ್ಡಾಯ ನೋಂದಾಯಿತ ದಸ್ತಾವೇಜುಗಳು	ಮೌಲ್ಯ
ಅ)	ಮುದ್ರಾಂಕ ಶುಲ್ಕವನ್ನು ಈ-ಸ್ಟ್ಯಾಂಪಿಂಗ್ ಮುಖಾಂತರ ಪಾವತಿಸುವುದು (ರೂ. 5,000/-ಕ್ಕಿಂತ ಕಡಿಮೆ ಮೊತ್ತಕ್ಕೆ)	ಈ-ಸ್ಟ್ಯಾಂಪಿಂಗ್ ಸೇವಾ ಶುಲ್ಕ ರೂ.11/- ಮತ್ತು ಪರಿಷ್ಕರಣಾ ವೆಚ್ಚ ರೂ.280/-
ಆ)	ರೂ. 5,001/-ಕ್ಕಿಂತ ಮೇಲ್ಪಟ್ಟು ಮುದ್ರಾಂಕ ಶುಲ್ಕವನ್ನು ಖಜಾನೆ/ಈ-ಸ್ಟ್ಯಾಂಪಿಂಗ್ ಮುಖಾಂತರ ಪಾವತಿಸುವುದು	ಪರಿಷ್ಕರಣಾ ವೆಚ್ಚ ರೂ.280/-
ಇ)	ಮುದ್ರಾಂಕ ಶುಲ್ಕವನ್ನು ಡಿ.ಡಿ./ಪೇ ಆರ್ಡರ್ ಮುಖಾಂತರ ಪಾವತಿಸುವುದು	ಕಮೀಷನ್ ಮೊತ್ತ ರೂ.250/- ಮತ್ತು ಪರಿಷ್ಕರಣಾ ವೆಚ್ಚ ರೂ.280/-
ಈ)	ನೋಂದಣಿ ಶುಲ್ಕವನ್ನು ಡಿ.ಡಿ./ಪೇ ಆರ್ಡರ್ ಮುಖಾಂತರ ಪಾವತಿಸುವುದು	ಕಮೀಷನ್ ಮೊತ್ತ ರೂ.100/-

ಇ. ಮೋಟಾರು ವಾಹನಗಳ ತೆರಿಗೆ - ಸಾರಿಗೆ ಇಲಾಖೆ

(ರೂ. ಗಳಲ್ಲಿ)

ಕ್ರ. ಸಂ.	ತೆರಿಗೆ/ಶುಲ್ಕದ ವಿಧಗಳು	ತೆರಿಗೆದಾರನಿಗೆ ವಾರ್ಷಿಕ ತಾನು ಕಟ್ಟುವ ತೆರಿಗೆಯ ಮೇಲೆ ತಗಲುವ ವೆಚ್ಚ	
		ಡಿಡಿ ಪಡೆಯಲು ತಗಲುವ ಬ್ಯಾಂಕ್ ಶುಲ್ಕ	ಅಂಚೆ ವೆಚ್ಚ
1	ಅಜೀವ ತೆರಿಗೆ	50/-	25/-
2	ತ್ರೈಮಾಸಿಕ ತೆರಿಗೆ	160/-	25/-
3	ಚಾಲನಾ ಮತ್ತು ನವೀಕರಣ ಅನುಚ್ಛಾ ಪತ್ರಗಳು	-	25/-

ಟಿಪ್ಪಣಿ:-

1. ಇಲಾಖೆಯು ತೆರಿಗೆದಾರರಿಗೆ ತೆರಿಗೆ ಮತ್ತು ಶುಲ್ಕಗಳನ್ನು ಪಾವತಿಸಲು ಬೇಕಾಗುವ ಅರ್ಜಿಗಳನ್ನು ಉಚಿತವಾಗಿ ನೀಡುತ್ತಿದೆ.
2. ರೂ. 3500/- ಕ್ಕಿಂತ ಕಡಿಮೆ ಇರುವ ತೆರಿಗೆ ಮೊತ್ತವನ್ನು ನಗದು ರೂಪದಲ್ಲಿ ಸಂಗ್ರಹಿಸುತ್ತಿರುವುದರಿಂದ ಇದಕ್ಕೆ ತೆರಿಗೆದಾರರಿಗೆ ಯಾವುದೇ ಖರ್ಚಿನ ಹೊರೆ ಬೀಳುವುದಿಲ್ಲ.
3. ಇಲಾಖೆಯಲ್ಲಿ ಇ-ಪೇಮೆಂಟ್ ಪದ್ಧತಿಯನ್ನು ಜಾರಿಗೆ ತಂದಿರುವುದರಿಂದ ತೆರಿಗೆದಾರರು ಡಿ.ಡಿ. ಪಡೆಯಲು ತುಂಬಬೇಕಾದ ಬ್ಯಾಂಕ್ ಕಮೀಷನ್, ಇತ್ಯಾದಿಗಳನ್ನು ಪಾವತಿಸಬೇಕಾಗಿಲ್ಲ. ಇದರಿಂದ ತೆರಿಗೆದಾರರಿಗೆ ಖರ್ಚಿನ ಹೊರೆ ಕಡಿಮೆಯಾಗುತ್ತದೆ.

ಈ) ಅಬಕಾರಿ ಇಲಾಖೆ

ಕ್ರಮ ಸಂ	ತೆರಿಗೆ ವಿಧ	ವಾರ್ಷಿಕ ಅನುಸರಣಾ ವೆಚ್ಚ ಪ್ರತಿ ತೆರಿಗೆದಾರ/ಸಂಸ್ಥೆಗೆ ಸರಾಸರಿ ವಾರ್ಷಿಕ ವೆಚ್ಚ ರೂ.ಗಳಲ್ಲಿ
1	ಡಿಸ್ಪಿಲರಿ/ಬ್ರೀವರಿ/ವೈನರಿ ಆವರಣಗಳಲ್ಲಿ ಮೇಲ್ವಿಚಾರಣಾ ಸಿಬ್ಬಂದಿಗೆ ಒದಗಿಸಲಾದ ಕಛೇರಿ ಸ್ಥಳಾವಕಾಶ.	ವಾರ್ಷಿಕ 10.44 ಲಕ್ಷ ರೂ.ಗಳು (2019-20 ನೇ ಸಾಲಿಗೆ ನವೀಕರಣಗೊಂಡ ಐಎಂಎಲ್ ಡಿಸ್ಪಿಲರಿ/ಕಾಂಪೋಸಿಟ್ ಡಿಸ್ಪಿಲರಿ/ಬ್ರೀವರಿ/ವೈನರಿ ಹೀಗೆ ಒಟ್ಟು 58 ವಿವಿಧ ಬಗೆಯ ಉತ್ಪಾದನಾ ಕಾರ್ಖಾನೆಗಳಿಗೆ ಒಂದು ನಿಯಮಿತವಾದ ರೂಪುರೇಷೆಯನ್ನು ಪರಿಗಣಿಸಿ ಚ.ಅಡಿಗೆ ರೂ.90 ರಂತೆ 200 ಚ.ಅ.ಕಛೇರಿ ಸ್ಥಳಾವಕಾಶ) ತೆರಿಗೆದಾರ/ ಸಂಸ್ಥೆಗೆ ಅಂದಾಜು ವಾರ್ಷಿಕ ವೆಚ್ಚ ತಲಾ 18,000/- ರೂ.ಗಳು.
2	ಪ್ರಸ್ತುತ ಸಂಬಂಧಪಟ್ಟ ಡಿಸ್ಪಿಲರಿ/ ವೈನರಿಗಳೇ ಭರಿಸುತ್ತಿರುವ ಐಎಂಎಫ್‌ಎಲ್/ವೈನ್ ಬಾಟಲ್‌ಗಳ ಮೇಲೆ ಅಂಟಿಸುವ ಅಬಕಾರಿ ಭದ್ರತಾ ಚೀಟಿ (ಇಂಐ) ಗಳ ವೆಚ್ಚ	ಸನ್ನದುದಾರರು ಭರಿಸುತ್ತಿರುವ ಅಬಕಾರಿ ಭದ್ರತಾ ಚೀಟಿ (ಇಂಐ)ಗಳ ವೆಚ್ಚವು ಜನವರಿ 1, 2019 ರಿಂದ ಡಿಸೆಂಬರ್ 31, 2019 ರವರೆಗೆ 101.37 ಕೋಟಿ ರೂ.ಗಳು. (ಜಿಎಸ್‌ಟಿ ಒಳಗೊಂಡಂತೆ) ಡಿಸ್ಪಿಲರಿಗೆ ಸಂಬಂಧಿಸಿದಂತೆ ತೆರಿಗೆದಾರ/ಸಂಸ್ಥೆಗೆ ಅಂದಾಜು ವಾರ್ಷಿಕ ವೆಚ್ಚ ತಲಾ ರೂ. 3,25,27,138/-ಹಾಗೂ ವೈನರಿಗೆ ಸಂಬಂಧಿಸಿದಂತೆ ತೆರಿಗೆದಾರ/ ಸಂಸ್ಥೆಗೆ ಅಂದಾಜು ವಾರ್ಷಿಕ ವೆಚ್ಚ ತಲಾ ರೂ. 4,11,409/-

ವಿವರಣಾ ಪಟ್ಟಿ - 3

ಪ್ರಮುಖ ಇಲಾಖೆಗಳ ಬಂಡವಾಳ ವೆಚ್ಚ ಮತ್ತು ಭೌತಿಕ ಆಸ್ತಿಗಳಿಂದಾಗಿ ರಾಜಸ್ವ ಮೇಲೆ ಪರಿಣಾಮ

ಅ. ಶಿಕ್ಷಣ ಇಲಾಖೆ

(ರೂ. ಗಳಲ್ಲಿ)

ವಿವರಣೆ	2018-19 ರವರೆಗಿದ್ದ ಶಾಲಾ ಕೊಠಡಿಗಳು	2019-20ರಲ್ಲಿ ಸೇರ್ಪಡೆಗೊಳಿಸಲಾದ ಶಾಲಾ ಕೊಠಡಿಗಳು	ಒಟ್ಟು ಶಾಲಾ ಕೊಠಡಿಗಳು	ಪ್ರತಿ ಶಾಲೆಗೆ ವಾರ್ಷಿಕ ನಿರ್ವಹಣಾ ವೆಚ್ಚ
ಪ್ರಾಥಮಿಕ ಶಿಕ್ಷಣ	208681	466	209147	ರೂ.4525 - ಕಿರಿಯ ಪ್ರಾಥಮಿಕ ರೂ.5,700 - ಹಿರಿಯ ಪ್ರಾಥಮಿಕ
ಪ್ರೌಢ ಶಿಕ್ಷಣ	23318	262	23580	6,370
ಪದವಿ ಪೂರ್ವ ಶಿಕ್ಷಣ ಕಟ್ಟಡಗಳು	7324	237	7561	3,00,000

ಆ. ಆರೋಗ್ಯ ಇಲಾಖೆ

ವಿವರಣೆ	2018-19 ರವರೆಗಿದ್ದ ಕಟ್ಟಡಗಳು	2019-20ರಲ್ಲಿ ಸೇರ್ಪಡೆಗೊಳಿಸಲಾದ ಕಟ್ಟಡಗಳು	ಆಸ್ತಿಗಳ ಒಟ್ಟು ಸಂಖ್ಯೆ	ಪ್ರತಿ ಕಟ್ಟಡಗಳ ವಾರ್ಷಿಕ ನಿರ್ವಹಣಾ ವೆಚ್ಚ (ರೂ. ಲಕ್ಷಗಳಲ್ಲಿ)
ಎಎನ್‌ಎಂ ಉಪ ಕೇಂದ್ರ (ಎಸ್‌ಸಿ)	8871	58	8929	1.00
ಪ್ರಾಥಮಿಕ ಆರೋಗ್ಯ ಕೇಂದ್ರ (PHC)	2525	59	2584	1.40
ಸಮುದಾಯ ಆರೋಗ್ಯ ಕೇಂದ್ರ CHC)	206	9	215	2.70
ತಾಲ್ಲೂಕು ಆಸ್ಪತ್ರೆಗಳು	146	16	162	4.00
ಜಿಲ್ಲಾ ಆಸ್ಪತ್ರೆಗಳು	21	1	22	8.00

ಇ. ಜಲ ಸಂಪನ್ಮೂಲ ಇಲಾಖೆ

(ರೂ. ಕೋಟಿಗಳಲ್ಲಿ)

ವಿವರ	2018-19 ರವರೆಗೆ ಆಸ್ತಿ ಸೃಜನೆಯ ಬೆಲೆ	2019-20 ನೇ ಸಾಲಿನ ಆಸ್ತಿ ಬೆಲೆಯಲ್ಲಿ ಸೇರಿಕೆ	ಒಟ್ಟು ಆಸ್ತಿಗಳು
ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ	29170.78	1153.05	30323.83
ಕರ್ನಾಟಕ ನೀರಾವರಿ ನಿಗಮ ನಿಯಮಿತ	26330.44	3280.95	29611.39
ಕಾವೇರಿ ನೀರಾವರಿ ನಿಗಮ ನಿಯಮಿತ	21516.48	1751.58	23268.06
ವಿಶ್ವೇಶ್ವರಯ್ಯ ನೀರಾವರಿ ನಿಗಮ ನಿಯಮಿತ	4585.46	2176.81	6762.27
ಒಟ್ಟು	81603.16	8362.39	89965.55

ಈ. ಲೋಕೋಪಯೋಗಿ ಇಲಾಖೆ

(ರೂ. ಲಕ್ಷಗಳಲ್ಲಿ)

ಕ್ರ.ಸಂ.	ಆಸ್ತಿ	ಮಾರ್ಚ್ 2019 ರವರೆಗೆ ಒಟ್ಟು ಆಸ್ತಿ	ಆರ್ಥಿಕ ವರ್ಷ 2019-20 ರಲ್ಲಿ ಸೇರ್ಪಡೆಗೊಂಡ ಆಸ್ತಿಗಳು	ಒಟ್ಟು ಆಸ್ತಿ (3+4)	2019-20ಕ್ಕೆ ವಾರ್ಷಿಕ ಅಂದಾಜು ನಿರ್ವಹಣಾ ವೆಚ್ಚ
1	ರಸ್ತೆಗಳು (ಕಿ.ಮೀ.ಗಳಲ್ಲಿ)				
A	ರಾಷ್ಟ್ರೀಯ ಹೆದ್ದಾರಿಗಳು	7258	0	7258	4148.00
B	ರಾಜ್ಯ ಹೆದ್ದಾರಿಗಳು	19446	0	19446	33517.00
C	ಪ್ರಮುಖ ಜಿಲ್ಲಾ ರಸ್ತೆಗಳು	49552	0	49552	35594.00
2	ಸೇತುವೆಗಳು (ಅಂಕಿಗಳು)				
A	ರಾಜ್ಯ ಹೆದ್ದಾರಿಗಳು	5332	15	5347	4000.00
B	ಪ್ರಮುಖ ಜಿಲ್ಲಾ ರಸ್ತೆಗಳು	10066	113	10179	3500.00
3	ಕಟ್ಟಡಗಳು (ಅಂಕಿಗಳು)				
A	ವಸತಿಯೇತರ	5639	43	5682	31719.00
B	ವಸತಿ	4719	16	4735	15100.00
4	ಬಂದರುಗಳು (ಅಂಕಿಗಳಲ್ಲಿ)	12	0	12	226.00

ಈ. ಸಮಾಜ ಕಲ್ಯಾಣ ಇಲಾಖೆ

(ರೂ. ಲಕ್ಷಗಳಲ್ಲಿ)

ವಿವರಗಳು (ವಸತಿನಿಲಯಗಳ ವಿಧ)	2018-19ರವರೆಗೆ ಇರುವಂಥಹವು	2019-20ರಲ್ಲಿ ಸೇರ್ಪಡೆಗೊಂಡ ವಸತಿನಿಲಯಗಳು	ಒಟ್ಟು ವಸತಿ ನಿಲಯಗಳು	ಪ್ರತಿ ವಸತಿನಿಲಯಕ್ಕೆ ಪ್ರತಿ ವರ್ಷಕ್ಕೆ ವಾಡಿಕೆ ನಿರ್ವಹಣೆ ವೆಚ್ಚ
ಮೆಟ್ರಿಕ್ ಪೂರ್ವ ವಸತಿ ನಿಲಯಗಳು	1233	0	1233	3816600
ಮೆಟ್ರಿಕ್ ನಂತರ ವಸತಿ ನಿಲಯಗಳು	634	0	634	3290000

ಉ. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ, ಬೆಂಗಳೂರು

ವಿವರಗಳು	2018-19ರ ವರೆಗಿರುವಂಥಹವು	2019-20ರಲ್ಲಿ ಸೇರ್ಪಡೆಗೊಂಡ ವಸತಿ ನಿಲಯಗಳು	ಒಟ್ಟು ವಸತಿ ನಿಲಯಗಳು	ಪ್ರತಿ ವಸತಿ ನಿಲಯಕ್ಕೆ ಪ್ರತಿ ವರ್ಷಕ್ಕೆ ವಾಡಿಕೆ ನಿರ್ವಹಣೆ ವೆಚ್ಚ (ರೂ.ಲಕ್ಷಗಳಲ್ಲಿ)
ಮೆಟ್ರಿಕ್ ಪೂರ್ವ ಬಾಲಕರ ವಸತಿನಿಲಯಗಳು	96	0	96	21.93
ಮೆಟ್ರಿಕ್ ಪೂರ್ವ ಬಾಲಕಿಯರ ವಸತಿನಿಲಯಗಳು	40	0	40	22.57
ಮೆಟ್ರಿಕ್ ನಂತರದ ಬಾಲಕರ ವಸತಿನಿಲಯಗಳು	68	0	68	21.40
ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯಗಳು	51	0	51	21.73

೫. ಕರ್ನಾಟಕ ವಸತಿ ತಿಕ್ಷಣ ಸಂಸ್ಥೆಗಳ ಸಂಘ

ಕ್ರ. ಸಂ.	ವಿವರಗಳು	ಹಾಲಿ ಇರುವ ಮೊ.ದೇ/ಕಿ.ರಾ.ಚೆ. ವಸತಿ ಶಾಲೆ/ ಕಾಲೇಜುಗಳ ಸಂಕೀರ್ಣಗಳು	2019-20 ರಲ್ಲಿ ಸೇರ್ಪಡೆಗೊಂಡ ಹೊಸ ಶಾಲೆಗಳ ಸಂಕೀರ್ಣಗಳು	ಒಟ್ಟು ಶಾಲಾ/ ಕಾಲೇಜು ಸಂಕೀರ್ಣಗಳು	ಪ್ರತಿ ಶಾಲಾ ಸಂಕೀರ್ಣಕ್ಕೆ ಪ್ರತಿ ವರ್ಷಕ್ಕೆ ವಾಡಿಕೆ ನಿರ್ವಹಣೆ ವೆಚ್ಚ
I. ಮೊ.ದೇ/ಕಿ.ರಾ.ಚೆ. ವಸತಿ ಶಾಲಾ ಸಂಕೀರ್ಣಗಳು					
ಅ)	ಪ.ಜಾತಿಯ ಮೊ.ದೇ/ಕಿ.ರಾ.ಚೆ. ವಸತಿ ಶಾಲಾ ಸಂಕೀರ್ಣಗಳು	246	30	276	552.00
ಆ)	ಪ.ವರ್ಗದ ಮೊ.ದೇ/ಕಿ.ರಾ.ಚೆ ವಸತಿ ಶಾಲಾ ಸಂಕೀರ್ಣಗಳು	64	10	74	148.00
II. ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು ಸಂಕೀರ್ಣಗಳು					
ಅ)	ಪ.ಜಾತಿ ಮೊ.ದೇ. ಪದವಿ ಪೂರ್ವ ಕಾಲೇಜು ಸಂಕೀರ್ಣಗಳು	8	11	19	38.00
ಆ)	ಪ.ವರ್ಗದ ಮೊ.ದೇ. ಪದವಿ ಪೂರ್ವ ಕಾಲೇಜು ಸಂಕೀರ್ಣಗಳು	2	1	3	6.00
	ಒಟ್ಟು (I ಮತ್ತು II)	320	52	372	744.00

ವಿವರಣಾ ಪಟ್ಟಿ-4
ಸರ್ಕಾರಿ ಜಮೀನು ವಿವರಗಳು

ವಿಭಾಗ	ಜಿಲ್ಲೆಗಳು	ವಿಸ್ತೀರ್ಣ (ಎಕರೆಗಳಲ್ಲಿ)
ಬೆಂಗಳೂರು	ಬೆಂಗಳೂರು ಗ್ರಾಮಾಂತರ	33680
	ಬೆಂಗಳೂರು ನಗರ	5244
	ಚಿಕ್ಕಬಳ್ಳಾಪುರ	108582
	ಚಿತ್ರದುರ್ಗ	62912
	ದಾವಣಗೆರೆ	13659
	ಕೋಲಾರ	7692
	ರಾಮನಗರ	12180
	ಶಿವಮೊಗ್ಗ	12339
	ತುಮಕೂರು	268947
	ಒಟ್ಟು	525235
	ಮೈಸೂರು	ಚಾಮರಾಜನಗರ
ಚಿಕ್ಕಮಗಳೂರು		144188
ದಕ್ಷಿಣ ಕನ್ನಡ (ಮಂಗಳೂರು)		118189
ಹಾಸನ		3025
ಕೊಡಗು		782
ಮಂಡ್ಯ		8670
ಮೈಸೂರು		8125
ಉಡುಪಿ		1234
ಒಟ್ಟು		288542
ಬೆಳಗಾವಿ		ಬಾಗಲಕೋಟೆ
	ಬೆಳಗಾವಿ	99222
	ಧಾರವಾಡ	1227
	ಗದಗ	1288
	ಹಾವೇರಿ	26654
	ಉತ್ತರ ಕನ್ನಡ	3322
	ವಿಜಯಪುರ	48323
	ಒಟ್ಟು	192997
ಕಲಬುರಗಿ	ಬಳ್ಳಾರಿ	58014
	ಬೀದರ್	23217
	ಕಲಬುರ್ಗಿ	42244
	ಕೊಪ್ಪಳ	29054
	ರಾಯಚೂರು	95738
	ಯಾದಗಿರಿ	35933
	ಒಟ್ಟು	284200
	ಸಂಚಿತ ಮೊತ್ತ	1290974

ವಿವರಣಾ ಪಟ್ಟಿ-5

ಪ್ರಧಾನ ನೀತಿ ಬದಲಾವಣೆಯಿಂದ ಹಣಕಾಸು ವರ್ಷ 2019-20 ರಲ್ಲಿ ಮತ್ತು ಮುಂಬರುವ ಮೂರು ವರ್ಷಗಳ ಬದ್ಧ ವೆಚ್ಚಗಳು

(ರೂ. ಕೋಟಿಗಳಲ್ಲಿ)

ಕ್ರ. ಸಂ	ಬೃಹತ್ ನೀತಿ ನಿಲುವು	ಯೋಜನೆ	2019-20	2020-21	2021-22	2022-23
1	2	3	4	5	6	7
ಅಪೆಂಡಿಕ್ಸ್-ಇ ಕಾಮಗಾರಿಗಳು						
1	ಅಪೆಂಡಿಕ್ಸ್-ಇ ರಸ್ತೆ ಮತ್ತು ಸೇತುವೆ ಕಾಮಗಾರಿಗಳು	5054-ರಸ್ತೆ ಮತ್ತು ಸೇತುವೆ	3000.00	2500.00	2500.00	1982.00
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ						
2	ಆಯ್ದ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿ ಮತ್ತು ನವೀಕರಣ	5054-ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ	2500.00	3000.00	3000.00	1500.00
ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ						
3	ರಸ್ತೆ ಮತ್ತು ಸೇತುವೆಗಳು	5054 ವಿಶ್ವ ಬ್ಯಾಂಕ್	600.00	530.00	530.00	530.00
4	ರಸ್ತೆ ಮತ್ತು ಸೇತುವೆಗಳು	5054 ಏಷ್ಯಾ ಅಭಿವೃದ್ಧಿ ಬ್ಯಾಂಕ್	500.00	1360.00	800.00	800.00
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆ.ಆರ್.ಡಿ.ಸಿ.ಎಲ್)						
5	ರಾಜ್ಯದಲ್ಲಿ ಜಿಲ್ಲಾ ಮುಖ್ಯ ರಸ್ತೆಗಳನ್ನು ಸಂಪರ್ಕಿಸುವ 217 ಸೇತುವೆಗಳ ನಿರ್ಮಾಣ	5054- ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ - ಬಂಡವಾಳ ವೆಚ್ಚಗಳು	720.00	1200.00	150.00	-
6	ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಬೆಂಗಳೂರು ಸುತ್ತಮುತ್ತ 155 ಕಿ.ಮೀ ಉದ್ದದ ರಸ್ತೆ ನಿರ್ಮಾಣ		220.00	600.00	150.00	50.00
7	ಹಾಸನ ಜಿಲ್ಲೆ, ಹಾಸನ ಪಟ್ಟಣದಲ್ಲಿ ನೆಲಮಂಗಲ - ಮಂಗಳೂರು ರಸ್ತೆ (ರಾಷ್ಟ್ರೀಯ ಹೆದ್ದಾರಿ -75) ರಿಂದ ಅರಸೀಕೆರೆ ರಸ್ತೆ (ರಾಜ್ಯ ಹೆದ್ದಾರಿ - 71) ಹಳೇಬೀಡು ರಸ್ತೆ ಮತ್ತು ಬೇಲೂರು ರಸ್ತೆ (ರಾಷ್ಟ್ರೀಯ ಹೆದ್ದಾರಿ -373) ಮುಖಾಂತರ 21.10 ಕಿ.ಮೀ ಉದ್ದದ ಹೊರವರ್ತುಲ ರಸ್ತೆ ನಿರ್ಮಾಣ.		1.00	50.00	100.00	50.00
8	ಬೆಂಗಳೂರಿನ ಸಂಚಾರಿ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ 6 ಎಲಿವೇಟೆಡ್ ಕಾರಿಡಾರ್‌ಗಳ ನಿರ್ಮಾಣ.		5.00	1000.00	1000.00	1500.00

ವಿವರಣಾ ಪಟ್ಟಿ-6

ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಹೊಣೆಗಾರಿಕೆ

(ರೂ. ಕೋಟಿಗಳಲ್ಲಿ)

ಕ್ರಮ ಸಂಖ್ಯೆ	ಯೋಜನೆ	ಜಿಲ್ಲೆ	ಅಂದಾಜು ಯೋಜನ ವೆಚ್ಚ	ಪ್ರಾಯೋಜನಾ ಪ್ರಾಧಿಕಾರ		ಹಂತ	2019-20 ರ ವಿ.ಜಿ.ಎ ಫ್ ಸಾವತಿ	2019-20 ರ ಅನುಷ್ಠಿತ ಪಾವತಿ		2019-20 ರಲ್ಲಿ ಇತರ ಯಾವುದಾದರೂ ಇದ್ದಲ್ಲಿ	ಷರಾ
				ಕೇಂದ್ರ	ರಾಜ್ಯ			ಬಿಟ್ಟು ವರ್ಷಗಳು	ಮೊತ್ತ		
1	2	3	4	5	6	7	8	9	10	11	12
1	ಧಾರವಾಡ - ರಾಮನಗರ - ಅಳ್ಳಾವರ (ರಾಹೆ-34) - ಪಿಪಿಪಿ-ಬಿಟಿಟಿ-ವಿಜಿಎಫ್. ಟೋಲ್ ಆಧಾರದ ಮೇಲೆ ರಸ್ತೆ ಅಭಿವೃದ್ಧಿ	ಧಾರವಾಡ, ಬೆಳಗಾವಿ	237.6	46.06	36.85	ಪ್ರಸ್ತುತ ಯೋಜನೆಯು ಕಾರ್ಯಾಚರಣೆ ಮತ್ತು ನಿರ್ವಹಣೆ ಅವಧಿಯಲ್ಲಿದ್ದು ದಿನಾಂಕ: 12.12.2013 ರಿಂದ ಟೋಲಿಂಗ್ ಪ್ರಾರಂಭಿಸಲಾಗಿದೆ	-	-	-		ಕೇಂದ್ರ ಸರ್ಕಾರದಿಂದ ರೂ.1.20 ಕೋಟಿ ಹಾಗೂ ರಾಜ್ಯ ಸರ್ಕಾರದಿಂದ ರೂ.25.552 ಕೋಟಿ ವಿಜಿಎಫ್ ಬಿಡುಗಡೆ ಬಾಕಿ ಇರುತ್ತದೆ.
2	ವಾಗ್ಡಾರಿ - ರಿಬ್ಬನ್‌ಪಲ್ಲಿ (ರಾಹೆ-10) - ವಯಾ ಆಳಂದ, ಗುಲ್ಬರ್ಗ, ಮಳಖೇಡ್, ಸೇಡಂ, ರಿಬ್ಬನ್‌ಪಲ್ಲಿ ಪಿಪಿಪಿ-ಬಿಟಿಟಿ-ವಿಜಿಎಫ್. ಟೋಲ್ ಆಧಾರದ ಮೇಲೆ ರಸ್ತೆ ಅಭಿವೃದ್ಧಿ	ಗುಲ್ಬರ್ಗ	242.75	47.72	42.94	ಪ್ರಸ್ತುತ ಯೋಜನೆಯು ಕಾರ್ಯಾಚರಣೆ ಮತ್ತು ನಿರ್ವಹಣೆ ಅವಧಿಯಲ್ಲಿದ್ದು ದಿನಾಂಕ: 07.09.2012 ರಿಂದ ಟೋಲಿಂಗ್ ಪ್ರಾರಂಭಿಸಲಾಗಿದೆ	-	-	-		ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿಜಿಎಫ್ ಸಂಪೂರ್ಣವಾಗಿ ಬಿಡುಗಡೆಯಾಗಿರುತ್ತದೆ.
3	ಗಿಣಿಗೇರೆ- ಗಂಗಾವತಿ- ಸಿಂಧನೂರು ರಾಜ್ಯ ಹೆದ್ದಾರಿ- 23 ರಲ್ಲಿ ಕಿ.ಮೀ.79.000 ರಿಂದ ಕಿ.ಮೀ.162.000 ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು PPP-DBFOT-VGF(Toll) Basis.	ರಾಯಚೂರು, ಕೊಪ್ಪಳ	190.16	4.59	-	ಪ್ರಸ್ತುತ ಯೋಜನೆಯು ಕಾರ್ಯಾಚರಣೆ ಮತ್ತು ನಿರ್ವಹಣೆ ಅವಧಿಯಲ್ಲಿದ್ದು ದಿನಾಂಕ: 27.09.2015 ರಿಂದ ಟೋಲಿಂಗ್ ಪ್ರಾರಂಭಿಸಲಾಗಿದೆ	-	-	-	1.41 (Change of Scope Work) ವೆಚ್ಚ	ಕೇಂದ್ರ ಸರ್ಕಾರದ ವಿಜಿಎಫ್ ಸಂಪೂರ್ಣವಾಗಿ ಬಿಡುಗಡೆಯಾಗಿರುತ್ತದೆ.

ಕ್ರಮ ಸಂಖ್ಯೆ	ಯೋಜನೆ	ಜಿಲ್ಲೆ	ಅಂದಾಜು ಯೋಜನೆ ವೆಚ್ಚ	ಪ್ರಾಯೋಜನಾ ಪ್ರಾಧಿಕಾರ		ಹಂತ	2019-20 ರ ವಿ.ಜಿ.ಎ ಫ್ ಸಾವತಿ	2019-20 ರ ಅನ್ಯುಟಿ ಪಾವತಿ		2019-20 ರಲ್ಲಿ ಇತರ ಯಾವುದಾದರೂ ಇದ್ದಲ್ಲಿ	ಷರಾ
				ಕೇಂದ್ರ	ರಾಜ್ಯ			ಒಟ್ಟು ವರ್ಷಗಳು	ಮೊತ್ತ		
1	2	3	4	5	6	7	8	9	10	11	12
4	ಯಲಹಂಕ-ಆಂಧ್ರಪ್ರದೇಶ ಬಾರ್ಡರ್ ವರೆಗೆ ರಾಜ್ಯ ಹೆದ್ದಾರಿ-09 ರಲ್ಲಿ ಕಿ.ಮೀ 13+800 ರಿಂದ ಕಿ.ಮೀ 89+417 ವರೆಗೆ PPP-DBFOT-VGF(Toll) ಆಧಾರದಲ್ಲಿ ಕೈಗೊಳ್ಳುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯ	ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ	380.85	76.17	76.16	ಪ್ರಸ್ತುತ ಯೋಜನೆಯು ಕಾರ್ಯಾಚರಣೆ ಮತ್ತು ನಿರ್ವಹಣೆ ಅವಧಿಯಲ್ಲಿದ್ದು ದಿನಾಂಕ: 22.09.2018 ರಿಂದ ಟೋಲಿಂಗ್ ಪ್ರಾರಂಭಿಸಲಾಗಿದೆ.	11.85 - ಕೇಂದ್ರ ಸರ್ಕಾರ 17.99 8 - ರಾಜ್ಯ ಸರ್ಕಾರ 29.84 8 ಕೋಟಿ	-	-	20.00 (ಭೂಸ್ವಾಧೀನ ಮತ್ತು ಸಾರ್ವಜನಿಕ ಸಂಪರ್ಕಗಳ ಸ್ಥಳಾಂತರಿಕೆ)	ಕೇಂದ್ರ ಸರ್ಕಾರದಿಂದ ರೂ.67.96 ಕೋಟಿ ಹಾಗೂ ರಾಜ್ಯ ಸರ್ಕಾರದಿಂದ ರೂ.67.96 ಕೋಟಿ ವಿಜಿಎಫ್ ಬಿಡುಗಡೆಯಾಗಿರುತ್ತದೆ.
5	ದೇವನಹಳ್ಳಿಯಿಂದ ವಿಜಯಪುರ-ವೇಮಗಲ್ ಮೂಲಕ ಕೋಲಾರ ರಸ್ತೆಯ ಸರಪಳಿ 0.00 ಕಿ.ಮೀ. ರಿಂದ 49.052 ಕಿ.ಮೀ. (ರಾಜ್ಯ ಹೆದ್ದಾರಿ -96) ವರೆಗಿನ ರಸ್ತೆ ಅಭಿವೃದ್ಧಿ ಯೋಜನೆ.	ಬೆಂಗಳೂರು ಗ್ರಾಮಾಂತರ, ಕೋಲಾರ	148.00	29.6	29.58	ರಿಯಾಯಿತಿ ಕರಾರು ಒಪ್ಪಂದವನ್ನು ಮಾಡಿಕೊಂಡಿದ್ದು, Financial closure ಪ್ರಗತಿಯಲ್ಲಿರುತ್ತದೆ.	-	-	-		ರಿಯಾಯಿತಿ ಕರಾರು Financial Closure ಮಾಡದೇ ಇದ್ದುದರಿಂದ ರೂ.1.47 ಕೋಟಿ ಮೊತ್ತದ ಬ್ಯಾಂಕ್ ಗ್ಯಾರಂಟಿಯನ್ನು ದಿನಾಂಕ:31-05-2019ರಂದು ನಗರೀಕರಿಸಿ, ರಿಯಾಯಿತಿ ಕರಾರನ್ನು ರದ್ದುಪಡಿಸಲಾಗಿರುತ್ತದೆ.
6	ಮಂಗಳೂರಿನಲ್ಲಿ ಲಕ್ಷ್ಮೀಶ್ವರ (ಎಸ್.ಹೆಚ್-73) ರ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಮತ್ತು ಕುಂದುಗೋಳ ತಾಲ್ಲೂಕಿನಲ್ಲಿನ ರಸ್ತೆಯ ಭಾಗದ ಅಭಿವೃದ್ಧಿ	ಧಾರವಾಡ, ಗದಗ	113.11	-	-	ಪ್ರಸ್ತುತ ಯೋಜನೆಯು ಕಾರ್ಯಾಚರಣೆ ಮತ್ತು ನಿರ್ವಹಣೆ ಅವಧಿಯಲ್ಲಿದ್ದು ಕಮರ್ಷಿಯಲ್ ಆಪರೇಶನ್ ಅನ್ನು ದಿನಾಂಕ: 28.03.2011 ರಂದು ಘೋಷಿಸಲಾಗಿದೆ.	-	8	26.84		

ಕ್ರಮ ಸಂಖ್ಯೆ	ಯೋಜನೆ	ಜಿಲ್ಲೆ	ಅಂದಾಜು ಯೋಜನೆ ವೆಚ್ಚ	ಪ್ರಾಯೋಜನಾ ಪ್ರಾಧಿಕಾರ		ಹಂತ	2019-20 ರ ವಿ.ಜಿ.ಎ ಫ್ ಸಾವತಿ	2019-20 ರ ಅನುಷ್ಠಾನ ಪಾವತಿ		2019-20 ರಲ್ಲಿ ಇತರ ಯಾವುದಾದರೂ ಇದ್ದಲ್ಲಿ	ಷರಾ
				ಕೇಂದ್ರ	ರಾಜ್ಯ			ಒಟ್ಟು ವರ್ಷಗಳು	ಜೊತೆ		
1	2	3	4	5	6	7	8	9	10	11	12
7	ಬಳ್ಳಾರಿ ತಾಲ್ಲೂಕಿನಲ್ಲಿ ರಾಜ್ಯ ಹೆದ್ದಾರಿ-132 (ಬಳ್ಳಾರಿ-ಮೋಕಾ) ರಸ್ತೆಯನ್ನು ಅನುಷ್ಠಾನಿಸಿ ಡಿ.ಬಿ.ಎಫ್.ಓ.ಟಿ ಆಧಾರದ ಮೇರೆಗೆ ಅಭಿವೃದ್ಧಿ	ಬಳ್ಳಾರಿ	158.47	-	-	ಪ್ರಸ್ತುತ ಯೋಜನೆಯು ಕಾರ್ಯಾಚರಣೆ ಮತ್ತು ನಿರ್ವಹಣೆ ಅವಧಿಯಲ್ಲಿದ್ದು ಕಮರ್ಷಿಯಲ್ ಆಪರೇಶನ್ ಅನ್ನು ದಿನಾಂಕ: 08.03.2013 ರಂದು ಘೋಷಿಸಲಾಗಿದೆ.	-	13	12.6		



Government of Karnataka

FINANCE DEPARTMENT

MEDIUM TERM FISCAL PLAN

2020-24

(As presented to the Legislature in March 2020)

Medium Term Fiscal Plan 2020-24

Table of Contents

Foreword	
Chapter 1- Introduction	
1.1	National Economic Scenario
1.2	State Economy
1.3	Global Economic Scenario
1.4	Trends in GDP Growth Rate
1.5	Fiscal Performance of the State
1.6	Fiscal Management Review Committee
Chapter 2-Macro Economic Outlook	
2.1	Karnataka's GSDP
Chapter 3-Evaluation of Fiscal Performance	
3.1	Fiscal Consolidation Roadmap and Status
3.2	Other Institutional Reforms under KFRA
3.3	Fiscal Performance of the State in 2019-20 vis-à-vis 2018-19
3.4	Performance of receipts, expenditures and fiscal indicators (2016-17 to 2019-20)
3.5	Fiscal Performance 2016-17 to 2019 –20
Chapter 4-Revenue Performance and Reforms	
4.1	Tax Policy and Strategy
4.2	Tax Effort
4.3	Performance of Major Own Taxes
	i Commercial Taxes
	ii State Excise
	iii Stamps and Registration
	iv Motor Vehicles Taxes
4.4	Cess Receipts
4.5	Non Tax Revenues
Chapter 5- Expenditure Management	
5.1	Trends in Government Expenditure.

5.2	Revenue and Capital Expenditure
5.3	Sector-wise Outlays
5.4	Beneficiary Oriented Schemes and Subsidies
5.5	Resource Transfer to Local Bodies
5.6	Committed Expenditure
5.7	Delegation of Fund Release powers to Administrative Departments
Chapter 6-Management of Liabilities	
6.1	Overall Debt Scenario
6.2	Composition of Debt
6.3	Management of Borrowings
6.4	Off Budget Borrowings
6.5	Maturity Profile of State Government Securities
6.6	Contingent Liabilities
6.7	SWMA & NWMA
6.8	Timing of Borrowing
Chapter 7- Systemic Reforms	
7.1	Commercial Tax
7.2	Stamps and Registration
7.3	Mines and Geology
Chapter 8-Medium Term Fiscal Plan Projection 2020-24	
8.1	Brief assessment of sustainability of certain fiscal parameters
8.2	Balance between Revenue Receipts and Revenue Expenditures
8.3	Use of Capital Receipts including Borrowings for generating productive assets
Medium Term Fiscal Plan Projections for 2020-24 (TABLE-B)	
Underlying Assumptions for the projections made for MTFP 20-24.	
Annexed Statements - Disclosures as required under Sec 5(2)(c) of KFRA	

LIST OF TABLES

Table No.	Description
1	First Advance Estimates of GVA at Basic Price by Economic Activity (At 2011-12 prices)
2	GSDP at current market prices
3	Trends on Annual Growth Rates of India's GDP and Karnataka's GSDP (at Constant Prices)
4	Fiscal Performance of the State
5	Trends in Sector wise Composition of GSDP (Current Prices)
6	Trends in Sector wise Composition of GSDP (Constant Prices)
7	Compliance to KFRA fiscal and debt norms
8	Fiscal performance of the State
9	Fiscal Deficit Trends
A	Fiscal Performance 2016-17 to 2019-20
10	Buoyancy of State's Own Taxes
11	Commercial Tax Trend during 2019-20
12	Excise Trend during 2019-20
13	Stamps and Registration Fees Trend during 2019-20
14	Motor Vehicle Taxes Trend during 2019-20
15	Expenditure on Services
16	Outlay under Major Development Sectors
17	Subsidies
18	Committed Expenditure as a ratio of Revenue Receipts
19	Quarter-wise Expenditure
20	Composition of Public Debt
21	Government Guarantees
B	Medium Term Fiscal Plan Projections 2020-24

LIST OF ANNEXURES

Statement No.	Description
1	Tax Expenditure/ Revenue Foregone under Deferment of Purchase Tax on Sugarcane
1A	Statement showing information related to Exemption/ Deferment/ Re-imburement of Tax for the Financial year 2018-19 and 2019-20
1B	Abstract of Statement 1-A
1C	Statement showing information related to Exemption / Deferment / Re-imburement of Tax for the Financial year 2018-19 and First three quarters for the Financial year 2019-20
2	Compliance Cost of Major State Taxes
3	Revenue Consequences of Capital Expenditure and physical assets of major departments
4	Government Land Details
5	Future Expenditure Commitments of major policy changes during FY 19-20
6	Liabilities in Public Private Partnership

Statement of Compliance

1. The Medium Term Fiscal Plan 2020-24 is tabled before the Legislature in compliance with Section 3 of the Karnataka Fiscal Responsibility Act (2002).
2. Section 3 of the Act requires the MTFP to include the following elements, all of which can be found in the document as shown below:
 - a. The medium-term fiscal objectives of the Government (**Chapters 1, 3, 4, 5, 6, 7 and 8**).
 - b. An evaluation of the performance of the prescribed fiscal indicators in the previous year (**Chapter 3**)
 - c. A Statement of recent economic trends and prospects for growth and development (**Chapter 1 & 2**).
 - d. The strategic priorities and key fiscal policies of the Government and an evaluation of their consistency and broad conformity to fiscal management principles set out in Section 4 (**Chapters 4 to 8**).
 - e. Four - year rolling targets (**Chapter 8 & Table B**).
 - f. An assessment of sustainability relating to the balance between revenue receipts and revenue expenditures and the use of capital receipts including borrowings for generating productive assets. (**Chapter 8**)
3. Disclosures as per amended Section 5 (2) of KFRA (**Annexed Statements**)
4. **Table A** – Fiscal Performance in the previous three financial years and BE 2019-20.
5. **Table B** – Medium Term Fiscal Projections for four years including 2020-21 Budget Estimates

Foreword to Medium Term Fiscal Plan 2020-24

MTFP 20-24 is being presented to the Legislature as required under the Karnataka Fiscal Responsibility Act (KFRA), 2002 and Karnataka Fiscal Responsibility Rules, 2003. The statement of compliance at the beginning of this document lists out the key elements covered. MTFP 20-24 continues taking into cognizance the key challenges on revenue flows and expenditure outlays.

The Karnataka Fiscal Responsibility (Amendment) Act, 2011 by amending Section 5 of KFRA now requires the State to make certain additional disclosures as a fiscal transparency measure that are to be reflected as separate statements annexed to the MTFP document.

Chapter 1 **Introduction**

Economic Outlook ^{1,2,3}

1.1) National Economic Scenario

1. Union Budget 2019-20 was formulated with a vision to make India a Five Trillion-dollar economy. However, to materialize this vision was challenging due to general slowdown in the national economy and also a decline in the global economy output. Liquidity shortage, business confidence effected by weak consumer demand and natural disasters hampering the agriculture and manufacturing sectors have slowed down the national economy. Weaker than the expected tax revenue has tied the hands of the government. However, Government has stepped in to boost the economy with several fiscal measures including the Corporate tax cuts, further liberalization of Foreign Direct Investment etc. Government has also laid emphasis on rural development by providing financial support to farmers. Rate cuts by the central bank is also one such move to restore growth in the economy.

2. As per First Advanced Estimates of National Income released by CSO, MoSPI, GDP growth rate at constant prices (2011-12) for financial year 2019-20 is likely to attain Rs.147.79 lakh crore. GDP for 2019-20 is estimated to grow at 5.0 per cent as compared to 6.8 per cent growth rate achieved in 2018-19. Anticipated growth of real GVA at basic prices in 2019-20 is 4.9 per cent as against 6.6 per cent in 2018-19. The growth rate in Per Capita Income is estimated at 4.3 per cent during 2019-20, as against 5.6 per cent in the previous year. The Per Capita Income of Rs.96,563 is estimated for 2019-20.

¹ 1st Advance Estimates, CSO, MoSPI.

² IMF's World Economic Outlook(Update), January-2020.

³ World Bank's Global Economic Prospects, January-2020.

Table 1		
First Advance Estimates of GVA at Basic Price by Economic Activity (At 2011-12 constant prices)		
Industry	Percentage change over previous year	
	2018-19 (PE)	2019-20 (1st AE)
Agriculture, forestry & fishing	2.9%	2.8%
Mining & quarrying	1.3%	1.5%
Manufacturing	6.9%	2.0%
Electricity, gas, water supply & other utility services	7.0%	5.4%
Construction	8.7%	3.2%
Trade, hotels, transport, communication and services related to broadcasting	6.9%	5.9%
Financial, real estate & professional services	7.4%	6.4%
Public administration, defence and Other Services	8.6%	9.1%
GVA at Basic Price	6.6%	4.9%

PE : Provisional Estimates, AE : Advance Estimates

3. With the rate of recovery in growth restrained by weak global demand and insufficient credit availability the growth in Indian economy estimated by the World Bank for 2019-20 is 5.0 per cent and IMF's estimates stands even conservative with 4.8 per cent growth. However, for 2020-21 recovery in growth is anticipated with 5.8 per cent growth projected by both International institutions.

1.2) State Economy

4. The GSDP growth rate (at constant prices) in 2019-20 as per the Advanced Estimates is 6.8 % as against 7.8 % in 2018-19. Agriculture Sector has picked up slightly as compared to previous year. However, because of demand slowdown the Industries and Services sector contribution to the overall growth is less compared to the previous year.
5. Government of India had communicated a figure of Rs. 16,98,685 Crores as State's GSDP for FY 2019-20 and it has also directed that the same amount be used for evaluation of states fiscal parameters. For 2020-21 a growth 6.3% is assumed.

Table 2		
GSDP at current market Prices		Rs. In crore
Year	As conveyed by Ministry of Finance, Government of India	As adopted in BE
2019-20	16,98,685	15,88,303
2020-21	-	18,05,742

1.3) Global Economic Scenario

6. Growth is sluggish in global economy with predominating downside risks, including the possible impact of Covid-19 on Chinese economy, downturn in major economies and financial disruptions in emerging market and developing economies. Policy challenges are compounded by high debt levels and subdued productivity growth. The global trade in goods has shown a sharp contraction in this Financial year followed by the slowdown in manufacturing activity. Covid-19 in China may also have an adverse impact on global oil demand. World Bank has estimated global growth of 2.4 percent for 2019 and with the anticipation of recovery in trade and investment, growth for 2020 is projected to 2.5 percent. While IMF has estimated 2.9 percent growth for 2019 and projected 3.3 percent growth for 2020.

1.4) Trends in GDP growth rates

7. Table 3 shows trends in annual growth rate of India's GDP and that of Karnataka's GSDP. It is seen that GSDP growth of the State is well ahead of that of the country.

Table 3				
Trends on Annual Growth Rates of India's GDP and Karnataka's GSDP (Constant Prices)				
	2016-17 (TRE)	2017-18 (SRE)	2018-19 (FRE)	2019-20 (AE)
India's GDP	8.3	7.0	6.1	5.7
Karnataka's GSDP	13.3	10.8	7.8	6.8

AE – Advance Estimates, FRE – First Revised Estimates, SRE – Second Revised Estimates, TRE-Third Revised Estimates.

1.5) Fiscal Performance of the State

8. Performance of the State on fiscal parameters for revenue surplus and fiscal deficit are within KFRA limits as seen from the revised estimates.

Table 4							
Fiscal Performance of State							Rs. In crore
Item	2013-14	2014-15	2015-16	2016-17	2017-18	2018-19	2019-20 RE
GSDP	6,01,633	6,85,207	7,35,975	11,17,334	13,10,879	14,08,112	16,98,685
Fiscal Deficit (FD)	17,092	19,577	19,169	28,665	31,101	38,442	38,752
FD as % of GSDP	2.84%	2.86%	2.60%	2.57%	2.37%	2.73%	2.28%
Revenue Surplus	353	528	1,789	1,293	4,517	679	285

1.6) Fiscal Management Review Committee

9. As stipulated by the Karnataka Fiscal Responsibility Act 2002, the Fiscal Management Review Committee has been constituted under the Chief Secretary to review the fiscal and debt position of the State and suggest to the Finance Minister about the corrective steps that may be required to ensure compliance with the parameters stipulated in KFR Act. The FMRC has accordingly met on 27th February, 2020 and reviewed the current as well as projected fiscal situation.
10. The Committee deliberated in detail on the fiscal position of the FY-2019-20 and estimates for FY 2020-21. The FMRC resolved on the following issues.
- a) The Committee reviewed Tax collections achieved so far in respect of FY-2019-20, and observed as follows.
- Commercial tax and Excise revenue collections are expected to achieve the target.
 - Motor Vehicle tax collections may see a marginal shortfall due to reduction in sale of vehicles.
 - Stamps and Registration fee collection may also see a marginal shortfall on account of slowdown in real estate sector.

- b) The Committee noted the probable reduction in GST compensation to the State. Committee advised the Finance department to take up the issue in GST council by demanding increase in rate of cess or increase in GST rates so that cess collections will be adequate to fund shortfall in GST collections of State. The Committee also advised Finance department to follow up with GoI to get the GST compensation due for the month of December and January released at the earliest.
- c) As regards the non-tax revenue collections the committee noted the shortfall on account of non-realisation of interest receipts due to lower cash balances throughout the year. The Chief Secretary directed that the estimates for next year on interest receipts should be realistically budgeted.
- d) The committee observed the lower tax devolution to State from GoI as per the recommendation of 15th Finance Commission award for 2020-21 and non-acceptance of special grants to Karnataka of Rs.5,495 crore by the GoI. The Chief Secretary advised Finance Department to take up the issue with 15th Finance Commission and Government of India and try to get the special grants included in supplementary budget of GoI.
- e) The Committee also observed that if the Finance Commissions award for the period 2021-22 to 2025-26 which will be recommended in the main report to be submitted to the GoI is on the same lines as the award for 2020-21 then Karnataka's interests will be adversely affected. The Chief Secretary instructed the Finance Department to submit an additional memorandum to Finance Commission to reconsider the weightage awarded to the State in their main report.
- f) The committee noted that Finance Department has initiated measures to recover loans disbursed by the State Government to PSU's and other parastatal agencies as directed by the FMRC last year. The Chief Secretary further advised Finance Department to have regular meetings with the administrative departments at Secretary level to ensure timely recovery of loans.

- g) On the FMRC's advice last year to bring all Grant in Aid institutions under HRMS framework, the committee noted Finance departments instructions to concerned administrative departments to register in HRMS before new financial year. The Committee further instructed Finance department that salaries to the Grant in Aid institutions shall only be disbursed on HRMS starting 1st April 2020.
 - h) The Committee observed that the recent Cabinet decision to form a Cabinet sub-committee to look into administrative reforms as per recommendations of 6th Pay Commission would go a long way in streamlining and rationalising various functions of Governmental departments and also help in reducing committed expenditure of Government. The Chief Secretary advised Finance department and Planning department to provide necessary inputs to the Cabinet sub-committee.
 - i) The Committee noted that on FMRC's earlier instructions Finance department has collected information on bank accounts of various Governmental departments and Boards and Corporations. The Committee decided that PFMS shall be adopted for all the State sector schemes to monitor expenditure of funds in bank accounts.
 - j) The committee noted that the crop loan waiver schemes announced in the previous budgets have almost attained closure.
11. Since FMRC's recommendations are aimed at improving the fiscal stability, the Committee instructed Administrative Departments to come up with strategies to improve expenditure effectiveness.
12. The Committee advised Finance Department to examine various revenue generating options on Taxes, Cess, Fee revision for Non-Tax revenues under various Departments, Local bodies, Boards, Corporations and other parastatal bodies so as to augment their resources and at the same time increasing the Tax to GSDP ratio of State.

13. Some of the challenges including those identified earlier have continued to remain in focus during the current year. These are as follows.

- a. Shortfall in revenues on account of reduced devolution to the State on account of 15th Finance Commission award.
- b. Committed expenditure reaching 90 per cent of revenue receipts on account of increase in salaries, pensions and interest payments.
- c. Meeting large capital expenditure in Irrigation, Public Works department, RDPR and Urban development sectors.

Chapter 2
Macro Economic Outlook

2.1) Karnataka's Gross State Domestic Product (GSDP)

14. Table–5 shows trends in sector wise contribution to GSDP and sector wise composition of GSDP along with growth rates at current prices.

Table 5					
Trends in Sector wise composition of GSDP (current prices)					
					Rs.in crore
Sectors	2015-16	2016-17	2017-18 (SRE)	2018-19 (FRE)	2019-20 (AE)
Primary	118506	127345	158590	162856	174920
Secondary	220464	261708	287889	319292	338443
Tertiary	603698	695871	775684	901430	1005191
Total GSVA at Basic Prices	942669	1084923	1222163	1383578	1518554
Product Taxes	126376	146461	161034	189193	211064
Product Subsidies	23877	22248	25618	28372	30502
GSDP at Market Prices (GSVA+PT-PS)	1045168	1209136	1357579	1544399	1699115
Percentage share of different sectors to GSVA					
Primary	12.57	11.74	12.98	11.77	11.52
Secondary	23.39	24.12	23.56	23.08	22.29
Tertiary	64.04	64.14	63.47	65.15	66.19
Total	100.00	100.00	100.00	100.00	100.00
GSVA Annual Growth of different sectors					
I. Agriculture	3.2	7.3	23.8	3.7	7.7
II. Industry	10.8	18.5	10.7	10.1	5.9
III. Services	16.6	15.3	11.5	16.2	11.5
GSDP Growth Rate at Current prices	14.4	15.7	12.3	13.8	10.0

AE : Advance Estimates, FRE : First Revised Estimates, SRE : Second Revised Estimates

15. Table-6 shows sector wise trends in GSDP at Constant Prices.

Table 6					
Trends in Sector wise composition of GSDP (constant prices)					
					Rs.in crore
Sectors	2015-16	2016-17	2017-18 (SRE)	2018-19 (FRE)	2019-20 (AE)
Primary	81326	83846	98810	95993	99518
Secondary	199252	233971	247347	262970	275948
Tertiary	474737	527830	572336	628359	678181
Total GSVA at Basic Prices	755314	845647	918493	987321	1053647
Product Taxes (PT)	95147	113916	144293	157348	168548
Product Subsidies (PS)	19131	17341	19252	20247	21164
GSDP at Market Prices (GSVA+PT-PS)	831330	942221	1043533	1124423	1201031
Percentage share of different sectors to GSVA					
Primary	10.77	9.92	10.76	9.72	9.45
Secondary	26.38	27.67	26.93	26.63	26.19
Tertiary	62.85	62.42	62.31	63.64	64.37
Total	100.00	100.00	100.00	100.00	100.00
GSVA Annual Growth of different sectors					
Agriculture	-9.9	4.2	19.5	-1.6	3.9
Industry	15.0	16.4	5.6	5.6	4.8
Services	12.3	11.2	8.4	9.8	7.9
GSDP Growth Rate at Constant prices	11.1	13.3	10.8	7.8	6.8

AE : Advance Estimates, FRE : First Revised Estimates, SRE : Second Revised Estimates

Chapter 3
Evaluation of Fiscal Performance

3.1) Fiscal Consolidation Roadmap and Status

16. Particulars of key fiscal and debt norms to be followed and compliance by the State are shown below in Table 7

Table 7		
Particulars	Statutory norm	Compliance by State
Revenue Deficit (RD)	Reduce RD to Nil by 31 st March, 2006	Achieved in 2004-05 itself. Maintained adequate revenue surplus thereafter.
Fiscal Deficit (FD)	Reduce FD to not more than 3 per cent of estimated GSDP by 31 st March, 2006.	Maintained FD below 3% since 2004-05*
Total Liabilities to GSDP (TL/GSDP)	To ensure that TL/GSDP does not exceed 25% of GSDP.	Already achieved this in 2010-11 and maintained thereafter.
Outstanding Guarantees (OG)	OG should not exceed 80% of Revenue Receipts of second preceding year.	Since enactment of Karnataka Ceiling on Government Guarantees Act, 1999 this limit has never been breached.

**Except in the FY 2009-10 when it was exceeded based on the advice of the Central Government to give a fillip to the public spending to tide over the then prevailing economic slowdown.*

3.2) Other Institutional Reforms under KFRA

Disclosure under Section 5(2)(c)	Provided as Annexure towards the end of MTFP.
Constitution of FMRC	FMRC has been constituted. The resolution has been provided in para 10 above.
Reporting of OBB's as part of State's own liabilities	OBBs are being considered as part of State's own liabilities for calculating total liabilities
Transparency	State's financial position is being hosted on the Finance Department's website at https://www.finance.karnataka.gov.in

3.3) Fiscal performance of the State in 2019-20 vis-à-vis 2018-19

17. Table 8 shows the State's fiscal performance for Financial Year 2018-19 vis-a-vis the targets set and the likely performance of the 2019-20 (R.E) vis-à-vis the budget estimates.

Table 8				
Fiscal performance of the State				Rs.in crore
Particulars	2018-19		2019-20	
	B.E	Accounts	B.E	R.E
Revenue Surplus	106	679	258	285
Fiscal Deficit as percentage of GSDP	2.89%	2.73%	2.48%	2.28%
Total Liabilities to GSDP	20.75%	20.26%	19.26%	19.19%

3.4) Performance of receipts, expenditures and fiscal indicators (2016-17 to 2019-20)


18. Table-A of this chapter analyse the fiscal performance between the years 2016-17 and 2019-20 (BE) and Table-B of Chapter 8 will analyse Budget Estimates 2019-20 and the projections for the following three years as per Rule 4(e) of KFR Rules.

Revenue Receipts :

19. Revenue Receipts of the State are categorised under four major components viz. own tax revenues, own non tax revenues, share in Central Taxes and Grant-in-aid & Contributions from Government of India.


State Own Tax Revenues (SOTR) :

20. SOTR comprises four major taxes of the State and all other minor taxes. SOTR was estimated at Rs.1,18,993 crore in the budget estimate for 2019-20 which was 10.6 per cent more than the actual in 2018-19. The tax revenue is expected to achieve the target.



State Own Non Tax Revenue (SONTR) :

21. Royalty on Major and Minor Minerals, interest receipts and dividends form major components of SONTR. Overall, RE of non-tax revenues in 2019-20 is likely to be around Rs.548 Crore less than 8,055 Crore of budget estimate. The shortfall was mainly on account of interest receipts, low opening cash balance which created a cash crunch. This inturn led to non-realisation of interest earnings in full.




Non Debt Capital Receipts (NDCR) :

22. Non Debt Capital Receipts are primarily receipts from recovery of loans and advances and also receipts from sale of assets. The budget estimate for 2019-20 is Rs.275 crore and target is expected to be met.

Capital Expenditure :

23. State's capital expenditure is mainly funded by the borrowings as revenue surplus of the State is negligible. In spite of decrease in tax devolution from the centre, State Government has made efforts to ensure adherence to fiscal ceiling prescribed in KFRA. Even though the Capital expenditure has shown a decreasing trend with 2.3% of GSDP for 2019-20 in absolute numbers the Capital expenditure has increased from Rs. 39,147 crore in 2018-19 to Rs.39,380 crore in 2019-20 RE.




Revenue Surplus :

24. State has continuously maintained Revenue Surplus since the year 2004-05. In 2019-20 State has estimated a revenue surplus of Rs.285 crores in its revised estimates.

Fiscal Deficit :


25. As seen from Table-9 and the following graph, Fiscal Deficit as a percentage of GSDP has not exceeded the level of 3 per cent during the last three years. Fiscal deficit is expected to be around 2.28 per cent of GSDP in 2019-20 RE.

Table 9				
Fiscal Deficit Trends				(% to GSDP)
	2016-17	2017-18	2018-19	2019-20 RE
Achievement	2.57%	2.37%	2.73%	2.28%




Interest Payments to Revenue Receipts (IP/RR) :

26. Karnataka has availed borrowing as per the necessity of cash to meet its Capital Expenditure, because of which the interest payments have maintained constant ratio of 9 per cent over the revenue collection. However, in 2019-20 States Revenue receipts have been severely impacted by the decrease in tax devolution from GoI. The Share of net proceeds from GoI has decreased by Rs.8,887 crore compared to the budgeted estimates. This huge decrease has increased the Interest Payments to Revenue Receipts ratio to 10.5 per cent in RE 2019-20.



Total Liabilities to GSDP :

27. State has been ensuring that Total Liabilities including off-budget borrowings are kept within the statutory ceiling as seen from the following graph.



3.5) Fiscal Performance 2016-17 to 2019-20

28. As required under the KFRA, fiscal performance in the previous four financial years including 2019-20 Budget Estimates (in absolute terms and as a percentage of GSDP) is presented in Table A.

Table A

Fiscal Performance 2016-17 to 2019-20						
						Rs.In crore
		Particulars	2016-17 AC	2017-18 AC	2018-19 AC	2019-20 BE
1		Revenue Receipts	133214	147000	164979	181863
	(i)	State Own Tax Revenues *	82956	93376	107584	118993
	(ii)	Non Tax Revenues	5795	6477	6773	8055
	(iii)	Resources from the centre				
		- Devolution	28760	31752	35895	39806
		- Grants	15703	15395	14727	15008
2		Revenue Expenditure	131921	142482	164300	181605
	(i)	Interest	12033	13930	15423	19060
	(ii)	Salaries	21489	22818	28967	32988
	(iii)	Pensions	11295	11684	15109	19236
	(iv)	Subsidies #	15254	18289	19415	21118
	(v)	Devolution to ULBs	5686	6490	5425	6856
	(vi)	O & M	35009	34992	37593	41900
	(vii)	Administrative Expenditure	2112	2547	2297	2657
	(viii)	Other Revenue Expenditure	29043	31733	40072	37789
3		Revenue Surplus	1293	4517	679	258
4		Capital Receipt (Non Debt)	127	141	26	275
5		Capital Expenditure	30085	35759	39147	42584
6		Fiscal Deficit	28665	31101	38442	42051
7		Outstanding Debt	211071	233058	270377	308820
8		Total Liabilities	221320	246232	285238	327209
9		GSDP at current prices	1117334	1310879	1408112	1698685
10		GSDP Growth Rate		17.3%	7.4%	20.6%
AS PERCENTAGE OF GSDP (%)						
1		Revenue Receipts	11.92	11.21	11.72	10.71
	(i)	State Own Tax Revenues	7.42	7.12	7.64	7.01
	(ii)	Non Tax Revenues	0.52	0.49	0.48	0.47
	(iii)	Resources from the centre				
		- Devolution	2.57	2.42	2.55	2.34
		- Grants	1.41	1.17	1.05	0.88
2		Revenue Expenditure	11.81	10.87	11.67	10.69
	(i)	Interest	1.08	1.06	1.10	1.12
	(ii)	Salaries	1.92	1.74	2.06	1.94
	(iii)	Pensions	1.01	0.89	1.07	1.13
	(iv)	Subsidies	1.37	1.40	1.38	1.24
	(v)	Devolution to ULBs	0.51	0.50	0.39	0.40
	(vi)	O & M	3.13	2.67	2.67	2.47
	(vii)	Administrative Expenditure	0.19	0.19	0.16	0.16
	(viii)	Other Revenue Expenditure	2.60	2.42	2.85	2.22
3		Revenue Surplus	0.12	0.34	0.05	0.02
4		Capital Receipt (Non Debt)	0.01	0.01	0.00	0.02
5		Capital Expenditure	2.69	2.73	2.78	2.51
6		Fiscal Deficit	2.57	2.37	2.73	2.48
7		Outstanding Debt	18.89	17.78	19.20	18.18
8		Total Liabilities	19.81	18.78	20.26	19.26

* State Own Tax Revenue is inclusive of GST compensation, # excludes Implicit subsidy.


Chapter 4
Revenue Performance & Reforms

4.1) Tax Policy and Strategy


29. From the MTFP 2012-16 onwards State has been disclosing the compliance costs associated with different types of taxes it imposes. Lower compliance cost is an indication of tax simplification. MTFP 2020-24 continues to disclose the compliance cost for the four major taxes of State Government in statement-2 of Annexure.

4.2) Tax Effort

30. Change in the GSDP base year and methodology has affected own tax revenue to GSDP ratio.



31. Composition of major taxes as a percentage of GSDP since 2016-17 is shown in the graphs below.



32. The annual growth rates and buoyancy of these taxes, individually for a 7-year period have been shown in Table 10.

Table 10

Buoyancy of State's Own Taxes

Rs. In crore

Major Taxes		2013-14	2014-15	2015-16	2016-17	2017-18	2018-19	2019-20 RE
Commercial Tax *	Actuals	37781	42923	45225	51233	58100	67804	76046
	Growth Rate	18.6%	13.6%	5.4%	13.3%	13.4%	16.7%	12.2%
	Buoyancy	1.2	1.0	0.7	0.3	0.8	2.3	0.6
Excise Duty	Actuals	12828	13801	15333	16484	17949	19944	20950
	Growth Rate	15.9%	7.6%	11.1%	7.5%	8.9%	11.1%	5.0%
	Buoyancy	1.0	0.5	1.5	0.1	0.5	1.5	0.2
Motor Vehicle Tax	Actuals	3912	4542	5002	5594	6209	6568	7100
	Growth Rate	2.1%	16.1%	10.1%	11.8%	11.0%	5.8%	8.1%
	Buoyancy	0.1	1.2	1.4	0.2	0.6	0.8	0.4
Stamps & Registration Duty	Actuals	6189	7026	8215	7806	9024	10775	11828
	Growth Rate	18.4%	13.5%	16.9%	-5.0%	15.6%	19.4%	9.8%
	Buoyancy	1.2	1.0	2.3	-0.1	0.9	2.6	0.5
Other Taxes	Actuals	1894	1888	1776	1839	2096	2494	3065
	Growth Rate	7.4%	-0.3%	-6.0%	3.6%	14.0%	19.0%	22.9%
	Buoyancy	0.5	0.0	-0.8	0.1	0.8	2.6	1.1
States Own Tax Revenue	Actuals	62604	70180	75550	82956	93376	107584	118989
	Growth Rate	16.5%	12.1%	7.7%	9.8%	12.6%	15.2%	10.6%
	Buoyancy	1.1	0.9	1.0	0.2	0.7	2.1	0.5

*Includes GST compensation

4.3) Performance of Major Own Taxes

i. Commercial Taxes :

33. Budget Estimates for Commercial Taxes for 2019-20 is Rs.76,046 crore. Because of the reduction in GST cess collections of GoI, there is a possibility of short release in GST compensation to the State from GoI. The quarterly collections and quarterly growth over corresponding periods in the previous year for Commercial Taxes are as shown in Table 11.

Table 11									
Commercial Tax trend during 2019-20									Rs. in crore
Taxes	Q1	Growth	Q2	Growth	Q3	Growth	Anticipate d collections in Q4	RE 2019-20	Overall growth over previous year
Commercial Taxes *	17707	27%	20796	10.5%	17752	7%	19791	76046	12%
*Includes GST compensation									

ii. State Excise :

34. Budget estimate for 2019-20 for State Excise is Rs.20,950 crore. Quarterly collections are showing good trend and the target in revenue collections will be achieved.

Table 12									
State Excise trend during 2019-20									Rs. in crore
Taxes	Q1	Growth	Q2	Growth	Q3	Growth	Anticipated collections in Q4	RE 2019- 20	Overall growth over previous year
State Excise	5760	16.9%	5121	4.3%	5337	3.1%	4732	20950	5%

iii. Stamps and Registration :

35. Revenue from Stamps and Registration has been budgeted at Rs. 11,828 crore in 2019-20. In spite of general slowdown in real estate sector tax collections have seen a quarterly growing trend and budgeted targets may be achieved.

Table 13									
Stamps and Registration Fees trend during 2019-20									Rs. in crore
Taxes	Q1	Growth	Q2	Growth	Q3	Growth	Anticipated collections in Q4	RE 2019-20	Overall growth over previous year
Stamps & Registration Fees	2688	15%	2794	5%	2913	4%	3433	11828	10%

iv. Motor Vehicle Taxes :

36. For 2019-20 Motor Vehicle Taxes are estimated at Rs.7,100 crore. Because of the decrease in automobile sales, quarterly tax collection is low as compared to the previous year. There is a possibility of marginal shortfall in collections to the budgetary target estimated.

Table 14									
Motor Vehicles Taxes trend during 2019-20									Rs. in crore
Taxes	Q1	Growth	Q2	Growth	Q3	Growth	Anticipated collections in Q4	RE 2019-20	Overall growth over previous year
Motor Vehicles	1476	1%	1520	-23%	1972	85%	2132	7100	8%

4.4) Cess Receipts

37. The two large cesses on taxes that the State imposes are:

- a. Infrastructure Cess
- b. State Urban Transport Cess

38. Infrastructure Cess is 15% on Excise License Fee, 10% on Motor Vehicles Tax and 10% on Stamp Duty on certain documents, for augmenting the

Infrastructure Initiative Fund (IIFs), Bangalore Metro Rail Corporation Fund (BMRCL Fund) and Chief Minister's Rural Road Fund (CMRR Fund).

39. There is 1 per cent cess imposed on Motor Vehicle Tax for contribution to the State Urban Transport Fund (SUTF) to fund Urban Public Transport Schemes.

40. Cess collections in BE 2019-20 were estimated at Rs.1,410 crore for transfer to IIFs and Rs.79 crore for transfer to SUTF and will change as per RE of corresponding taxes.

4.5) Non Tax Revenues

i. Royalty on Major and Minor Minerals :

41. The budget for 2019-20 is estimated at Rs.3,550 crore and the collections are likely to achieve the target.

ii. Interest Receipts :


42. The interest receipts for the loans advanced and interest earned out of investment of surplus cash balance of the State in Government of India's T-bills was estimated at Rs.1,237 crore in budget. Investment in T-bills could not be accomplished as budgeted because of low opening cash balance which led to shortfall in Interest receipts to the tune of Rs.472 crore.

Chapter 5
Expenditure Management

5.1) Trends in Government Expenditure

43. The expenditure outlays on general, social and economic services for the current year and past two years are shown in Table 15. Expenditure is further broken down into revenue, capital and loan to give a better understanding of the nature of expenditure.

Table 15				
Expenditure on Services				
Rs. In crore				
Services		2017-18	2018-19	2019-20 RE
General Services	Revenue	34484	42655	50937
	Capital	977	827	906
	Loan	5	11	15
	Total	35466	43494	51858
Social Services	Revenue	58652	67934	68296
	Capital	8677	9794	9518
	Loan	1178	2441	1966
	Total	68507	80169	79781
Economic Services	Revenue	42856	48285	51003
	Capital	21013	24038	26505
	Loan	3910	2035	469
	Total	67778	74359	77978
Grand Total		171752	198021	209617




44. Government expenditure on various services has been shown in the graph above. Share of General Services has shown a increase over the previous year but still remains very less as compared to the other two services.


5.2) Revenue and Capital Expenditure:

Expenditure pattern

45. The chart below indicates the trend in revenue and capital expenditure.



46. The growth of developmental and non-developmental expenditure is as given below.



5.3) Sector wise Outlays:

47. The outlays of some of the major developmental sectors for the last three years and RE 2019-20 and corresponding growth over previous year are detailed in Table-16.

Table 16								
Outlay under major development sectors								
Rs. In crore								
Years	Agri & Horti	Growth	Rural Dev	Growth	Health	Growth	Education	Growth
2016-17 A/c	5580	21%	13719	31%	6593	11%	21492	11%
2017-18 A/c	6064	9%	12359	-10%	7795	18%	22710	6%
2018-19 A/c	5943	-2%	13559	10%	9161	18%	24973	10%
2019-20 RE *	6908	16%	15013	11%	9274	1%	33029	32%

* Expenditure on Agriculture and Horticulture universities is included in both Agriculture and Education sector outlay.


5.4) Beneficiary oriented schemes & subsidies:

48. The subsidy budget has consistently shown an increase. In 2019-20, the three largest subsidy outgoes are for the sectors of power, food and agriculture & horticulture. Efforts are being made to modify some of the subsidy schemes as direct benefit transfer schemes so that the benefits accrue to the end beneficiaries. Table-17 details the total year wise quantum of subsidies.

Table 17				
Subsidies				
Rs. In crore				
Year	2016-17	2017-18	2018-19	2019-20 RE
Total Subsidy	19034	22189	23330	25688

5.5) Resource Transfer to Local Bodies:

49. The State transfers resources to the local bodies as per the recommendations of the State Finance Commission. Devolution to Urban Local bodies and Panchayat Raj institutions is shown in the below graph.




5.6) Committed Expenditure

50. Though the size of budget has gone up over the years, it is characterised by a substantial portion being in the nature of committed expenditure. This reduces manoeuvrability around expenditure decisions. Table-18 shows the limitation in the revenue space available with the State after accounting for its committed expenditure needs.

Table 18				
Committed Expenditure as a ratio of Revenue Receipts				
Rs.In crore				
Sl. No	Particulars	2018-19 A/c	2019-20 BE	2019-20 RE
1a	Salary (State & District Sector)	28983	32999	33611
1b	Daily Wages	138	190	189
1c	Contract/ Outsource	571	805	845
2	Interest	15423	19060	18641
3	Pension	15109	19236	19555
4	Social Security Pension	5273	7174	7174
5	Subsidy	23330	25175	25688
6	GIA & Other Financial Assistance	23323	23619	18004
7	Administrative Expenses	2297	2861	2890
8	Devolution to Local Bodies	25647	28284	28594
a	ULBs *	5425	6856	6734
b	PRIs (Non Salary)	20221	21428	21860
9	Committed Expenditure (Total 1 to 8)	140093	159403	155191
10	Revenue Receipts	164979	181863	177255
11	Committed Expenditure as a percentage of Revenue Receipts	85	88	88

* Major Head 3604 only



5.7) Delegation of Fund release powers to Administrative Departments


51. In 2019-20 too like in 2018-19, powers to release funds up to 4th quarter as per the revised estimates have been delegated to reduce procedural delays.

52. With persistent review of expenditure in the monthly Karnataka Development meetings, skewed expenditure profile observed in last quarter of every year to some extent has been avoided with the first three quarters expenditure improving to 63 per cent.

Table 19					
Quarter Wise Expenditure					
Quarter	2015-16	2016-17	2017-18	2018-19	2019-20*
Quarter-1	16%	15%	15%	14%	17%
Quarter-2	24%	22%	27%	24%	23%
Quarter-3	20%	21%	21%	21%	23%
Quarter-4	39%	42%	37%	41%	-
Total	100%	100%	100%	100%	63%

* Expenditure upto third quarter only.

Quarterly Percentage achievement of Expenditure



■ Quarter-1 ■ Quarter-2 ■ Quarter-3 ■ Quarter-4

* Expenditure upto to third quarter only

Chapter 6
Management of Liabilities

53. With passing of the KFRA 2002 and subsequent amendments, State has also committed itself to follow the fiscal consolidation roadmap with clear timelines for achieving fiscal and debt indicators.

6.1) Overall Debt Scenario

54. The Public Debt of State includes the Internal Debt comprising Market Borrowings, Loans from Financial Institutions and Special securities issued to National Small Savings Fund (NSSF) of Central Government and Loans and Advances from Government of India. On key debt indicators, the State has consistently met its targets as per KFRA.

6.2) Composition of Debt

55. The composition of Public Debt for the year ending 2016-17 to 2019-20 in Table-20 shows an increasing trend towards more reliance on Open Market Borrowings (OMB). The State has opted out of the NSSF scheme in 2016-17 as it was a relatively costlier debt.

Table 20

Composition of Public Debt

Rs. In crore

Type of Borrowing	2016-17	% of Total debt	2017-18	% of Total debt	2018-19	% of Total debt	2019-20 RE	% of Total debt
Market Borrowings	108360	74%	125708	77%	157890	81%	198017	85%
Loans from Financial Institutions	3973	3%	4289	3%	4430	2%	4612	2%
Special Securities issued to National Small Savings Fund(NSSF)	20157	14%	18584	11%	16989	9%	15361	7%
Government of India Loans	13794	9%	14555	9%	14657	8%	14192	6%
Total	146283	100%	163135	100%	193967	100%	232182	100%

* Source: Finance Accounts 2016-17, 2017-18.

6.3) Management of borrowings


56. All borrowings of the State Government are with the permission of Government of India under Article 293(3) of the Constitution of India. The onus to keep total liabilities to GSDP ratio within KFRA ceiling is on the State. Apart from that, sector specificity of loans (EAP, RIDF) is considered before deciding to borrow.

6.4) Off budget borrowings

57. Off budget borrowings (OBB) are borrowings availed by State agencies where the specific liability for principal and interest repayment on such borrowings is on the State Government. They are included while working out the Total Liabilities to be kept within the target of 25 per cent of GSDP.

6.5) Maturity Profile of State Government Securities

58. The chart below shows maturity profile of the outstanding stock of SDL's as at the end of March 2019 considering that borrowings are used mainly for projects with long term economic benefits.



59. The level and rate of growth in the debt should be sustainable to avoid the risk emanating from the interest cost burden and maturing of the debt. High debt levels shows the increased borrowings availed by the State to meet the expenditure needs. Expecting a big leap in revenue growth in the short term may not be possible. With the committed expenditure consuming a major share in the State revenue expenditure, the rising debt levels will eventually result in large share of revenue expenditure being spent on interest servicing. The objective of the debt management is to ensure that Government's financing needs and its repayment obligations are met at the lowest possible cost over the medium to long run. Efforts should also be made towards restricting borrowings in future and building sufficient revenue surpluses to fund capital expenditure.

6.6) Contingent Liabilities

Government Guarantees

60. The outstanding guarantees at the end of all financial years between 2015-16 & 2018-19 have always been within the prescribed limit as per The Karnataka Ceiling of Government Guarantee Act (KCGGA), 1999 as seen at Table-21.

Table 21				
Government Guarantees				
	Rs in crore			
Parameter	2015-16	2016-17	2017-18	2018-19
Maximum amount guaranteed	18,358	21,115	24,025	30,719
Outstanding amount of guarantees (including interest)	13,324	15,392	18,416	24,091
Percentage of outstanding amount guaranteed to total revenue receipts of the second preceding year (ceiling = 80%)	14.9%	14.8%	15.5%	18.1%

6.7) SWMA and NWMA

61. State has managed the Cash balance efficiently over the years to meet its expenditure requirements. However, in 2019-20 due to delay in GST settlements from GoI, State had to resort to avail Special Drawing facility for a few days to meet its expenditure commitments.

6.8) Timing of Borrowing

62. State has opted for open market borrowing based on the expenditure requirements and cash availability. State has also considered the debt repayment profile while opting for the borrowing, so that accumulation of debt should not burden the State's developmental activities. By considering all these scenarios State has availed open market borrowings in this Financial year.

Chapter 7 **Systemic Reforms**

7.1) Commercial Tax

- **Launching of GST Prime:** An online tool called GST Prime (<https://gst.kar.nic.in/gstprime/>) has been developed by National Informatics Centre (NIC), Karnataka. This system helps the tax administrators to analyse and monitor the tax collection and compliance within their jurisdiction. This system caters to the requirements of the field-level officers and enforcement/intelligence officers for effective discharge of their statutory functions. The system also acts as an interface between GST Common Portal, E-Way Bill System and Tax Administrators.
- **Online Refund System:** To bring transparency in tax administration, online refund system has been brought in wherein all the refunds both under VAT and GST are processed online wherein the refund amount is being credited to the tax payer's account after processing the requests online.
- **Online verification of e-way Bill:** Karnataka being a pioneer State in bringing systemic reforms in tax administration had introduced online delivery note system called e-SUGAM during VAT regime which is forerunner to e-Way Bill system in the country. The Department has been vigorously monitoring this system to check evasion of GST. Karnataka stands first in the country in e-way bill verification. Till December 2019, Karnataka has verified 86,68,010 e-way bills which has acted as deterrence in tax evasion to bring more tax compliance.

7.2) Stamps and Registration

- KAVERI portal introduced by Stamps and Registration department has made the registration process easy for the citizens. Further reforms have been initiated by integrating with other Government portals like BBMP, BDA and RDPR department to make the registration process much easier.

7.3) Mines and Geology

- **Sand Mitra Application:** This application has been introduced to integrate and to bring uniformity in sand mining across the State. The application is helpful for systematic delivery of sand for Government constructions as well as for public works, providing customer registration, mineral transport vehicle tracking and sand online booking. The development of the application is still in progress and once fully developed will serve its purpose.

Chapter 8
Medium Term Fiscal Plan Projections 2020-24

8.1) Brief assessment of sustainability of certain fiscal parameters

63. Section 3(3) of KFRA, 2002 mandates that the MTFP shall include an assessment of sustainability relating to –

- The balance between revenue receipts and revenue expenditures
- The use of capital receipts including borrowings for generating productive assets

These two aspects are discussed below.


8.2) Balance between Revenue Receipts and Revenue Expenditures

64. State has always maintained fiscal prudence as one of its policy goals. The huge cut in tax devolution to State from Government of India by Rs.8,887 crore for 2019-20 had a severe impact on revenue collection, which has made the State to cut its expenditure in order to adhere to the mandates specified in the Fiscal responsibility Act.

65. Fifteenth Finance Commission has submitted its interim report on sharing of resources between Centre and States for the Financial year 2020-21. The award given by the Commission has decreased the Karnataka's share from 4.71 per cent allotted by 14th Finance Commission to 3.64 per cent, a decrease of 23 per cent. Being a fiscally prudent State and one of the major contributor to the country's GDP, the award given by the 15th Finance Commission has been a setback for the State.

66. State is entitled to GST compensation for the loss of revenue shortfall in SGST collection. Due to the shortfall in GST compensation cess collected by Government of India the State may not receive the full amount. Shortfall in GST compensation will have impact on the States developmental needs. Even though States GST collections are stabilizing, it will take some more time to bridge the gap.


67. Expenditure rationalisation is the need of the hour as the share of the committed expenditure has increased to nearly 90 per cent of the revenue receipts leaving a limited scope for the new schemes. The growth in revenue receipts in the immediate future may not deviate much from the existing trend, it is important that timely measures are taken by the State, to contain the revenue expenditure. These measures are imperative as there is a statutory requirement for the State to maintain revenue surplus. Targeting the subsidies, are essential to manage the limited resources effectively so that resources can be diverted to the developmental needs of the State.



8.3) Use of Capital Receipts including borrowings for generating productive assets

68. Capital receipts on the one hand includes non-debt capital receipts like revenue earned from sale of government assets, recoveries of loans and advances etc. and includes borrowings under Public Debt on the other. Since revenue surplus is expected to be under strain in the immediate future because of the shortfall in revenue receipts mainly due to the decrease in the tax devolution from the centre and GST compensation which ends from 2021-22, the capital

expenditure would more or less have to be financed from borrowings. Since borrowings are subjected to ceiling fixed by the Government of India, States capital expenses will be strained heavily by underfunding. Excess borrowing will also burden the State with debt repayment in the near future.



The underlying assumptions for the projections made for the Medium Term Fiscal Plan 2020-24

GSDP

1. 15 the Finance Commission has not mentioned anything about the GSDP formulation as indicated by the 14 the Finance Commission in its report. So, for the projection of fiscal parameters States' GSDP is estimated using the formulation recommended by the 14th Finance Commission.

Revenue Receipts

2. A growth rate of 14 per cent has been assumed on GST collections and 8 per cent on Sales tax.
3. Even though it has been mentioned in the Union Budget that GST compensation would be devolved based on the cess collections, it is anticipated that GST compensation would be received in full based on actual shortfall incurred in collection of taxes.
4. By initiating the additional resource mobilization measures Excise revenue collections have reached the optimum level, hence a minimal growth of one per cent is assumed.
5. With the anticipation of higher registrations happening in future years, Registration fee collections are assumed with an 8 per cent growth.
6. Demand slowdown has hampered the Motor Vehicle tax collections, expecting a boost in demand, growth rate of 4 per cent is assumed on Motor Vehicle tax collection.
7. The non-tax revenues are projected to grow at 4 per cent.
8. The devolution from the Centre is projected to grow based on CAGR of the Net Central tax revenue.
9. The Grants from the Centre for future years are assumed to be same as existing levels.
10. 15th Finance Commission has submitted its report only for the Financial Year 2020-21. With no certainty over the grants for the remaining term of the Commission, an average of 7 per cent growth is assumed for grants from the Finance Commission.

Revenue Expenditure

11. The Interest Expenditure is calculated based on borrowings as per the fiscal deficit incurred for each year and average cost of funds. Interest cost depends on many macro-economic parameters and hence we have considered the rate of interest on current borrowings.
12. The expenditure towards salaries have been projected based on the current employee profile in the Government.
13. Expenditure on pensions are projected based on 9 per cent growth.
14. For projection of all subsidies, administrative and O & M expenditure, historical growth rate based on CAGR is adopted.
15. The devolution to Urban Local Bodies is projected to grow at the same rate as growth of own Revenue Receipts.

Capital Receipts and Borrowings

16. The Non Debt Capital Receipts have been projected to grow at a rate of 4 per cent.
17. Reduced revenue surplus has made the state to go for borrowings to meet capital expenditure. The actual borrowing will depend on the ability to repay and it is also constrained by interest payment to revenue receipt ratio.

Capital Expenditure

18. The capital expenditure is based on revenue surplus and fiscal deficit assumption. With the end of GST compensation from 2022-23 and reduction of State share in tax devolution the State will end in deficit hence capital expenditure will come down in future years.

Disclosures as required under Sec 5(2) (c) of KFRA

STATEMENT-1
Tax Expenditure/Revenue Foregone under Deferment of Purchase Tax
on Sugarcane pertaining to FY 2018-19 and first three quarters of FY
2019-20

(Rs. in lakhs)

Sl No	Name of Sugar Unit	Value of Exemption/Concession in FY 2018-19	Value of Exemption / Concession in first three quarters 2019-20	Type of Concession
1	2	3	4	5
1	M/s. Parry's Sugar Industries, Ramdurg.	0	161.81	Sugarcane purchase tax Converted into intrest free loan (2015-16). As per Govt. Order No. CI-117 SSK-2018, Bangalore dated 23-05-2019
2	M/s. Satish Sugars Ltd., Hunshyal Tq.Gokak. (2014-15)	0	381.80	Sugarcane purchase tax Converted into intrest free loan (2014-15). As per Govt. Order No. CI-18 SSK-2019, Bangalore dated 16-10-2019.
3	M/s. Satish Sugars Ltd., Hunshyal Tq.Gokak. (2015-16)	0	304.83	Sugarcane purchase tax Converted into interest free loan (2015-16) As per Govt order No.CI 20 SSK 2019 Banglore dated: 05-09-2019
4	M/s. Sri Someshwar S S K N , Bailhongal	0	475.00	intrest free loan conversion as per Govt order dated 30-03-2019 (2005-06 to 2012-13) As per Govt. Order No. CI-10 SSK-2019, Bangalore dated 30-03-2019.
5	M/s. Godavari Sugar & Bio-Refineries Ltd,Sameerwadi	0	303.59	Sugarcane purchase tax Converted into intrest free loan (2015-16). As per Govt. Order No. CI-117 SSK-2018, Bangalore dated 23-05-2019
6	M/s. K.P.R Sugar Ltd, Kadari Road, Almel	0	199.60	Sugarcane purchase tax Converted into intrest free loan (2015-16). As per Govt. Order No. CI-117 SSK-2018, Bangalore dated 23-05-2019

Sl No	Name of Sugar Unit	Value of Exemption/Concession in FY 2018-19	Value of Exemption / Concession in first three quarters 2019-20	Type of Concession
7	M/s. Bannari Amman Sugars Ltd., aalaganchi, Nanjangudu Tq	0	175.93	Sugarcane purchase tax Converted into intrest free loan (2015-16). As per Govt. Order No. CI-117 SSK-2018, Bangalore dated:23-05-2019
8	M/s. Vijayanagar Sugars Pvt Ltd., Gangapur, Dist:Gadag	0	207.57	Sugar cane purchase tax Conversion in intrest free loan (2014-15). As per Govt. Order No. CI-18 SSK-2019, Bangalore dated:16-10-2019
9	M/s. Bhalkeshwar Sugar Ltd., Bajolga, Tq:Bhalki, Dist:Bidar	0	71.96	Sugarcane purchase tax Converted into intrest free loan (2015-16). As per Govt. Order No. CI-20 SSK-2019, Bangalore dated 27-09-2019
10	M/s. Core Green Sugars & Fuels Pvt Ltd., Tumkur Dist, Yadgir	0	113.61	Sugarcane purchase tax Converted into intrest free loan (2015-16). As per Govt. Order No. CI-20 SSK-2019, Bangalore dated 27-09-2019
Grand Total		0	2395.7	

Statement 1-A
Statement showing information related to Exemption/ Deferment/ Re-
imbursement of Tax for the Financial year 2018-19 and 2019-20
(Rs. in lakhs)

Div	Sl. No.	Trade Name TIN No. and Address	Exemption details		Remarks
			Exemption for the year 2018-19	Exemption for the year 2019-20 (First three quarters)	
I		DGSTO -4, Bengaluru			
	1	M/s. Honda Motor Cycles & Scooters India Pvt. Ltd. Narasapur, Indl. Area, Kolar Dist. TIN 29720656112	3473.45	0	CST Re- imbursement
	2	M/s. TVS Motor Company, 2nd Floor, No.383, 16th Main, 3rd Block, Koramangala, Bengaluru- 560095 TIN 29880058504	2409.39	0	CST Re- imbursement
II		DGSTO Davanagere			
	1	M/s. JSW Steel Limited, Sandur Tqu, Toranagallu. TIN29630016301	7450.36	1071.82	CST Re- imbursement
III		DGSTO Dharwad			
	1	CBM Enterprises, " Chandrashekar Mansion" Opp. KSRTC. Depot. Hosur, Hubli-580021 TIN 29751346105	21.33	0	VAT Re- imbursement
TOTAL			13354.53	1071.82	

Statement 1-B
(Abstract of Statement 1-A)

(Rs. in lakhs)

Sl. No.	Tax Exemption details and Explanation	2018-19		2019-20 (First three quarters)	
		No. of units	Rs.	No. of units	Rs.
1	VAT Deferment	-	-	-	-
2	CST Deferment	-	-	-	-
3	Entry tax exemption	-	-	-	-
4	VAT Reimbursement	1	21.33	-	-
5	CST Reimbursement	3	13333.2	1	1,071.82
Total		4	13354.53	1	1,071.82

Statement 1-C

**Statement showing information related to Exemption/Deferment/Re-
imbursement of Tax for the Financial year 2018-19 and first three
quarters for the Financial Year 2019-20**

(Rs. in lakhs)

Sl. No.	Type of Exemption (Exemption/Deferment/Re-imburement)	Units utilising the Exemption	Exemption Amount for the Financial year 2018-19	Exemption for the First three quarters for the Financial year 2019-20
1	VAT Deferment	-	-	-
2	CST Deferment	-	-	-
3	Entry Tax	-		
3	VAT Re-imburement	CBM Enterprises, " Chandrashekar Mansion" Opp. KSRTC. Depot. Hosur, Hubli- 580021 TIN 29751346105	21.33	-
4	CST Reimbursement	M/s. Honda Motor Cycles & Scooters India Pvt. Ltd. Narasapur, Indl. Area, Kolar Dist. TIN 29720656112	3473.45	-
		M/s. TVS Motor Company, 2nd Floor, No.383, 16th Main, 3rd Block, Koramangala, Bengaluru- 560095 TIN 29880058504	2409.39	-
		M/s. JSW Steel Limited, Sandur Tqu, Toranagallu. TIN29630016301	7450.36	1071.82
		TOTAL	13354.53	1071.82

STATEMENT-2
Compliance of Major State Taxes

A) Commercial Taxes

Sl. No	Class of Taxpayers	Nature of work relating to compliance	Total Cost per tax payer per annum (in Rs.)
1	GST TAXPAYERS WITH TURNOVER OF:		
(a)	0 to 20 Lakhs	Maintenance of books of accounts and filing of returns	6000
(b)	20 to 50 Lakhs	Maintenance of books of accounts and filing of returns	10000
(c)	50 to 200 :Lakhs	Maintenance of books of accounts and filing of returns	20000
(d)	200 to 500 Lakhs	Maintenance of books of accounts and filing of returns	50000
(e)	Above 500 Lakhs	Maintenance of books of accounts and filing of returns	75000
2	PROFESSION TAX-EMPLOYERS	Maintenance of books of accounts and filing of returns	6000

B) Stamp Duty –Stamps and Registration Department

Sl. No	Type of Documents	Compliance Cost
1	GST TAXPAYERS WITH TURNOVER OF:	
1	Optionally Registrable Documents	
		Cost
	a) Stamp Duty payment through DD/Pay Order	Commission of Rs.250/-
	b) Stamp Duty payment through Franking Machine	Service charge of Rs.5/- per sheet
	c) Stamp Duty payment through e-stamping where amount is Rs.5000/- and below.	e-Stamping service charge of Rs.11/-
	d) Stamp Duty payment through Treasury/ e-stamping where amount is more than Rs.5001/-	Nil
2	Compulsorily Registrable Documents	
		Cost
	a) Stamp Duty payment through e-stamping where amount is Rs.5000/- and below.	e-Stamping service charge of Rs.11/- & Processing charge of Rs.280/-
	b) Stamp Duty payment through Treasury/ e-stamping where amount is more than Rs.5001/-	Processing charge of Rs.280/-
	c) Stamp Duty payment through DD/Pay Order	Commission of Rs.250/- & Processing charge of Rs.280/-
	d) Registration Fee payment through DD/Pay Order	Commission of Rs.100/-

C) Motor Vehicle Tax –Transport Department

Type of Tax/Fee		Average Annual Compliance Cost for Tax Payer / Entity	
		D.D / Bank Charges	Postal Charges
1	LIFE TIME TAX	Rs.50	Rs.25
2	QUARTERLY TAX	Rs.160	Rs.25
3	DRIVING & RENEWAL OF LICENSE	-	Rs.25

- Note: 1) Forms for payment of TAX/FEE is being supplied by department to public @ free of cost.
 2) Vehicle tax being collected less than Rs.3500/- by cash hence no expenditure incurred by individual.
 3) E-payment introduced to reduce the expenditure on D.D/Bank charges.

D) Excise Department

Sl. No.	Type of Tax	Cost of compliance (average annual expenditure per tax payer/entity in Rs)
1	The office accommodation provided to the supervisory staff within the premises of the Distillery/Brewery/ Winery	Rs.10.44 lakh per annum (A total of 58 varied types of manufactories i.e., IML Distilleries/ Composite Distilleries/ Breweries/ Wineries renewed for the Excise year 2019-20 taking into consideration a standard prototype of 200 sq feet office accommodation at the rate of Rs.90 per sq feet). The average annual expenditure per tax payer/entity is Rs.18,000/-
2	The cost of the Security Excise Adhesive Labels (EAL) affixed on the IMFL/Wine bottles presently borne by the Distillers/Vintners.	The cost of the Security Excise Adhesive Labels (EAL) borne by the licensee works out to Rs.101.37 crore (including GST) for the period January 1, 2019 to December 31, 2019. The average annual expenditure per tax payer/entity in case of Distilleries is Rs. 3,25,27,138/-. The average annual expenditure per tax payer/entity in case of Wineries is Rs. 4,11,409/-

Statement-3
Revenue Consequences of Capital Expenditure and physical assets of major departments

A. Education Department

(in Rs.)

Description	Class rooms existing up to 2018-19	Class rooms added in 2019-20	Total class rooms	Normative Maintenance Cost per school per annum
Primary Education	208681	466	209147	Rs.4,525 for Primary School and Rs.5,700 for Higher Primary
Secondary Education	23318	262	23580	6,370
PU Education	7324	237	7561	3,00,000

B. Health Department

(Rs in Lakhs)

Description	Existing upto 2018-19	Added in 2019-20	Total number of Assets	Normative Maintenance Cost per building per annum
ANM Sub Centres	8871	58	8929	1.00
Primary Health Centres	2525	59	2584	1.40
Community Health Centres	206	9	215	2.70
Taluk Level Hospitals	146	16	162	4.00
District Hospitals	21	1	22	8.00

C. Water Resources Department

(In Rs. crore)

Details	Value of Assets Created upto 2018-19	Addition in value of Assets during FY 2019-20	Total Assets
KBJNL	29170.78	1153.05	30323.83
KNNL	26330.44	3280.95	29611.39
CNNL	21516.48	1751.58	23268.06
VJNL	4585.46	2176.81	6762.27
Total	81603.16	8362.39	89965.55

D. Public Work Department

Sl. No.	Assets	Total Assets upto March 2019	Assets Added in FY2019-20	Total Assets (3+4)	Annual normative Maintenance cost for FY 2019-20 (Rs. in lakhs)
1	2	3	4	5	6
I	ROADS (in Kms)				
(a)	National Highways	7258	0	7258	4148.00
(b)	State Highways	19446	0	19446	33517.00
(c)	Major District Roads	49552	0	49552	35594.00
II	BRIDGES (In nos)				
(a)	State Highways	5332	15	5347	4000.00
(b)	Major District Roads	10066	113	10179	3500.00
III	BUILDINGS				
(a)	Non-Residential	5639	43	5682	31719.00
(b)	Residential	4719	16	4735	15100.00
IV	PORTS (In nos)	12	0	12	226.00

E. Social Welfare Department

(Rs. in lakhs)

Description (Type of hostels)	Existing upto 2018-19	Hostels added in 2019-20	Total hostels	Normative maintenance cost per hostel per annum
Pre-Matric hostels	1233	0	1233	3816600
Post-Matric hostels	634	0	634	3290000

F. Scheduled Tribes Welfare Department

Description (Types of Hostels)	Existing up to 2018-19	Hostels added in 2019-20	Total Hostels	Normative Maintenance Cost per hostel per annum (in Rs. lakhs)
Pre Matric Boys Hostels	96	0	96	21.93
Pre Matric Girls Hostels	40	0	40	22.57
Post Matric Boys Hostels	68	0	68	21.40
Post Matric Girls Hostels	51	0	51	21.73

G. Karnataka Residential Educational Institutions Society (KREIS)

Sl. No	Details	Existing MDRS/ KRCRS/PU School complex	New School Complex added during 2019-20	Total School/ College complexes	Maintenance amount required per year per complex @ 2 lakhs
I. MDRS/KRCRS Complexes					
a)	SC MDRS/KRCRS Complexes	246	30	276	552.00
b)	ST MDRS/KRCRS Complexes	64	10	74	148.00
II. MD PU Residential College complexes					
a)	SC MDR PU College Complexes	8	11	19	38.00
b)	ST MDR PU College Complexes	2	1	3	6.00
Total (I & II)		320	52	372	744.00

Statement-4
Government Land Details

Division	District	Extent in Acres
Bangalore Division	Bengaluru Rural	33680
	Bengaluru Urban	5244
	Chikkaballapura	108582
	Chitradurga	62912
	Davanagere	13659
	Kolar	7692
	Ramanagara	12180
	Shimoga	12339
	Tumkur	268947
	Total	525235
Mysore Division	Chamarajanagar	4329
	Chikkamagalore	144188
	D.K.(Mangalore)	118189
	Hassan	3025
	Kodagu	782
	Mandya	8670
	Mysuru	8125
	Udupi	1234
	Total	288542
Belgavi Division	Bagalkote	12961
	Belgavi	99222
	Dharwad	1227
	Gadag	1288
	Haveri	26654
	U.K.(Karwar)	3322
	Vijayapura	48323
	Total	192997
Kalaburgi Division	Bellary	58014
	Bidar	23217
	Kalaburgi	42244
	Koppal	29054
	Raichur	95738
	Yadgiri	35933
Total		284200
Grand Total		1290974

Statement 5
Future Expenditure Commitments of major policy changes during
2019-20

(Rs. in crores)						
Sl. No.	Major policy stands	Scheme	2019-20	2020-21	2021-22	2022-23
1	2	3	4	5	6	7
Appendix-E works						
1	Appendix-E roads and bridge works	5054-Roads & Bridges	3000.00	2500.00	2500.00	1982.00
State Highway Development Project						
2	Improvement of State Highways and Major District Roads	5054-State Highway Development Project	2500.00	3000.00	3000.00	1500.00
Karnataka State Highway Improvement Project						
3	Roads and Bridges	5054-World Bank	600.00	530.00	530.00	530.00
4	Roads and Bridges	5054 - ADB	500.00	1360.00	800.00	800.00
Karnataka Road Development Corporation Limited						
5	Construction of 217 bridges connecting Major Roads in the state	5054-KRDCL-Capital Expenses	720.00	1200.00	150.00	-
6	Construction of roads of 155 Kms in and around Bangalore City to reduce Traffic congestion.		220.00	600.00	150.00	50.00
7	Construction of ring road around Hassan city for smooth transport (at a cost of Rs.30.00 Cr.)		1.00	50.00	100.00	50.00
8	Construction of 06 elevated corridor connecting each other for ease of traffic in Bangalore city		5.00	1000.00	1000.00	1500.00

Statement – 6
Liabilities in Public Private Partnership

(Rs. in Crore)

Sl No	Project	District	Estimated Project cost	Sponsoring Authority (Approved VGF details)		Status	VGF released in 2019-2020	Annuity paid in 2019-2020		Any other payment made in 2019-2020	Remarks
				Centre	State						
1	Improvements to Dharwad-Ramanagar-Alnavar (SH-34) under PPP-DBFOT-VGF (Toll) basis.	Dharwad Belagavi	237.6	46.06	36.85	Presently this project is under Operation and Maintenance period. Toll started from 12-12-2013	-	-	-		Rs.1.20 crore from Central Govt. and Rs.25.55 crore from state govt. VGF is pending for release
2	Improvements to Vagdhari-Ribbanapalli (SH-10) via Alanda, Gulbarga, Malakhed, Sedam, Ribbanapalli under PPP-DBFOT-VGF (Toll) basis.	Kalaburagi	242.75	47.72	42.94	Presently this project is under Operation and Maintenance period. Toll started from 07-09-2012	-	-	-		VGF completely released from Central and State Govt.
3	Improvements to Ginigere-Gangavathi - Sindhanur from Km 79.00 to 162.00 (SH-23) under PPP-DBFOT-VGF (Toll) basis.	Raichur Koppal	190.16	4.59	-	Presently this project is under Operation and Maintenance period. Toll started from 27-09-2015	-	-	-	1.41 (Change of Scope Work) expenditure	VGF completely released from Central and State Govt.
4	Improvements to Yelahanka-AP Boarder road from Km 13.80 to Km 89.417 of SH-09 under PPP-DBFOT-VGF (Toll) Basis	Bangalore Urban Bangalore Rural Chikkaballapur	380.85	76.17	76.16	Presently this project is under Operation and Maintenance period. Toll started from 22-09-2018	11.85 - GoI <u>17.998</u> - GoK 29.848 Cr.	-	-	20.00 (Land acquisition and shifting of public utilities)	Rs.67.96 crore from Central Govt. and Rs.67.96 crore from state govt. VGF amount has been released

Sl No	Project	District	Estimated Project cost	Sponsoring Authority (Approved VGF details)		Status	VGF released in 2019-2020	Annuity paid in 2019-2020		Any other payment made in 2019-2020	Remarks
				Centre	State						
5	Improvements to Devanahalli to Vijayapur-Vemagal via Kolar from Ch: 0.00 to 49.052 Km (SH-96)	Bangalore Rural Kolar	148.00	29.6	29.58	Concession agreement has been finalized and Financial Closure is under progress	-	-	-		
6	Improvements to Mangasuli-Lakshmeshwar road (SH-73) in Hubli and Kundagol Tq, Dharwad Dist	Dharwad, Gadag	113.11	-	-	Presently this project is under Operation and Maintenance period. Commercial operation started on 28.03-2011	-	8	26.84		
7	Improvements to SH-132 (Ballari-Moka) road) in Ballari Tq under Annuity-DBFOT Basis	Bellary	158.47	-	-	Presently this project is under Operation and Maintenance period. Commercial operation started on 08.03-2013	-	13	12.6		